ಮ್ಯಾಸ ಕಾರ್ತಿ ಲಾಯ್ಸಾಸ

ಕೊನಾಪ್ಪ ಯಕ್ಕೆರೆ

978
N-7KON
RON

Konkani Konkani in Kannada Script A-Novel

C: 309 - 213 (Kon. A)

0009978

WORLD KONKANI CENTRE LIBRARY
विश्व कोंकणी पुस्तकालय

1769
Acc. No.

978
N->KON
RON

A, RON

WORLD KONKANI CENTRE ★ विश्व कोंकणी पुस्तकालय ★
१९६२८.

["ಆಮ್ಚ್ಯಾ ಮಾಯೆರ್" ವಾಚ್ಪ್ಯಾಂಕ್ ಹ್ಯಾ ಅಂಕ್ಯಾ ಥಾವ್ನ್ ಏಕ್ ನವಿ ಾಂಕಳ್ ಕಾಣಿ ದಿಂವ್ಕ್ ಆಮಿ ಸಂತೊಸ್ ಪಾವ್ತಾಂವ್. ಶ್ರೀ ರೊನಾಲ್ಡ್ ರೇರ್, ಆಂಜೆಲೊರ್: ಹಾಣೆಂ ಬರಯಿಲ್ಲಿ ಕಾಣಿ ತುಮ್ಕಾಂ ರುಚ್ತೆಲಿ ಮ್ಹಣ್ ಆಮಿ ಭರ್ವಸ್ತಾಂವ್. ಲೇಖಕಾಚಿ ಒಳೆಕ್ ಕರ್ನ್ ದಿಂವ್ಚಿ ಗರ್ಜ್ ನಾ. ಶ್ರೀ ರೊನಾಲ್ಡ್ ಪಿರೇರ್ ಆಪ್ಲ್ಯಾ ಕಾದಂಬರಿಂ ದ್ವಾರಿಂ ಏದೊಳ್‌ಚ್ ಫಾಮಾದ್ ಜಾಲಾ. ಸರ್ವ್ ವಾಚ್ಪ್ಯಾಂಚ್ಯೆ ನಾಂವಿಂ ಹಿ ಕೃತಿ ಬರೊವ್ನ್ ದಿಲ್ಲ್ಯಾಕ್ ಲೇಖ ಾಚೊ ಆಮಿ ಉಪ್ಕಾರ್ ಬಾವುಡ್ತಾಂವ್—ಸಂ.]

ಸುರ್ವಿಲೊ ಸಬ್ದ್

ೊಗಾಳ್ ಮ್ಹಜ್ಯಾ ವಾಚ್ಪ್ಯಾ,

ಅಬ್ಲೆ ಹಾಂಗಾಸರ್ ಆಸಾ ಮ್ಹಜಿ ಆನ್ಯೆಕ್ ಕಾದಂಬರಿ: "ಮ್ಹಾಕಾ ಹಾತ್ ಲಾಯ್ನಾಕಾ" ಮ್ಹಳ್ಳಲಿ. ಹಿ ಕಥಾ ತುಕಾ ಪಸಂದ್ ಜಾತಲಿ ಮ್ಹಣ್ ಪಾತ್ಯೆತಾಂ.

ಹ್ಯೆ ಕಾಣ್ಯೆ ವಿಶಿಂ ಹಾಂವ್ ತುಕಾ ಕಾಂಯ್ ಸಾಂಗನಾ, ಬಗರ್ ತುವೆಂ ಿ ವಾಚ್ಚಿ. ತಿಚಿ ರೂಚ್ ಚಾಕ್ಚಿ ಆನಿ ಸುವಾದ್ ಭೊಗ್ಚೊ.

ಹಿ ಕಥಾ ಲಿಖುಂಕ್ ಜಾಯಿತ್ತಿ ವಾಂವ್ಟ್ ಮ್ಹಾಕಾ ಲಾಗ್ಲ್ಯಾ. ಜಾಯಿತ್ತೆಂ ಕೊನ್, ವಿಚಾರ್-ವಿನಿಮಯ್ ಕರ್ನ್ ಹಿ ಕಥಾ ಹಾಂಗಾಸರ್ ಹಾಂವೆಂ ರೂಪಿತ್ ಲ್ಯಾ. ಹೆರ್ ಭಾಸೆಂಚ್ಯಾ ಸಾಹಿತ್ಯಾಚೊ ಆಧಾರ್ ಹಾಂವೆಂ ಘೆತ್ಲಾ. ತ್ಯಾ ಸರ್ವ್ ೀಖಿಕ್-ಲೇಖಿಕಾಂಚೊ ಹಾಂವ್ ಆಭಾರ್ ಮಾನ್ತಾಂ.

ಶೆಕಿಂ ಹಿ ಕಥಾ ಲಿಖುಂಕ್ ಕಾರಣ್ ಜಾಲ್ಲ್ಯಾ ಆಮ್ಚ್ಯಾ ಮಾಯೆರ್ ಸಂಪಾದ ಾಚೊ ಹಾಂವ್ ಮನಪೂರ್ವಕಿಂ ಉಪ್ಕಾರ್ ಬಾವುಡ್ತಾಂ. ತಾಣೆಂ ದಿಲ್ಲ್ಯಾ ್ರೇರಣಾನ್ ಆನಿ ತಾಚ್ಯಾ ನಿರಂತರಿ ಪ್ರೋತ್ಸಾಹಾನ್ ಹಿ ಕಥಾ ಆಜ್ ತುಮ್ಚ್ಯಾ ಾತಿಂ ಪಾವ್ತಾ. ದೇವ್ ತಾಚೆರ್ ಆಪ್ಲಿಂ ವಿಂಚ್ಣಾರ್ ಬೆಸಾಂವಾಂ ಘಾಲುಂದಿ ಮ್ಹಣ್ ಹಾಂವ್ ಮಾಗ್ತಾಂ.

ಸೂಚನ್: ಹಿ ಕಾದಂಬರಿ ಕೇವಲ್ ಕಾಲ್ಪನಿಕ್ ಜಾವ್ನಾಸಾ. ಹಾಂತುಂ ಯೆಂವ್ಚಿ 'ಮಾಯೆರ್ ದೇ ದೆವುಸ್' ಇಗರ್ಜ್ ಕಾಲ್ಪನಿಕ್ ಜಾವ್ನಾಸಾ. ಗೊಂಯಾಂ ಆಸ್ಚ್ಯೆ ಮಾತೆರ್ ದೇಯಿ ಇಗರ್ಜೆಕ್ ಆನಿ ಹ್ಯೆ ಕಾಲ್ಪನಿಕ್ ಇಗರ್ಜೆಕ್ ಾಂಯ್ಚ್ ಸಂಬಂಧ್ ನಾ.

ಬರೆಂ ತರ್, ಮೋಗ್ ಆಸೊಂ. ತುಮ್ಚೊ ವಿಶ್ವಾಸಿ,

—ಶ್ರೀ ರೊನಾಲ್ಡ್ ಪಿರೇರ್.

ನ್ಹಾಕಾ ಹಾತ್ ಲಾಯ್ನಾಕಾ!

ಲೇಖಕ್: **ರೊನಾಲ್ಡ್ ಪಿರೇರ್**, ಉಂಜಿಲೊರ್

ಅವಸ್ವರ್ ಪಯ್ಲೊ

ಲೆತ್ರೀಸಿಯಾಕ್ ಆಪ್ಲೆಂ ಕಾಜಾರಿ ಜಿವಿತ್ ಕಾಂತಾಳ್ಯಾಚೆಂ ಜಾಂವ್ಕ್ ಪಾವ್ಲ್ಲೆಂ. ಆಪ್ಲ್ಯಾ ಲಗ್ನಾಕ್ ಅರ್ಥ್ ನಾ. ಆಪ್ಲ್ಯಾ ಜಿವಿತಾಕ್ ರಂಗ್ ನಾ ಮ್ಹಣೊನ್ ತಾಕಾ ಭೊಗ್ಲ್ಲ್ಯಾಂತ್ ನವಾಲ್ ನಾಸ್ಲೆಂ.

ಹ್ಯೆ ನಿರಾಶೆಕ್, ಹ್ಯಾ ಕಾಂತಾಳ್ಯಾಕ್ ಕಾರಣ್ ಜಾಂವ್ಕ್ ಪಾವ್ಲ್ಲೊ, ತಿಚೊ ಘರ್ಕಾರ್ ಜಾಕೊಬ್.

ಜಾಕೊಬ್ ಬೆಬ್ದೊ!

ವೃತ್ತೆನ್ ಯಂತ್ರಜ್ಞ್. ಪುಣ್ ಲ್ಹಾನ್ಪಣಾರ್ ಥಾವ್ನ್ ಘಾವೊ ತಿ ತರ್ಬೆತಿ ತಾಕಾ ಮೆಳೊಂಕ್ ನಾಸ್ಲ್ಲ್ಯೆ ವರ್ವಿಂ, ನಿತಳ್-ಲವ್ಲವಿತ್ ವಾತಾವರಣ್ ತಾಚ್ಯೆ ಭೊಂವ್ತಿಂ ನಾಸ್ಲ್ಲ್ಯೆ ವರ್ವಿಂ ಉತ್ತಿಮ್ ಸಂಸ್ಕಾರ್ ತಾಕಾ ಲಾಭೊಂಕ್ ನಾಸ್ಲ್ಲೊ, ಹ್ಯಾ ವರ್ವಿಂ, ಸಂಸ್ಕೃತಿ-ಹೀನ್ ಆನಿ ದಾಬೆರ್ಗ ಜಾವ್ನಂಚ್ ತೊ ವಾಡ್ಲ್ಲೊ.

ತಾಕಾ ಗ್ರಾಂತ್ ಲಾಗ್ಲ್ಲಿ ಸೊರ್ಯಾಚಿ.

ಅಸಲ್ಯೆ ವ್ಯಕ್ತಿಕ್—ರುಸುಮಾಕ್ ಆಶೆವ್ನ್ ಮಾವ್ರಾಚ್ಯಾ ಸಯ್ರಿಕೆಚ್ಯಾ ಮ್ಹಾಲ್ಯಾಂ ಪಯ್ಕಿಲ್ಯಾ ಏಕ್ಲ್ಯಾನ್, ಲೆತ್ರೀಸಿಯಾಚಿ ಸಯ್ರಿಕ್ ಲಾಗೊವ್ನ್ ಘಾಲ್ಲಿ.

ಜಾಕೊಬ್ ಮಂಗ್ಳುರ್ಚ್ಯಾ ಜಾಲ್ಯಾರ್, ಲೆತ್ರೀಸಿಯಾ, ಪುತ್ತೂರ್ಚ್ಯಾ ಎಕ್ಯೆ ಹಳ್ಳೆಂತ್ಲಿ. ಗರೀಬ್ ಕುಟಾಮ್ ತಿಚೆಂ. ತರ್‌ಯಿ, ಮಾನ್-ಮರ್ಯಾದೆಕ್ ಬಾಗ್ವಲ್ಲೆಂ. ಗರೀಬ್‌ಪಣಾಂತ್ ಆಸ್ಲ್ಯಾರ್‌ಯಿ, ಶಾಂತಿ-ಸವಸ್ಕಾಯೆನ್ ಜಿಯೆಂವ್ಕ್ ತೆಂ ಕುಟಾಮ್ ಪ್ರಯತ್ನ್ ಕರ್ತಾಲೆಂ.

ಸಯ್ರಿಕ್ ಜಾವ್ನ್ ದೆಡಾಚ್ ಮಹಿನ್ಯಾ ಭಿತರ್ ತಾಂಚೆ ಲಗ್ನ್ ಜಾಲ್ಲೆಂ. ತ್ಯಾ ತಿತ್ಲ್ಯಾ ಅವ್ಧೆಂತ್ ಅಮಲಾಚೊ ಥೆಂಬೊ ಪರ್ಯಾಂತ್ ಜಾಕೊಬಾನ್ ಚಾಕೊಂಕ್ ನಾ. ಆಪ್ಲಿ ಪಿತುಳ್ ಭಾಯ್ರ್ ಪಡಾತ್ ಆನಿ ಆಂಜ್ಯಾ ಸಾರ್ಕಿ ಚಲಿ ಆಪ್ಣಾಕ್ ಚುಕಾತ್ ಮ್ಹಣೊನ್ ತೊ ಭಿಯೆಲ್ಲೊ. ಪುಣ್ ಕಾಜಾರಾಚ್ಯೆ ರಾತಿಂಚ್ ಉದ್ಕಾಂತ್ಲಿ ಮಾಸ್ಳಿ. ಉದಕ್ ಪಿಯೆಲ್ಯಾ ಶಿವಾಯ್ ರಾವ್ಲಿ ನಾ.

ತ್ಯೆ ರಾತಿಂ—

ಲೆತ್ರೀಸಿಯಾಕ್ ಮೆಳ್ಲ್ಲೊ ಧಖೊ ಅಪ್ರತಿಮ್—ತೀಕ್ಷಣ್ ಜಾವ್ನ್ ಆಸ್ಲ್ಲೊ: ಕಾಜಾರಿ ಜಿಣ್ಯೆಚಿಂ ಸೊಭಿತ್ ಸಪ್ಣಾಂ ತಿ ಸಪ್ಣೆಲ್ಲಿ. ಪುಣ್ ತಿಂ ಸರ್ವ್ ಆತಾಂ ವಾರ್ಯಾ ವಯ್ಲಿಂ ರಾವ್ಳರಾಂ ಜಾಂವ್ಕ್ ಪಾವ್ಲ್ಲಿಂ. ಕ್ರಮೇಣ್ ತಿಂ ವಾರ್ಯಾಂತ್‌ಚ್ ಕೊಸ್ಳೊನ್, ಮಾತ್ಯೆಂತ್ ಮಿಸ್ಳಾಲಿಂ.

ಪಿಯೊಣ್ಯಾ ಸಂಗಿಂ ಹೆರ್ ದುರ್ಗುಣ್‌ಯೀ. ಜಾಕೊಬಾ ಥಂಯ್ ರಾಜ್ ಕರ್ನ್ ಆಸ್ಲೆ. ಆಪ್ಣಾಚ್ಯಾ ಕರ್ತುಬಾಂಚೊ ಪರಿಣಾಮ್ ಕಿತೆಂ ಜಾತಾ ಮ್ಹಳ್ಳೆಂ ತಾಕಾ ಪಡೊನ್ ವಚೊಂಕ್ ನಾಸ್ಲೆಂ. ಆಪ್ಣಾಚೆರ್ ಹೊಂದೊನ್ ಆನ್ಯೇಕ್ ಜೀವಿ ಆಸಾ ಮ್ಹಳ್ಳೆಂ ತೊ ಚಿಂತುಂಕ್ ವಚನಾಸ್ಲೊ. ಆಪ್ಲಿ ಪತಿಣ್ ತಿ. ತಿಕಾಯ್ ವ್ಯಕ್ತಿತ್ವ್ ಆಸಾ ಮ್ಹಳ್ಳೆಂಯೀ ತಾಕಾ ಸಮ್ಜನಾಸ್ಲೆಂ. ತಿ ಆಸಾ ಜಾಲ್ಯಾರ್ ಫಕತ್ ಆಪ್ಲ್ಯಾ ಸುಖಾ ಪಾಸತ್, ಆಪ್ಲ್ಯೆ ತೃಪ್ತೆ ಪಾಸತ್ ಮ್ಹಣೊನ್ ಮಾತ್ರ್ ತೊ ಲೆಖ್ತಾಲೊ. ಆನಿ ತಶೆಂಚ್ ತಿಚೊ ಜಾಯ್ ತಸ್ಲೊ ಪ್ರಯೋಗ್ ಕರ್ತಾಲೊ.

ಅಸಲ್ಯೆ ಪರಿಸ್ಥಿತ್ಯೆಂತ್ ತಿಚ್ಯೆ ಉದರಿಂ ಎಕಾ ಬಾಳ್ಯಾನ್ ಗರ್ಭ್ ಧರ್ಲೊ.

ಪುಣ್ ಲೆತ್ತೀಸಿಯಾಕ್ ಕಾಂಯ್ಚ್ ಸಂತೊಸ್ ಭೊಗ್ಲೊ ನಾ. ಬದ್ಲಾಕ್, ಹಿ ಏಕ್ ಭರ್ಯಾ ವಯ್ರ್ ಭರ್ಕುಟಿ ಮ್ಹಣೊನ್ ತಿಕಾ ನಾ-ಸಮಾಧಾನ್ ಜಾಲೆಂ. ಆಪ್ಲೊ ಫುಡಾರ್‌ಚ್ ಆಸಾ ಕಾಳೊಕಾಂತ್. ಅಸಲ್ಯೆ ವೆಳಿಂ ಹಿ ಏಕ್ ಪ್ರಾಣಿ ಕೊಣಾಕ್ ಜಾಯ್ ಆಸ್ಲಿ ಮ್ಹಣೊನ್ ತಿಕಾ ಭೊಗ್‌ಲ್ಲ್ಯಾಂತ್ ನವಾಲ್ ನಾಸ್ಲೆಂ.

ಮಹಿನೆ ನೋವ್ ಪಾಶಾರ್ ಜಾವ್ನ್ ಥೊಡ್ಯಾ ದಿಸಾಂನಿ ಲೆತ್ತೀಸಿಯಾ ಪ್ರಸುತ್ ಜಾಲಿ. ಭುರ್ಗೆಂ ಚೆರ್ಕೊ. ರಾಯ್ಮುಂದ್ ಮ್ಹಳ್ಳ್ಯಾ ನಾಂವಾನ್ ತಾಣಿಂ ತಾಕಾ ವೊಲಾಯ್ಲೆಂ.

ದೀಸ್ ಪಾಶಾರ್ ಜಾವ್ನ್ ವೆತಾಲೆ. ಲೆತ್ತೀಸಿಯಾ ದಿಸ್ಪಡ್ತೆಂ ದುಖಾಂನಿ ಹಾತ್ ಧುತಾಲಿ. ಜಾಕೊಬಾಚಿ ಜೋಡ್ ಪುರ್ತಿ ಘರಾ ಯೆನಾಸ್ಲಿ. ಪುಣ್ ಘರಾಂತ್ ಮಾತ್ರ್ ತಾಕಾ ಕಾಂಯ್ಚ್ ಉಣೆಂ ಜಾಂವ್ಕ್ ನಜೊ ಆಸ್ಲೆಂ. ಪತಿಣ್ ಆಪ್ಲಿ ಕಿತೆಂ ಕರ್ತಾ, ಕಶೆಂ ಘರ್ ಚಲಯ್ತಾ, ಕಶಿ ದೀಸ್ ಸಾರ್ತಾ ಮ್ಹಳ್ಳೆಂ ತಾಕಾ ಪಡೊನ್‌ಂಚ್ ವಚೊಂಕ್ ನಾಸ್ಲೆಂ.

ಆಪ್ಲೆಂ ಭಾಂಗಾರ್ ವಿಕುನ್ ಲೆತ್ತೀಸಿಯಾ ಸಗ್ಳೆಂ ಸಾಂಬಾಳುಂಕ್ ಲಾಗ್‌ಲ್ಲಿ. ಪುಣ್ ತಾಂತುಂಯೀ ತಿಚೊ ಹಾತ್ ಬಾಂಧುನ್ ಪಡ್ಲೊ. ಥೊಡೆ ತಿಚೆ ನಗ್ ಏಕ್ ಪಾವ್ಟಿಂ ಆಪಾಪಿಂಚ್ ನಾಂಚ್ ಜಾಲ್ಲೆ.

ಚೋರ್ ಭಾಯ್ಲೊ ನ್ಹಯ್, ಬಗರ್ ಘರಾ ಭಿತರ್ಲೊಚ್ ಮ್ಹಳ್ಳೆಂ ತಿ ನಕ್ಕಿ ಜಾಣಾಸ್ಲಿ. ತರ್‌ಯೀ ತಿಣೆಂ ಸಗ್ಳೆಂ ದೆವಾಕ್ ಭೆಟೊವ್ನ್ ಮಾತ್ರ್ ದಿಲೆಂ.

ಅಶೆಂ ಆಸ್ತಾಂ, ಅವ್ಚಿತ್ ಎಕಾ ದಿಸಾ, ಅಚಾನಕ್ ಮ್ಹಳ್ಳ್ಯೆ ಪರಿಂ, ತಿಚ್ಯಾ ಜಿವಿತಾಕ್ ಘುಂವ್ಡಿ ಮಾರ್ಚೆಂ ಏಕ್ ಘಟನ್ ಘಡೊನ್ ಗೆಲೆಂ.

ದಿವಾಳಿ ಪರ್ಬೆಚೊ ವೇಳ್ ತೊ.

ಜಾಕೊಬಾನ್ ಕಾಮ್ ಕರ್ಚ್ಯಾ ಸಂಸ್ಥ್ಯಾ ಥಾವ್ನ್ ಕಾಮೆಲ್ಯಾಂಕ್ ಬೋನಸ್ ಲಾಭ್ಲೊ.

ಪುಣ್ ಹೊ ದುಡು ಘರಾ ಪಾಂವ್ಚೊ ನಾ. ಜಾಕೊಬಾಚ್ಯಾ ಬಾಯ್ಲ್-ಭುರ್ಗ್ಯಾಂಕ್ ಹಾಂತುಂ ವಾಂಟೊ ಲಾಭ್ಚೊ ನಾ ಮ್ಹಣೊನ್, ಸಾಂಗಾತಿ ಕಾಮೆಲ್ಯಾಂನಿ ಚಿಂತ್ಲ್ಲೆಂ.

ಆನಿ ಘಡ್ಲೆಂ ಜಾಲ್ಯಾರ್‌ಯಿ ತಶೆಂಚ್.

ಗಾಂವ್‌ಭರ್ ಸೊರ್ಯಾಚೆಂ ಬಾರಾಂ ಆನಿ ಸಾರ್ವಜನಿಕ್ ಗಡಂಗಾಂ ಆಸ್ಲ್ಯಾರ್‌ಯಿ ಜಾಕೊಬಾಕ್ ಚೊರ್ಯಾಂ ಉಕಡ್ಚ್ಯಾ ಆಂಟಿಗೆಲ್ಯಾ ಕಂಟ್ರಿ ಸೊರ್ಯಾಚಿಚ್ ರೂಚ್ ಲಾಗ್‌ಲ್ಲಿ. ತೆಂ ಘರ್ ತಾಕಾ ಪಸಂದೆಚೆಂ ಆನಿ ಪಾತ್ಯೆಣೆಚೆಂ ಜಾಲ್ಲೆಂ.

ಥಂಯ್ಸರ್ ತಶೆಂ ತಾಕಾ ಆಕರ್ಷಣ್ ಭೊಗುಂಕ್ ಆನ್ಯೆಕ್ ಕಾರಣ್ ಆಸ್ಲೆಂ. ತೆಂ ಜಾವ್ನಾಸ್ಲೆಂ ಆಂಟಿಚಿ ಧುವ್ ರೆಚೆಲ್ !

ಆಂಜ್ಯಾ ಸಾರ್ಕಿ ಪತಿಣ್ ಘರಾಂತ್ ಆಸೊನ್‌ಯಿ ಜಾಕೊಬಾಕ್ ಗಾಂವ್ಚಿ ಸುಣ್ಯಾ ಥಂಯ್ ಪಿಸಾಯ್ ಉಬ್ಜಾಲ್ಲಿ.

ರೆಚೆಲ್ ಕಾಂಯ್ ಅಪ್ರತಿಮ್ ಸುಂದರಿ ನ್ಹಯ್. ದೆಣ್ಯಾ-ತಾಲೆಂತಾನ್ ಭರ್‌ಲ್ಲಿ ವ್ಯಕ್ತಿ ನ್ಹಯ್. ತಾಚೆಂ ಅತ್ಯುತ್ತಮ್ ದಾಯ್ಜ್ ಮ್ಹಣ್ ಮ್ಹಳ್ಯಾರ್ ತಾಚೆಂ ತರ್ನಾಟ್ಪಣ್ ಮಾತ್ರ್. ತಶೆಂ ಗೊರ್ತಿ ಕಾತ್.

“ರಂಗಾನ್ ಸೊಭಿತ್ ಆಸ್ಲ್ಯಾರ್ ಜಾಲೆಂ. ಪಿಸೊಳ್ಯಾಕ್ ಘಾಣೆರ್ಯಾಚೆಂ ಫುಲ್‌ಯಿ ಚಲ್ತಾ” ಮ್ಹಳ್ಳಿ ಸಾಂಗ್ಣಿ ಹಾಂಗಾಸರ್ ರುಜು ಜಾಲಿ.

ಆಯಿಲ್ಲೊ ಗ್ರಾಯ್ಕ್ ಚಿಕ್ಕೆ ಸದಿಳ್ ಚಾಲಿಚೊ ಮ್ಹಳ್ಳೆಂ ಗೊಮ್ತಾಚ್, ಚೆಡ್ವಾನ್ ನಕ್ರೆ ಇಲ್ಲೆ ಚಡಿತ್‌ಚ್ ಕೆಲೆ. ತಾಚ್ಯಾ ಶೇಲ್ಯಾ-ತಂಗಣ್ಯಾ-ವಾಂಗಣ್ಯಾಚೊ ಫಳ್ ಮ್ಹಳ್ಳ್ಯಾಬರಿ ದಿಸೊನ್ ಆಯ್ಲೊ. ಲೆತ್ತೀಸಿಯಾಚೆ ಬಾಂಗ್ರಾ ನಗ್ ರೆಚೆಲಾಚ್ಯೆ ಕುಡಿರ್ ಸೊಭೊಂಕ್ ಲಾಗ್ಲೆ.

ಆನಿ ತ್ಯಾ ದಿಸಾ—

ಬೋನಸಾಚೊ ದುಡು ಘೆವ್ನ್ ಜಾಕೊಬ್ ಘರಾಂತ್ ರಿಗ್ತಾಚ್. ರೆಚೆಲಾಚ್ಯಾ ಆಟೆವಿಟ್ಯಾಂಕ್ ಥಾವ್-ಠಿಕಾಣ್ ನಾ ಜಾಲಿ. ಆಂಟಿಚೆ ಪಯ್ಶೆ ಪಯ್ಲೆ ವಸೂಲ್ ಜಾಲೆ. ಉಪ್ರಾಂತ್ ಲಗ್ನ್ ಜಾಂವ್ಚೆ ಆದಿಂಚ್ ಜೊಡೆಂ ಮಧುಚಂದ್ರಾಕ್ ಭಾಯ್ರ್ ಸರ್ಲೆಂ.

ದಕ್ಷಿಣ್ ಕನ್ನಡ ಜಿಲ್ಲ್ಯಾಂತ್ ತಾಣಿಂ ಭೊಂವನಾಸ್ಲೆ ವಿಹಾರ್-ಸ್ಥಳ್ ನಾ ಜಾಲಿ. ತಾಂಡ್ರೆಬಯ್ಲ್. ಸುಲ್ತಾನ್ ಬತ್ತೇರಿ. ಬೆಂಗಾರೆ, ಉಳ್ಳಾಲ್ ಸಮ್ಮರ್ ಸ್ಯಾಂಡ್ಸ್. ಬಸ್ರೂರ್ ಸೈಂಟ್ ಮೇರಿಸ್ ದ್ವೀಪ್ ಇತ್ಯಾದಿ ಜಾಗ್ಯಾಂನಿ ಹೆಂ ಜೊಡೆಂ ದಿಸೊಂಕ್ ಲಾಗ್ಲೆಂ. ದರ್ಯಾ-ಕಿನಾರೆಂನಿ ಸಾಂಜೆಚೆಂ ವಾರೆಂ ಖಾತಾ ನಾ, ಹೊಟೆಲಾಂಚ್ಯಾ ಟೆರೆಸಾಂನಿ. ರೆಖಿಲಾಚ್ಯಾ ಉಸ್ಕ್ಯಾರ್ ತಕ್ಲಿ ದವರ್ನ್ ಜಾಕೊಬ್ ಅಂತ್ರಳಾ ವಯ್ಲಿಂ ತಾರಾಂ ಮೆಜುಂಕ್ ಲಾಗ್ಲೊ.

'ಸ' ದೀಸ್ ಏಕ್ ಸಾರ್ಕೆ ಪಾಶಾರ್ ಜಾಲೆ. ಮೆಳ್‌ಲ್ಲೊ ದುಡು ಉದಕ್ ಜಾಲೊ. ಸಾತ್ವ್ಯಾ ದಿಸಾಚ್ಯೆ ಸಾಂಜೆರ್ ಜೊಡೆಂ ಪಾಟಿಂ ಮಂಗ್ಳುರಾಕ್ ದೆಂವ್ಲೆಂ.

ಕಾಳೊಕ್ ಪಡ್ತಾನಾ ರೆಖಿಲಾಕ್ ತಾಚ್ಯಾ ಘರಾ ಪಾಯ್ಲೆಂ ಜಾಕೊಬಾನ್. ಪಾತ್‌ಭರ್ ಇನಾಮಾಂ ಸಂಗಿಂ, ಸಂತೊಸಾನ್ ತೆಂ ಘರ್ಚಿಂ ಮೆಟಾಂ ಚಡ್ಲೆಂ.

ರೆಖಿಲಾ ಸಂಗಿಂ ಭಾಯ್ರ್ ಭೊಂವ್ತಾನಾ ಚಡ್ತಾವ್ ಜಾವ್ನ್ ಇಂಗ್ಲಿಷ್ ಸೊರೊಚ್ ಘೊಟ್‌ಲ್ಲೊ ಜಾಕೊಬಾನ್. ಪುಣ್ ಗಾಂವ್ಚಿ ಸೊರ್ಯಾಚಿ ತಾಚಿ ಗ್ರಾಂತ್ ಥಾಂಬೊಂಕ್ ನಾಸ್ಲಿ. ಆತಾಂ ಆಂಟಿಗೆರ್ ಪಾವ್ತಚ್ ನಾಕ್‌ಭರ್ ಪಿಯೆಲೊ ತೊ.

ವೊರಾಂ ರಾತ್ಚಿಂ 'ಧಾ' ವ್ಹಾಜುಂಕ್ ಲಾಗ್‌ಲ್ಲಿಂ. ಲಕಾತ್ತ್-ಲಕಾತ್ತ್ ಆಪ್ಲ್ಯೆ ಘರ್ಚಿ ವಾಟ್ ಧರ್ಲಿ ತಾಣೆಂ. ಆಂಟಿಚೊ ಒತ್ತಾಯ್ ನಾಸ್ಲೊ ತರ್ ತ್ಯೆ ರಾತಿಂ ಥಂಯ್ಸರ್‌ಚ್ ತಂಬು ಮಾರ್ತೊ ತೊ.

ಆಂಟಿಚ್ಯಾ ಘರಾ ಥಾವ್ನ್ ಗಾದ್ಯಾ-ಮೇರೊ, ಕಾಟಾಪುಣಿ ಇತ್ಯಾದಿ ಉತರ್ನ್ ಶಾಬಿತಾಯೆನ್ ವ್ಹಾಳ್ಳಲ್ಯೆ ಪರಿಂ ರಾಜ್-ರಸ್ತ್ಯಾಕ್ ಪಾವ್ಲೊ ತೊ.

ತ್ಯಾ ರಸ್ತ್ಯಾನ್ ಫುಡೆಂ ಚಮ್ಕೊಂಚ್ಯೆ ಆದಿಂ ಏಕ್ ಮೊಳೊಸೊ ಮೆಳ್ತಾ. ಜಾಕೊಬ್ ಆತಾಂ ತ್ಯಾ ಮೊಳ್ಯಾಲಾಗಿಂ ಪಾವ್‌ಲ್ಲೊ.

ಮೊಳ್ಯಾಂತ್—ಕಿಡಿ-ಕೀಂಚರಾಂಚೊ ಏಕ್ ಮಾತ್ರ್ ಆವಾಜ್. ಥಂಡಾಯೆಚೊ ಋತು ಆರಂಭ್ ಜಾಂವ್ಕ್ ನಾಸ್ಲ್ಲ್ಯೆ ವರ್ಷಿಂ. ಪ್ರುಥ್ವೆರ್ ಗರ್ಮಿ ಹಳ್ತಾನ್ ರಾಜ್ವಾತಾಲಿ.

ಮೊಳ್ಯಾಂತ್ ರಿಗೊನ್ ಫುಡೆಂ ಚಮ್ಕಾಲೊ ಜಾಕೊಬ್. ಉದೆಂತಿಚ್ಯೆ ವಾಟೆಕ್ ಭಾಯ್ರ್ ಪಾವ್ತಾಂ ವ್ಹಣ್ತಾಸ್ತಾನಾ, ಕೊಣೆಂಗಿ ತಾಚಿ ವಾಟ್ ಬಾಂಧ್ಲಿ

“ಮಾತ್ಸೊ ಉಜೊ ದಿ.” ವಾಟ್ ಬಾಂಧ್‌ಲ್ಲ್ಯೆ ವ್ಯಕ್ತಿನ್, ಜಾಕೊಬಾಚ್ಯಾ ತೊಂಡಾಂತ್ ಆಸ್ಚಿ ಜಳ್ಚಿ ಸಿಗ್ರೆಟ್ ಪಳೆವ್ನ್ ವಿಚಾರ್ಲೆಂ.

ಜಾಕೊಬಾನ್ ಸಿಗ್ರೆಟ್ ಕಾಡುಂಕ್ ಹಾತ್ ಉಬಾರ್ಲ್ಲೊ ತಿತ್ಲೊಚ್.

ಕಸ್ಸ್-ಕಸ್ಸಕ್ಕ್ !

ಪಾಟ್ಲ್ಯೆ ವಾಟೆನ್ ಕೊಣೆಂಗಿ ತಾಕಾ ಸುರಿ ಮಾರ್ಲಿ.

“ಮೊರ್. ಲಜ್ಮಂಡ್ಯಾ, ಲಫಂಗಾ !” ತಾಕಾ ಸುರಿ ಮಾರ್ಲ್ಲಿ ವ್ಯಕ್ತಿ ಪಿಸ್ಪಿಸ್ಯಾ ಆವಾಜಾನ್ ಉಸ್ಮಡ್ಲಿ. “ಜಾಣಾ ಜಾ. ರೆಖೆಲ್, ತುಜ್ಯಾ ಖೆಳಾಚಿ ಬಾವ್ಲಿ ಸ್ಟಯ್……”

ರಗತ್ ವೊಂಕುನ್ ಜಾಕೊಬ್ ಧರ್ಣಿಕ್ ಶೆಪ್ಟಾಲೊ. ಪರ್ತಾತಾಸ್ತಾನಾ ತಾಚೆಂ ಶಿಂತಿದ್ ಆಪ್ಣಾಲಾಗಿಂ ಪಿಸ್ಪಿಸ್ಯಾಂನಿ ಉಸ್ಮಡ್ಲ್ಲ್ಯಾ ವ್ಯಕ್ತಿಕ್ ಒಳ್ಕಾಲೆಂ. ತೊ ಜಾವ್ನಾಸ್ಲೊ ರೆಖೆಲಾಚೊ ಆನ್ಯೆಕ್ಲೊ ಪ್ರೇಮಿ ಇಕ್ಬಾಲ್.

ಇತ್ಲ್ಯಾರ್ ಸರ್ವ್ ಸಂಪಾದಲೆಂ. ಪಡ್ಲ್ಲ್ಯೆ ಥಂಯ್ಸರ್ಚ್ ಜಾಕೊಬಾಚೊ ಪ್ರಾಣ್ ಉಬ್ಲೊ.

ಏಕಾ ಹಾಡಾ-ಕುಡ್ಕ್ಯಾಕ್ ಝುಗ್ಡೊನ್ ಪಡೊನ್, ಕ್ರಮೋಣ್ ಸಲ್ವೊನ್, ಪೊಳ್ಚ್ಯಾ ಸುಣ್ಯಾ ಪರಿಂ, ಸೊರ್ಯಾ ಆನಿ ಚಲಿಯೆ ಪಾಟ್ಲ್ಯಾನ್ ಲಬ್ಡಾಲ್ಲೊ ಜಾಕೊಬ್ ಅಸೊ ಪರಾಜಿತ್ ಜಾವ್ನ್ ನಾಸ್ ಜಾಲೊ……

ಜಾಕೊಬಾಚ್ಯಾ ಮರ್ಣಾ ಉಪ್ರಾಂತ್ಲೆ ದೀಸ್ ತೆ. ಲೆತ್ತೀಸಿಯಾ ದಿಗ್ಭ್ರಾಂತ್ ಜಾಲ್ಲ್ಯೆಬರಿ ಆಸ್ಲಿ.

ಫುಡೆಂ ಕಿತೆಂ ನಿರ್ಮಿಲಾಂಯ್ ದೆವಾ ! ವಿಚಾರ್ತಾಲೆಂ ತಿಚೆಂ ಅಂತಸ್ಕರ್ನ್. ಅನಿಶ್ಚಿತ್ ಭವಿಷ್ಯ್, ಅಭದ್ರ್ ಫುಡಾರ್ ದೆವಾ, ಫುಡೆಂ ಕೊಣ್ ಜಾಯ್ತ್ ಮ್ಹಜೊ ಆಧಾರ್, ಕಿತ್ಲಿಂ ವರ್ಸಾಂ ಅಶೆಂಚ್ ಹಾಂವೆಂ ಸಾರಿಜಾಯ್ ಹ್ಯಾ ಸಂಸಾರಾಂತ್……

ಜಾಕೊಬಾಚೊ ತಿಕಾ ಜಬ್ಬೊರ್ ಶಿಣ್ ಯೆತಾಲೊ. ಜಿಣ್ಯೆಂತ್ ಮ್ಹಾಕಾ ಸುಖ್ ದಿಲೆಂನಾಂಯ್. ಆನಿ ಮರ್ಣಾಂತ್ಯಿ ಶಾಂತಿ ದವರ್ನ್ ಗೆಲೊನಾಂಯ್. ಕಿತೆಂ ವಾಯ್ಟ್ ಹಾಂವೆಂ ತುಕಾ ಕೆಲ್ಲೆಂ? !

ಪುಣ್ ದೇವ್, ಆಪ್ಣೆಂ ರಚ್ಲ್ಲ್ಯಾ ಹರ್ಯೆಕ್ಯೆ ರಚ್ನೆಚಿ ಜತನ್ ಘೆತಾ. ತಾಚೊ ದಿಸನಾಸ್ಚೊ ಹಾತ್ ಮನ್ಯಾಚಿ ಜಿಣಿ ಚಲಯ್ತಾ, ಮ್ಹಳ್ಳೆಂ ಸತ್ ತಿಕಾ ವೆಗಿಂಚ್ ಕಳಿತ್ ಜಾಲೆಂ ತಿಚ್ಯಾ ಭಾವಾ-ರುಪಿಂ.

ಜಾಕೊಬ್ ಅಂತರೊನ್ ತೀನ್ ದೀಸ್ ಜಾಲ್ಲೆ. ಚೊವ್ತ್ಯಾ ದಿಸಾ ಲೆತ್ತೀಸಿಯಾಚೊ ಭಾವ್ ಹಿಲರಿ, ಭಯ್ಣಿಚ್ಯಾ ಘರ್ಚಿಂ ಮೆಟಾಂ ಚಡ್ಲೊ.

ಲೆತ್ತೀಸಿಯಾಚೆಂ ಕುಳಾರ್ ಪುತ್ತೂರಾಂತ್. ಹಿಲರಿ ಕಮಿಶನ್

ಏಜೆಂಟ್. ಆಪ್ಲ್ಯಾ ದಂದ್ಯಾಕ್ ಲಾಗೊನ್ ತಾಕಾ ಗಾಂವಾನ್-ಗಾಂವ್ ಭೊಂವ್ಚೆಂ ಪಡ್ತಾಲೆಂ. ಭಯ್ಣಿಂ ಪಯ್ಕಿ ಸಿಮಾಣೆಂ—ಲೆತ್ರೀಸಿಯಾ ತಾಕಾ ಚಡ್ ಮೊಗಾಚೆಂ. ತಸ್ಲ್ಯಾಚೆಂ ಜೀವನ್ ದುಖಾಂತ್ ಬುಡ್ಚೆಂ ತಾಕಾ ಪಳೆಂವ್ಕ್ ತಾಂಕನಾಸ್ಲೆಂ.

ಮಿಪ್ಣ್ಯಾಕ್ ಸಮ್ಜಾಂವ್ಚ್ಯಾ ಯೋಜನಾಂತ್, ತೊ ಬರ್‍ಯಾಕ್ ವಜೆಸಿನ್ ಸಾರ್‍ಯಾಕ್ ಸರಿ ಜಾಲ್ಲೊ. ಜಾಕೊಬಾಚಿ ಸವಯ್, ಸುಣ್ಯಾಚಿ ಶಿಮ್ಟಿ ಜಾವ್ನಾಸ್ಲಿ; ಬರಿ ವಾಟ್ ದಾಖೊಂವ್ಕ್ ಆಯಿಲ್ಲ್ಯಾ ಮಿಪ್ಣ್ಯಾಕ್ ತಾಣೆಂ ಅಕ್ರಾನ್ ಕರ್ನ್ ಧಾಡ್‌ಲ್ಲೊ. ಕ್ರೋಧಿತ್ ಜಾಲ್ಲ್ಯಾನ್ ಪಿಲರಿ ಭಯ್ಣಿ ಪಾಸತ್ ಮಾತ್ರ ದಾಂತ್-ಓಂತ್ ಚಾಬೊನ್ ಒಗೊ ರಾಂವ್ಚೆಂ ಪಡ್‌ಲ್ಲೆಂ.

ಆನಿ ಆತಾಂ—ಭಯ್ಣಿಚಿ—ಏಕಾ ಸ್ಟುಯ್ ತರ್ ಆಸ್ಯೆಕಾ ಘರಾನ್ ಸುಟ್ಕಾ ಜಾಲ್ಲಿ ಪಳೆವ್ನ್ ತಾಕಾ ಸಮಾಧಾನ್ ಭೊಗ್‌ಲ್ಲೆಂ. ತೊ ಮೆಲ್ಯಾರ್ ಬಲಾವ್ ಗೆಲೊ. ತಸಲೊ ಲುಚ್ಚೊ ಮರೊನ್ ಕಾಬಾರ್ ಜಾಲ್ಲೊ ತೆಂ ಬರೆಂ ಜಾಲೆಂ ಮ್ಹಳ್ಳೆಂ ತಾಣೆಂ ಆಪ್ಲ್ಯಾ ಪತಿಣೆಲಾಗಿಂ.

ಜಾಕೊಬ್ ಮರ್ತಾನಾ ತೊ ಗಾಂವಾಂತ್ ನಾಸ್ಲೊ. ಮ್ಹೊಸಿಚೆಂ ಶಿಂಗ್ ಮ್ಹೊಸಿಕ್ ಜಡ್ ಜಾಯ್ನಾ ಜೇನ್" ಮ್ಹಳ್ಳೆಂ ತಾಣೆಂ ಪತಿಣೆಲಾಗಿ ಮಂಗ್ಳುರಾಕ್ ಭಾಯ್ರ್ ಸರ್ತಾನಾ. "ಲೆತ್ರೀಸಿಯಾಕ್ ಹಾಂವ್ ಘರಾ ಹಾಡ್ತಾಂ."

"ಆನಿ ತಾಚ್ಯಾ ಚೆರ್ಕ್ಯಾಂಕ್?" ವಿಚಾರ್‌ಲ್ಲೆಂ ತಿಣೆಂ.

"ತಾಕಾ ಖಂಯ್ಸರ್‌ಯೀ ಅನಾಥಾಶ್ರಮಾಂತ್ ಲೊಟ್ತಾಂ. ತೆಂ ಅನಿಷ್ಟ್ ರಗತ್ ಹ್ಯಾ ಘರಾ ಭಿತರ್ ಯೆಂವ್ಚೆಂ ನಾಕಾ."

ತಶೆಂ ಮ್ಹಣೊನ್ ಪಿಲರಿ ಮಂಗ್ಳುರಾಕ್ ದೆಂವ್ಲೊ ಆನಿ ಭಯ್ಣಿಚ್ಯಾ ಘರಾ ಯೆವ್ನ್ ಪಾವ್ಲೊ.

ಭಾವಾಕ್ ದೆಖ್ತಾಚ್ ಭಯ್ಣಿಕ್ ರಡೊಂಕ್ ಆಯ್ಲೆಂ, ಚಿಂತುನ್ ಆಪ್ಲೆಂ ನಿರ್ಭಾಗ್ಪಣ್. ಪುಣ್ ತಾಚೆಂ ಮನ್ ತಿ ಜಾಣಾಸ್ಲಿ. ತೊ ಆಪ್ಣಾಕ್ ಖಂಡಿತ್ ಜಾವ್ನ್ ಮಜತ್ ಕರ್ತಲೊ. ಜಿವಿತಾಕ್ ಏಕ್ ವಾಟ್ ದಾಖಯ್ತಲೊ ಮ್ಹಣೊನ್ ತಿಕಾ ಭೊಗ್ತಾಲೆಂ. ಫಾರಾಂವ್ಮ್ಯಾಚ್ಯಾ ಗುಲಾಮ್‌ಪಣಾಂತ್ಲಿ ಇಸ್ರಾಯೆಲ್ ಪರ್ಜೆಕ್ ಸೊಡಯಿಲ್ಲ್ಯಾ ದೆವಾಚ್ಯಾ ಧಡಾ ಸಾರ್ಕೊಚ್ ಬಡೊ ತೊ ಮ್ಹುಣ್ಸ್ ತಿಚೆಂ ಅಂತಸ್ಕರ್ಣ್ ತಿಕಾ ಭುಜಯ

"ಭಯ್ಣಿ" ಉಲಯ್ಲೊ ತೊ

ಮರೊಂಕ್ ಸಾಧ್ಯ್ ನಾ. ತಶೆಂ ಜೀ

WORLD KONKANI LIBRARY
Accn No: 000978

ಘಾಪ್ರೊ ನಾ. ಊಟ್. ಬಾಂಧ್ ಪ್ರೊಟ್ಲಿ. ಉಡಯ್ ಹೆಂ ಭಾಡ್ಯಾಚೆಂ ಬಿಡಾರ ಆನಿ ಚಲ್ ಮ್ಹಜ್ಯೆ ಬರಾಬರ್ ತುಜ್ಯಾ ಕುಳಾರಾಕ್ ಆನಿ ರಾವ್ ಥಂಯ್ಸರ ಹಾಂವ್ ಜೀವ್ ಆಸ್ತಾಂ ಮ್ಹಣಾಸರ್... ಪುಣ್ ಏಕ್ ಉತರ್" ಮುಂದರಿಲೆ ತಾಣೆಂ ಬಾಳ್ಯಾಕ್ ಬೊಟ್ ಜೊಕುನ್. "ಹ್ಯಾ ಅನಿಷ್ಟಾಕ್ ಪಾತ್ರ್ ತ್ಯಾ ಘರಾಂತ್ ಸೊಮಾತ್ ನಾ."

"ಭಾವಾ !" ಶಿವೆಂಗಲಿ ತಿ. ತಾಚೆಂ ಪಾಕ್ಯ್ಮಲ್ ಆಯ್ಕೊನ್. "ಕಿತೆಂ ಉಲಯ್ತಾಯ್ ತುಂ? ಜರ್‌ತರ್ ಮ್ಹಜ್ಯಾ ಬಾಳಾಕ್ ಥಂಯ್ಸರ್ ನಾ ಸುಮಾತ್ ತರ್ ಮ್ಹಾಕಾ ಕಿತ್ಯಾಕ್ ಜಾಯ್ ಕುಳಾರ್?"

"ತಾಕಾ ಆಮಿ ಅನಾಥಾಶ್ರಮಾಂತ್ ದವರ್ಯಾಂ. ತ್ಯಾ ಅನಿಷ್ಟ್ ವ್ಯಕ್ತಿನ ಸೊಡ್ನ್ ಗೆಲ್ಲಿ ಆಪ್ಲಿ ನಿಶಾನಿ ಆಮ್ಚ್ಯಾ ಘರಾಂತ್ ಝುಳ್ಕೊಂಚಿ ನಾಕಾ."

"ತಿ ಅನಿಷ್ಟ್ ವ್ಯಕ್ತಿ. ತಾಚೊ ಬಾಪುಯ್ ಜಾಪ್ಯೆತ್. ಪುಣ್ ಹಾಂವ್ ಜಾಮ್ನಾಸಾಂ ತಾಚಿ ಆವಯ್. ದಾಕ್ಟ್ರಾಬಾ. ತುವೆಂಚ್ ಆತ್ತಾಂ ಉಚಾರ್‌ಲ್ಲಿಂ ಉತ್ರಾಂ ತುಕಾ ಸಾಂಗ್ತಾಂ: ಮ್ಹೊಸಿಚೆಂ ಶಿಂಗ್ ಮ್ಹೊಸಿಕ್ ಜಡ್ ಜಾಯ್ನಾ. ಹಾಂವ್ ಅಜೂನ್ ತರುಣಿ ಜಾಮ್ನಾಸಾಂ. ಮ್ಹಜೆ ಹಾತ್-ಪಾಂಯ್ ಘಟ್ ಆಸಾತ್. ಖಂಯ್ಸರ್‌ಯೀ ಲೊಕಾಚ್ಯಾ ದಾರಾರ್ ತರ್‌ಯೀ ಘೊಳೊನ್ ಆಮ್ಚೊ ಕಾಲಕ್ಷೇಪ್ ಹಾಂವ್ ಕರ್ತಲಿಂ."

ಪಿಲರಿ ಉಲೊಂವ್ಕ್ ನಾ. ಬದ್ಲಾಕ್ ಭಯ್ಣಿಚ್ಯಾ ಮುಖಮಳಾಕ್‌ಚ್ ಪಳೆಂವ್ಕ್ ಪಡ್ಲೊ. ತ್ಯಾ ಮುಖಮಳಾಚೆರ್ ದೃಢ್ ನಿರ್ಧಾರ್ ಝುಳ್ಕತಾಲೊ.

"ತುಜಿ ಖುಶಿ ತಶಿ ಜಾಲ್ಯಾರ್, ತಶೆಂಚ್ ಜಾಂವ್ದಿ" ಮ್ಹಳೆಂ ತಾಣೆಂ. ನಾ-ಸಮಾಧಾನ್ ತಾಚ್ಯಾ ಸ್ವರಾಂತ್ ಝುಳ್ಕತಾಲೆಂ. "ಚಲ್ ಯಾ. ಆತಾಂ ಭಾಯ್ರ್ ಸರ್ಚಿ ತಯಾರಿ ಕರ್ಯಾಂ."

ತಶೆಂ ತಿಂ ತಯಾರೆಕ್ ಲಾಗ್ಲಿಂ.

ಭಯ್ಣಿಕ್ ಸಾಟ್ಲಿ-ಪ್ರೊಟ್ಲಿ ಬಾಂಧುಂಕ್ ಸೊಡ್ನ್, ಪಿಲರಿ ಜಾಕೊಬ್ ಕಾಮ್ ಕರ್ತ್ಯಾ ಸಂಸ್ಥ್ಯಾಕ್ ಗೆಲೊ. ಜಾಕೊಬಾಚೆಂ—ಜೆಂ ಕಿತೆಂ ಥಂಯ್ಸರ್ ಥಾವ್ನ್ ದೆಮೆಂ ಆಸ್ಚೆಂ ಘೆಂವ್ಚ್ಯಾ ಹಕ್ಕ್ಯಾನ್ ಆತಾಂ ಜಾಕೊಬಾಚಿಂ ಪಾರೆಸ್ಟಾರಾಂ ಲೆತ್ತೀಸಿಯಾ ಆನಿ ರಾಯ್ಮುಂದ್ ಜಾಮ್ಯಾಸ್ಲಿಂ.

ತ್ಯಾ ಸಂಸ್ಥ್ಯಾಚ್ಯಾ ಮ್ಹಾಲಿಕಾನ್ ತಾಂಕಾಂ ಥೊಡೊ ಪಾಯ್ಚೊ ದಿಲೊ. ಆನಿ ಘರಾಣ್ಯಾ ತಾರ್ಕೆರ್ ಯೆಂವ್ಕ್ ದೆಮೆಂ ಆಸಾ ತೆಂ ವ್ಹರುಂಕ್ ಮಾಗ್ಲೆಂ.

ಮ್ಹಾಕಾ ಹಾತ್ ಲಾಯ್ನಾಕಾ-2 — ರೊನಾಲ್ಡ್ ಪಿರೇರ್, ಅಂಜೆಲೊರ್

ದೀಸ್ ಪಾಶಾರ್ ಜಾವ್ನ್ ವೆತಾಲೆ. ಲೆತ್ರೀಸಿಯಾಕ್ ತಿಚ್ಯಾ ಕುಳಾರಾಂತ್ ಅಧುರೊ ಸ್ವಾಗತ್ ಲಾಭ್ಲೊ ತರ್‌ಯಿ, ರಾಯ್ಮುಂದ್ ಜಾಕೊಬಾಚೆಂ ಫಳ್ ಮ್ಹಳ್ಯಾರ್ ಸಿಬಾಸ್, ತಾಂಚ್ಯಾ ಅನಾಧಾರಾಕ್ ಆನಿ ತಿರಸ್ಕಾರಾಕ್ ಪಾತ್ರ್ ಜಾಲೊ. ಸರ್ವಾಂನಿ ತಾಕಾ ಪಿಂಡ್ಕೆಂ ಆಸ್ಲೆಂ. ಅಣ್ಕ್ಯಾಂಚೆಂ ತಶೆಂ ಹಲ್ಕ್ಯಾಂಚೆಂ ಆಸ್ಲೆಂ.

ಹೆಂ ತಾಂಚೆಂ ಸಡ್ತೆಂ ಲೆತ್ರೀಸಿಯಾಕ್ ಜಬ್ಬಾರ್ ದುಃಖ್ ದಿತಾಲೆಂ. ತರ್‌ಯಿ ತಾಯ್ಕುಳಿಗ ಜಾವ್ನ್ ಕಿರ್ಲನಾಯಿ. ಗರೀಬ್ ಜಾವ್ನ್ ಜಲ್ಮನಾಂಯಿಂ ಮ್ಹಳ್ಳಿ ಸಾಂಗ್ಣಿ ಆಪ್ಣಾಕ್ ಆನಿ ಆಪ್ಲ್ಯಾ ಬಾಳಾಕ್ ತಾಳ್ ಪಡ್ತಾ ಮ್ಹಳ್ಳೆಂ ತಿ ಜಾಣಾಸ್‌ಲ್ಲ್ಯಾನ್ ತಿ ವಗಿಚ್ ರಾವ್ತಾಲಿ.

ಪಯ್ಲೆಂಚ್ ಕೆಲ್ಲ್ಯಾ ನಿರ್ಧಾರಾ ಪ್ರಕಾರ್ ಕುಳಾರ್ಚ್ಯಾಂಚೆರ್ ಹೊಂದೊನ್ ತಿ ರಾವ್ಲಿ ನಾ. ಪಿತ್ಪಾರ್ಚ್ಯಾಂಚ್ಯೆ ಮಜತಿನ್ ತಿಕಾ ಬೀಡಿಯೊ ಬಾಂಧ್ಚೆಂ ಕಂತ್ರಾಟ್ ಮೆಳ್ಳೆಂ. ಆನಿ ತಾಂತುಂ ಥೊಡೊ ದುಡು ಸುಟೊಂಕ್ ಲಾಗ್ಲೊ.

ರಾಯ್ಮುಂದ್ ಆತಾಂ ವಾಡೊನ್ ಯೆತಾಲೊ. ಮನ್ಶ್ಯಾ ಸಂವ್ಸಾರಾಚಿ ಅಸ್ಕತ್ಕಾಯ್ ತಾಚ್ಯೆ ಥಂಯ್‌ಯಿ ಆಸ್ಲಿ. ಘತ್, ರಾಗ್, ಸ್ವಾರ್ಥ್, ಮಸರ್ ತಾಚ್ಯೆ ಥಂಯ್‌ಯಿ ದಿಸೊಂಕ್ ಲಾಗ್ಲೆ.

ರೊಂಪಿ ಆಸ್ತಾನಾ ಬಾಗಾವ್ಯೆತಾ ಪುಣ್ ರೂಕ್ ಜಾತಚ್ ಬಾಗಾಂವ್ಕ್ ಜಾಯ್ನಾ.

ಆಪ್ಲ್ಯಾ ಪುತಾ ಥಂಯ್ ಆಸ್ಚೆ ಮನ್ಶ್ಯಾಕ್ ಸಹಜ್‌ಲ್ಲೆ ಅವ್ಗುಣ್ ಮ್ಹಣೊನ್ ಲೆತ್ರೀಸಿಯಾ ಜಾಣಾ. ವೇಳ್ ಮೆಳ್ತಾಂ ಮೆಳ್ತಾಂ, ತಾಕಾ ತಿ ತಿದ್ವುಂಕ್ ಆನಿ ಸಮ್ಜಾಂವ್ಕ್ ಪ್ರಯತನ್ ಕರ್ತಾಲಿ. ಪುಣ್ ವೇಳ್‌ಚ್ ತಿಕಾ ಮ್ಹಾರಗ್ ಜಾಲ್ಲೊ. ಸುರ್ವೆರ್ ಬೀಡಿಯಾಂನಿ ಥೊಡೆ ಪಯ್ಶೆ ತಿಕಾ ಸುಟ್ಲ್ಯಾರ್‌ಯಿ ಕ್ರಮೇಣ್ ಕಂತ್ರಾಟ್ ದಿಲೆಲ್ಯಾನ್ ತಿಕಾ ಪೊಲಾಯಿಲ್ಲ್ಯಾ ಪರಿಂ ತಿಣೆಂ ತೊ ದಂದೊ ಸೊಡ್‌ಲ್ಲೊ. ಆನಿ ದಿಸ್ಪಡ್ತೆಂ ಘರ್-ಚಾಕ್ರೆಚಾ ಕಾಮಾಕ್ ತಿ ವೆತಾಲಿ.

ರಾಯ್ಮುಂದ್ ಸಂವೇದನ್‌ಶೀಲ್ (sensitive) ಭುರ್ಗೊ. ಸರ್ವ್ ತಾಕಾ ಸಮ್ಜತಾಲೆಂ. ಮೊಗಾನ್ ಸಾಂಗ್ಲ್ಯಾರ್ ತೊ ಆಯ್ಕತಾಲೊ. ತ್ಯಾ ತೆಕಿದ್ ಚಲೊಂಕ್ ಪ್ರಯತನ್ ಕರ್ತಾಲೊ. ಪುಣ್ ಅಸ್ಕತ್ ಮನ್ಶ್ಯಾ-ಸಂವ್ಸಾರ್ ತಾಚೆಂ. ದುಸ್ರ್ಯಾ ಘಡ್ಯೆ ತಾಚಿ ಚಾಲ್ ಪಾಂಕ್ಡ್ಯಾ ವಾಟೆಕ್ ಘುಂವ್ತಾಲಿ.

ಅಸಲ್ಯಾ ವ್ಯಕ್ತಿ ಥಂಯ್ ಜರ್ ಸೊಸ್ಣಿಕಾಯ್, ಸಂಯಮ್ ಕಾಣ್ಘೆಂವ್ಚೆಂ ಪಾಜ್ಜೆ ಜಾವ್ನಾಸ್ಲೆಂ. ಪುಣ್ ಪಿಲಿಂಗೆರ್ ಕೊಣಾಯ್ಕ್ ಹಿ ರೀತ್ ವಾಪರಾಂಕ್

ನಾಕಾಸ್ಲಿ. ಪಯ್ಲೆಂಚ್ ರಾಯ್ಮುಂದಾ ವಿಶಿಂ ತಾಂಚ್ಯಾ ಕಾಳ್ಜಾಂನಿ ಜಿಗುಪ್ಸಾ ಅನಿ ತಿರಸ್ಕಾರ್ ರಾಜ್ ಕರ್ನ್ ಆಸ್ಲೊ. ಅನಿ ಆತಾಂ ಸಾಂಗ್ಚೆಂಚ್ ನಾಕಾ, ರಾಯ್ಮುಂದಾಚಿಂ ಪೊರ್ಕಿಪಣಾಂ ತಾಂಚ್ಯಾ ಉಜ್ಯಾಕ್ ತೆಲ್ ವೊತ್ತಾಲಿಂ. ಅಸಲ್ಯಾ ಸಂದರ್ಭಾಂನಿ ಚೆರ್ಕ್ಯಾಂಕ್ ಕಷ್ಟ್ ದಗ್ಧಣೆ ಬಾಂಧುನ್ ದವರ್ಲ್ಲಿ ಭುತಿ ಜಾಂವ್ಕ್ ಪಾವ್ತಾಲಿ.

ಕಿತ್ಲಿ ಜಡ್ ಧಪ್ಕಣೆ ಮೆಳ್ತಾಗಿ, ತಿತ್ಲಿ ಜಡ್ ತಾಚಿ ಚಾಲ್ ಉಡ್ತಿ ಜಾಂವ್ಕ್ ಪಾವ್ತಾಲಿ.

ಲಿತ್ರೀಸಿಯಾಕ್ ಸರ್ವ್ ಸಪ್ನ್ಯಾಂಕ್ ಯೆತಾಲೆಂ. ಪುಣ್ ಅಸಹಾಯಕ್ ಬಾಪ್ಡಿ ತಿ. ತಿಕಾ ಕಳ್ವಳೊಂಕ್ ಅನಿ ರಡೊಂಕ್ ಯೆತಾಲೆಂ. ಆವಯ್ಚೊ ಹುಸ್ಕೊ ಭುಗ್ರ್ಯಾಂಕ್ ಸಾಂತಿಪಣಾಚೆಂ ವಿದ್ಯಾಸಾಲ್ ಜಾಯ್ಜಯ್ ಖಂಯ್. ಪುಣ್ ಆಪ್ಣಾ ವರ್ವಿಂ ಹೆಂ ಸಾಧ್ಯ್ ನಾಸ್ಲೆಲ್ಯಾಕ್ ತಿ ಜಬ್ಬೊರ್ ಖಂತ್ ಭೊಗ್ತಾಲಿ.

ದೀಸ್ ಪಾಶಾರ್ ಜಾವ್ನ್ ವೆತಾಲೆ.

ಹಂತಾನ್-ಹಂತ್, ರಾಯ್ಮುಂದ್ ವಾಡೊನ್ ಯೆತಾಲೊ.

ಆಯಿನ್ನ್ ವೆಳಾರ್ ತಾಕಾ ಶಾಲಾಕ್ ದಾಖಿಲ್ ಕೆಲೊ. ಪುಣ್ ಥಂಯ್ಸರ್ಯೊ ಘಟ್ಟ್ಯಾಂ ಚರಿತ್ರಾಚೆಂ ಪುನರಾವರ್ತನ್. ಕೊಣೆಂಚ್ ತಾಕಾ ಸಮ್ಜೊನ್ ಘೆವ್ನ್ ತ್ಯಾ ಪ್ರಕಾರ್ ತಾಕಾ ಚಲೊಂವ್ಕ್ ವಚನಾಸ್ಲೆಂ. ಮೋಗ್ ಮಯ್ಪಾಸ್ ಏಕ್ಲೆ ಆವಯ್ ಥಾವ್ನ್ ಶಿವಾಯ್ ದುಸ್ರ್ಯಾ ಕೊಣಾಯ್ ಥಾವ್ನ್ ಭೊಗುನ್ ರಾಯ್ಮುಂದ್ ನೆಣಾಸ್ಲೊ.

ಮಂಗ್ಳುರ್ ದಿಯೆಸೆಜಿಂತ್ ಫಿರ್ಗಜ್ ಘೆಸ್ತಾಂ ದಬಾಜಾನ್ ಕರ್ಚೊ ಕಾಳ್ ತೊ. ತಸ್ಲ್ಯಾಚ್ ಏಕ್ ಸಂದರ್ಭಾರ್ ಪುತೂರ್ಚ್ಯಾ ತ್ಯೆ ಫಿರ್ಗಜೆಕ್ಯೀ ಉದೆಲ್ಲೊ.

ಕೊಂಫ್ರಿಜೊ ದೀಸ್ ಜಾವ್ನ್ ಬೆಸ್ಪಾಚೊ ದೀಸ್ ಆಯಿಲ್ಲೊ.

ವೇಳ್ ಪಾಶಾರ್ ಜಾವ್ನ್ ಗೆಲ್ಲೊ. ಸಾಂಜ್ ಪಾಶಾರ್ ಜಾವ್ನ್ ರಾತ್ ಪಳುಚ್ ತಿಳುಂಕ್ ಲಾಗ್ಲ್ಲಿ.

ಇಗರ್ಜೆಚ್ಯಾ ಕೊಪೆಲ್ಮ್ಯಾರಾಂತ್ ಬೆಸ್ಪ್ ಜಲ್ತಾಲೆಂ. ಇಗರ್ಜೆಚ್ಯಾ ಆಂಗ್ಣಾ ಭಾಯ್ರ್ ಸಾಂತ್ ಜಮ್ಲ್ಲಿ. ಚಣೆ, ಆಕ್ರುಟಾಂ, ತಾಂಬ್ಡಿ-ಗುಳೆ ಅನಿ ಕಿತೆಂ ಅನಿ ಕಿತೆಂ. ರಾಯ್ಮುಂದ್ ಸಾಂತ್ ಭೊವ್ಂಕ್ ಲಾಗ್ಲ್ಲೊ. ಹಾತಿಂ ತಾಚ್ಯಾ ಆವಯ್ನ್ ದಿಲೆಲ್ಯಾ ಚ್ಯಾರ್ ಅಣ್ಯಾಂ ಶಿವಾಯ್ ದುಸ್ರಿ ಧವ್ಡಿ ನಾಸ್ಲಿ. ಪುಣ್ ದೊಳ್ಯಾಂಕ್ ದಿಸ್ಚೆಂ ಖಾಣ್ ಘೆಬಾಂವ್ಚಿ ಆಶಾ ತಾಕಾ ಜಬ್ಬೊರ್ ಧೊಸ್ತಾಲಿ.

ಪೆಣೆಂ-ತೆಣೆಂ ಭೊಂವ್ಪುಸ್, ತೊಂಡಾಂತ್ಲ್ಯಾನ್ ಲಾಳ್ ಗಳೊವ್ನ್ ತೊ ಆಸ್ತಾಂ. ತೆಣೆಂ ತಾಚ್ಯೆಚ್ ಸ್ಥಿತ್ಯೆರ್ ಆಸ್ಚೊ ಆನ್ಯೇಕ್ ಭುರ್ಗೊ ತಾಕಾ ಸಾಂಪಡ್ಲೊ.

ದೊಗ್‌ಯೀ ಜಪ್ಲೆ. ತಾಂಚಿ ಅಲೋಚನ್ ಜಲ್ಲಿ. ಯೋಜನ್ ಜಪ್ಲೆಂ. ದೊಗ್‌ಯೀ ಮೆಳೊನ್ ಸಾಂತೆಚ್ಯಾ ಪೆಲ್ಯಾ ಪ್ರೊಂತಾರ್ ತಾಂಬ್ಯೆ-ಗುಳಿ ಆನಿ ಆಕ್ರುಟಾಂ ಘೆವ್ನ್ ಬಸ್ಲೆಲ್ಯಾ ಏಕ್ಯೆ ಪ್ಯಾತಾರ್ಯೆ ಸ್ತ್ರೀಯೆ ಸರ್ಶಿಂ ಪಾವ್ಲೆ. ತಿಚ್ಯೆ ಸರ್ಶಿಂ ಏಕ್ ಚಿಮ್ಣಿ ಜಳ್ತಾಲಿ.

ಯೆತಾನಾ, ರಾಯ್ಮುಂದಾಚೊ ದೊಸ್ತಿ ಚಿಕ್ಕೆ ಪಾಟಿಂ ರಾವ್ರೊನ್ ಮುಟ್‌ಭರ್ ಮಾತಿ ದೋನ್‌ಯೀ ಹಾತಾಂನಿ ಘೆವ್ನ್ ಆಯಿಲೊ.

ದೊಗ್‌ಯೀ ವಿಕ್ತಲ್ಯೆ ಸ್ತ್ರೀಯೆ ಸರ್ಶಿಂ ಉಬೆ ರಾವ್ರೊನ್ ರಾಯ್ಮುಂದಾನ್ ತ್ಯಾ ಖಾಣಾಚೆಂ ಮೊಲ್ ವಿಚಾರ್ಲೆಂ. ತಿಣೆಂ ಸತ್ಯಾನ್ ತೊಂಡ್ ಉಗ್ತೆಂ ಕರ್ತಾಂ ಮ್ಹಣ್ತಾನಾಂಚ್ ರಾಯ್ಮುಂದಾಚ್ಯಾ ದೊಸ್ತಿಚ್ಯಾ ಹಾತಾಂತ್ಲಿ ಮಾತಿ ತಿಚ್ಯಾ ದೊಳ್ಯಾಂಕ್ ಬಸ್ಲಿ. "ಎಲ್ಲಾಪ್ಪೊ" ಮ್ಹಣೊನ್ ಪ್ಯಾತಾರ್ಯೆನ್ ಆರಾ ಬಾಯ್ ದಿಂವ್ಚ್ಯಾ ಭಿತರ್ ತಿಚಿ ಚಿಮ್ಣಿ ಪಾಲ್ವಾಲಿ. ತ್ಯಾ ಕಾಳೊಕಾಂತ್ ತಿಚ್ಯಾ ಖಾಣಾಂತ್ ಆನಿ ಖಜಾನಾಕ್ ಚ್ಯಾರ್ ಹಾತ್ ಪಡೊನ್, ಮೆಳ್ತಾ ತಿತ್ಲೆಂ—ಸೊಂಬ್ತಾ ತಿತ್ಲೆಂ ಘೆವ್ನ್. ದೊಗ್‌ಯೀ ಚೆಡೆ ಪ್ರೊಳೊನ್ ಗೆಲೆ.

ಸಾಂತೆ-ವಠಾರಾಂತ್ ಬೋಬ್‌ಚ್ ಬೊಬ್. ಕೊಲಾಹಲ್, ಘುಸ್ಪಡ್-ಗೊಂದಳ್ !

ಹ್ಯಾಚ್ ವೆಳಾರ್, ಬೆಸ್ಪ್ ಜಾವ್ನ್ ಪವಿತ್ರ್ ಸಾಕ್ರಾಮೆಂತಾಚೊ ಆಶೀರ್ವಾದ್ ದಿಂವ್ಕ್ ಲಾಗ್ಲೆ. ಘಾಂಟಿ ವ್ಹಾಜುನ್. ಗರ್ನಾಳಿ ಫುಟ್ಲ್ಯೊ.

ಹ್ಯಾಚ್ ವೆಳಾರ್ ಸಾಂತೆ-ವಠಾರಾಚ್ಯಾ ದಾರ್ವಟ್ಯಾಲಾಗಿಂ ಫಿರ್ಗಜ್-ತರುಣಾಂನಿ ಉಬೆಂ ಕೆಲ್ಲ್ಯಾ ಸ್ಟೋಲಾಂತ್ ತರ್ನಾಟೆ ಕಾಮಾರ್ ಆಸ್ಲೆ. ಸಾಕ್ರಾಮೆಂತಾಚ್ಯಾ ಆಶೀರ್ವಾದಾಚಿ ಗೋಷ್ಟಿ ಜಾತಾನಾ ತಾಣಿಂಯೀ ದಿಂಬಿ ಘಾಲ್ಲಿ. ಹ್ಯೆಚ್ ವೆಳಿಂ ತಾಂಚ್ಯೆ ಹುಜ್ರಿಂ ದೊಗ್ ಭುರ್ಗೆ ದಾಂವ್ರೊನ್ ಪೆಚೆ ತಾಣಿಂ ಪಳೆಲ್ಲೆಂ. ಘಾಂಟಿಂಚೊ ನಾದ್, ಗರ್ನಾಳಿಂಚೊ ಆವಾಜ್ ಥಾಂಬ್ಲ್ಯಾರ್‌ಯೀ ಸಾಂತೆ-ವಠಾರಾಂತ್ಲಿ ಬೊಬ್ ಥಾಂಬೊಂಕ್ ನಾಸ್ಲಿ. ಪಳೆವ್ನ್ ತೆ ಚತುರ್ ಜಾಲೆ. ಗಜಾಲ್ ಸಮ್ಜಾತಚ್ ಚೊರ್ಲ್ಲ್ಯಾ ಭುರ್ಗ್ಯಾಂಚ್ಯಾ ಸೊಧ್ನಾಂಕ್ ತೆ ಲಾಗ್ಲೆ......

ಧಾಂವ್ಲ್ಲೆ ಚೆಡೆ ರಾಜ್-ರಸ್ತ್ಯಾರ್ ಪಾವ್ಲೆ. ತಾಂಚ್ಯಾ ಬರ್‍ಯಾ ನಶೀಬಾನ್ ಮ್ಹಳ್ಳ್ಯೆ ಪರಿಂ ರಸ್ತ್ಯಾ ವಯ್ಲೆ ದಿವೆ ಪಾಲ್ವಾಲ್ಲೆ. ತಾಂಕಾಂ ಭಾಜ್ಲ್ಲೆಂಚ್ ಮೆಳ್ಳೆಂ.

ರಸ್ತ್ಯಾಚ್ಯಾ ಧಾವ್ಯೆ ಕುಶಿನ್ ಆಸ್ಚೆಂ ಪಣ್ಗಿಲ್ ಪಡ್‌ಲ್ಲೆಲೆಂ ದಿಸ್ಚೆಂ ಏಕ್ ಕೊಡ್ಯೆಂ ತ್ಯಾಂಕಾಂ ಹ್ಯಾ ವೆಳಿಂ ಆಸ್ರೊ ಜಾಂವ್ಕ್ ಪಾವ್ಲೆಂ.

ಅವಸ್ವರ್ ದುಸ್ರೊ

ಪೂರ್ವಾಕ್ ಚಾಂದ್ರೆಂ ಉದೆವ್ನ್ ಆಯಿಲ್ಲೆಂ ತೆಂ ಹ್ಯಾ ಘುಗ್ರ್ಯಾಂಕ್ ಘಾಯ್ದ್ಯಾಚೆಂಚ್ ಜಾಂವ್ಕ್ ಪಾವ್ಲೆಂ—ತಾಣೆಂ ಘಾರ್ಕ್ ಘಾಡ್‌ಲ್ಲೆಂ ತಾಂಚೆಂ ದಿವ್ಣೆಂ ತೆ ಆತಾಂ ವಾಂಟೆ ಕರುಂಕ್ ಪಡ್ಲೆ.

ತಾಂಚ್ಯಾಚ್ ಸಂಸಾರಾಂತ್ ತಲ್ಲೀನ್ ಜಾಲ್ಲೆ ತೆ. ತರ್‌ಯಿ ತಾಂಚ್ಯೆ ಸುಪ್ತ್ ಮತಿನ್ ಚತ್ರಾಯ್ ದಿಲ್ಲ್ಯೆ ಬರಿ ಪಿಸ್ಪಿಸೊನ್ ಆನಿ ಗುಣ್ಗುಣ್ಯಾಂನಿ ಉಲಯ್ತಾಲಿ. ಪುಣ್ ಹೆಂ ತಾಂಚೆಂ ಉಲೊಣೆಂ. ಕೊಣ್‌ಯಿ ತೀಕ್ಷ್ಣ್ ಕಾನಾಂಚೊ ತೆಣೆಂ ಪಾಶಾರ್ ಜಾಲ್ಯಾರ್ ತರ್ ತಾಕಾ ಸ್ಪಷ್ಟ್ ಆಯ್ಕೊವ್ಯೆತ್ ಆಸ್ಲೆಂ.

ಅಶೆ ತೆ ವಾಂಟೆ ಕರಿತ್ ಆಸ್ತಾಂ. ತಾಂಚ್ಯಾ ಸೊಧ್ನಾಂಕ್ ಭಾಯ್ರ್ ಸರ್‌ಲ್ಲೆ ಗ್ರಾಯ್ಕ್‌ಯಿ ತ್ಯಾ ಕೊಡ್ಯಾ ಸರ್ಶಿಂ ಪಾವ್ಲೆ.

ಜೊರಾಂನಿ ಧಾಂವ್ ಮಾರಿನಾಸ್ತಾಂ ತಸ್ಲಿ ಚತ್ರಾಯ್ ತಾಣೆಂ ಘೆತ್ಲಿ. ಮಾಜ್ರ್ಯಾಚ್ಯಾ ಮೆಟಾಂನಿ ಫುಡೆಂ ತೆ ಸರ್ಲೆ. ಕಿತೆಂ ಜಾತಾ ವ ಘಡ್ತಾ ಮ್ಹಣ್ ತೆವ್ಳಿಲ್ಯಾಂಕ್ ಸಮ್ಜೊಂಚೆ ಆದಿಂ ತಾಂಕಾಂ ಚೊಬ್ಯೊ ಮಾರ್ನ್ ತಾಣೆಂ ಧರ್ಲೆ......

ದುಸ್ರೊ ದೀಸ್ ಫೆಸ್ತಾಚೊ.

ಆಪ್ಯೆ ಫಿರ್ಗಜೆಕ್ ಕಾಲ್ಚ್ಯಾ ರಾತ್ಚೆಂ ಘಟನ್ ಕಳಿತ್ ಜಾಲ್ಲೆಂ. ತಾಂತುಂಯಿ ಗುರ್ಕಾರಾಗೆಲ್ಯಾ ಘರ್ಚ್ಯಾ ಭುಗ್ರೊ ದೊತೆರ್ ಜಾಲಾ ಮ್ಹಣ್ ಸಮ್ಜಾತಚ್, ಬಿಬ್ಯಾಂಚ್ಯಾ ಪಾದಾಕ್ ಸಿಂಗಾಂ ಫುಟ್‌ಲ್ಲಿಂ.

ಸಾಡೆ-ನೋವ್ ವೊರಾರ್ ಭೆಟೊಂವ್ಚ್ಯಾ ಫೆಸ್ತಾಚ್ಯಾ ಮಿಸಾ ಪಾಸುನ್ ಲೆತ್ರೀಸಿಯಾ ಇಗರ್ಜೆಕ್ ಆಯಿಲ್ಲಿ. ಥೆಂಯ್ಸರ್ ತಿಚೆ ಬಾರಾ-ಬ್ರೆಸ್ತಾರ್, ತೆರಾ ಸುಕ್ರಾರ್ ಜಾಂವ್ಕ್ ಪಾವ್ಲೆ. ಸಕ್ಡ್‌ಯಿ ಕಾಲ್ಚ್ಯಾ ಘಟನಾ ವಿಶಿಂ ವಿಚಾರ್ಚೆಂ! ಚುಚುರ್ಣ್ಚೆಂ! ಆನಿ ಆಪಾಪ್ಲಿ ಸಹಾನುಭೂತಿ(?) ದಾಖೊಂವ್ಚೆಂ ಗ್ರಾಯ್ಕಾಂ ಜಾವ್ನಾಸ್ಲಿಂ.

ದೊನ್ಪಾರಾಂ ಜೆವ್ಣಾಚ್ಯೆ ವೆಳಿಂ ಪಿಲರಿಗೆರ್ ವಿಶೇಸ್ ಕಾಂಯ್ ಘಡ್ಲೆಂ ನಾ. ಸಗ್ಳ್ಯಾಂ ಹುಜ್ರಿಂ ಘರ್ಚ್ಯಾ ಸಮೆಸ್ತಾಂನಿ ಘಟ್ಕಿರೊ ಸಂಯಮ್ ಪಾಂಗರ್‌ಲ್ಲೊ.

ಪುಣ್ ಸಾಂಜೆರ್ ರಾಯ್ಮುಂದಾಕ್ ಶಿಕ್ಷಾ ಚುಕ್ಲಿನಾ. ಕಾಲ್ಚ್ಯಾ ಜೊರ್ಯೆ ಪಾಸುನ್, ತಾಕಾ ಉಪಾಶಿಂ ಘಾಲ್ತಾನಾ ದೊಳ್ಯಾಂಕ್ ಮಿರ್ಸಾಂಗೆಚೊ ಪಿಟೊ ಪಡೊನ್ ಪಾಟಿರ್ ದೊ-ದೋನ್ ಚಿಂಚೆ ಆಡಾರಾಂ ಪಿಟೊ ಜಾಲಿಂ.

ಹೆಂ ದೃಶ್ಯ್ ಪಳೆತಾನಾ, ಸಂಮಿಶ್ರ್ ಭೊಗ್ಣಾಂನಿ ಭರೊನ್ ಆಸ್ಲ್ಲಿ ಲೆತ್ತೀಸಿಯಾ. ತಿಚ್ಯೆ ಮತಿಂತ್ ಚಿಂತ್ನಾಂ ಘುಂವ್ತಾಲಿಂ.

ಕಾಲ್ ಸಾಂಜೆರ್ ಪಿಲರಿಚ್ಯಾ ಆನಿ ಧಾಕ್ಟ್ಯಾ ಭಾವ್ ವಾಲೆರಿಚ್ಯಾ ಭುಗ್ರ್ಯಾಂಚ್ಯಾ ಹಾತಾರ್ ತಾ-ತಾಂಚ್ಯಾ ವ್ಹಡಿಲಾಂ ಥಾವ್ನ್. ಫೆಸ್ತಾಚೆಂ ಖರ್ಚಿಸ್ ಜಾವ್ನ್ ರು. 3–3 ಪಡ್ಲ್ಲೆ. ಪುಣ್ ರಾಯ್ಮುಂದಾಚ್ಯೆ ಹಾತಿಂ ಕೇವಲ್ ಆಟ್ ಆಣೆ ಆಸ್ಲೆ. ತೆ ತಿಣೆಂಚ್ ದಿಲ್ಲೆ.

ಮನ್ಶ್ಯಾ ಸಹಜ್ ಆಶಾ ಕೊಣಾಯ್ಕಿ ಆಸ್ತಾ. ಭುರ್ಗೆಯಿ ತ್ಯೆ ಆಶೆ ಭಾಯ್ರ್ ನಾಂತ್. ಅಶೆಂ ಆಸ್ತಾಂ. ಥರ್-ಭೇದ್ ಕರ್ನ್, ತ್ಯಾ ಭುಗ್ರ್ಯಾಂಚಿ ಆಶಾ ಪ್ರಚೋದನ್ ಕರ್ನ್. ಆಜ್ ತಾಣೆಂ ಚೂಕ್ ಅಧಾರ್ಲ್ಯಾ ನಂತರ್ ತಾಕಾ ಹಿ ಕ್ರೂರ್ ಶಿಕ್ಷಾ! ನೀಜ್ ಜಾವ್ನ್ ಶಿಕ್ಷಾ ಕೊಣಾಕ್ ಫಾವೊ......? !

ಪೂರ್ ಶಾವ್ನ್ ರಡೊನ್ ಬಸ್ಲಲ್ಯಾ ಪುತಾ ಸರ್ಶಿಂ. ತಿ ಬಿಮರ್ಣತ್ ಆವಯ್ ಆತಾಂ ಪಾವ್ಲಿ. ತಾಕಾ ತಿಣೆಂ ಆಪ್ಲ್ಯಾ ಪೆಂಗೆಂತ್ ಘೆತ್ಲೊ. ಶೆಳ್ಯಾ ಉದ್ಕಾನ್ ತಾಚೆ ದೊಳೆ ತಿಣೆಂ ಧುಲೆ. ನಾರ್ಲೆಲ್ ತೆಲಾನ್ ಪಾಟಿರ್ ಉದೆಲ್ಲ್ಯಾ ರೋಶಾಂಚಾ ದಾಡ್ಯಾಂಕ್ ತಿಣೆಂ ಹಾತ್ ವೊಡ್ಲೊ. ಇತ್ಲೆಂ ಕರ್ತಾನಾ, ತೊಂಡಾನ್ "ಬರೆಂ ಜಾಲೆಂ. ತುಜ್ಯಾ ಪಾತ್ಕಾಕ್ ಹಿ ಶಿಕ್ಷಾ" ಮ್ಹಣೊನ್ ತಿಣೆಂ ಉಚಾರ್ಲೆಂ. ಪುಣ್ ತಿಚೆಂ ಕಾಳಿಜ್ ರಡ್ತಾಳೆಂ.

ಶಿಕ್ಷಾ ದಿಲ್ಲೊ ಗ್ರಾಯ್ಸ್ ಜಾವ್ನಾಸ್ಲೊ ಧಾಕ್ಟೊ ಭಾವ್ ವಾಲೆರಿ. ಸ್ವಭಾವಾನ್ಂಚ್ ಚಿಕ್ಕೆ ಕ್ರೂರಿ ತೊ. ಸಾಂಗಾತಾಚ್ ಗುರ್ಕಾರ್ ಮ್ಹಳ್ಳೊ ಅಹಂಭಾವ್... !

ಹರ್ಯೆಕ್ ಪಾವ್ಟಿಂ ತಾಣೆಂ ರಾಯ್ಮುಂದಾಕ್ ಖೆಂಡ್ಟೆಂ ಆಸ್ಲೆಂ. ಬಾಪಾಯ್ ಸಾರ್ಕೊ ಪೂತ್. ಬಿಂಯಾಂ ಸಾರ್ಕೆಂ ಭಾತ್.

ಬಾಪಾಯ್ ಸಾರ್ಕೊ ಪೂತ್, ಕಸೊ ಜಾಂವ್ಚೊ? ವಿಚಾರ್ತಾಲಿ ಲೆತ್ತೀಸಿಯಾ ಆಪ್ಣಾ ಇತ್ಲ್ಯಾಕ್. ಹ್ಯಾ ಸಂಸಾರಾಂತ್ಲೊ ಹರ್ಯೆಕ್ಲೊ ಮನಿಸ್—ದಾದ್ಲೊ ವ ಸ್ತ್ರೀ ಆಪ್ಣಾ ಇತ್ಲ್ಯಾಕ್ ಏಕ್ ಪರಿಪೂರ್ಣ್ ವ್ಯಕ್ತಿ! ತಿಕಾ ತಿಚೆಂಚ್ ಮ್ಹಳ್ಳಿಂ ಚಿಂತ್ನಾಂ, ವೊಡ್ಲ್ಯೊ-ಹೊಂದೊಣ್ಯೊ, ಭಾವ್-ಭೊಗ್ಣಾಂ ಆಸಾತ್. ತರ್ ರಾಯ್ಮುಂದಾಕ್ ತಾಚ್ಯಾ ಬಾಪಾಯ್ಕ್ ಸರ್ ಕರ್ನ್ ದಾಖೊಂವ್ಚೆಂ

ಕಿತ್ಯಾಕ್? ಬಾಪಾಯ್‌ಬರಿಚ್ ತೊಯಿ ಸಂಪೂರ್ಣ್ ಖೊಟೊವೆ? ತಾಚ್ಯಾ ರಗ್ತಾಂತ್ ಬರೆಪಣಾಚೆ ಘುರ್ತ್ ನಾಂತ್‌ಚ್‌ವೆ? ಘಾವ್ರೊ ತೆಂ ಮಾರ್ಗ್ ದರ್ಶನ್ ಮೆಳ್ಯಾರ್ ತಾಣೆಂ ಬರೊ ಜಾಂವ್ಕ್ ನಜೊವೆ? ಪುಣ್ ತಾಕಾ ಮಾರ್ಗ್‌ದರ್ಶನ್ ದಿತಲ್ಯಾ ಥಂಯ್ ಅಪಾರ್ ಸಂಯಮ್, ಸಮ್ಜಣಿ, ಸೊಸ್ಣಿ ಕಾಯ್ ಆಸಜಾಯ್ ಮ್ಹಳ್ಳೆಂ ಸತ್ ತಿಯಿ ಒಪ್ತಾಲಿ.

ದೀಸ್ ಪಾಶಾರ್ ಜಾತಾಲೆ. ರಾಯ್ಮುಂದಾಚ್ಯಾ ಸ್ವಭಾವಾಂತ್ ಆನಿ ಬದ್ಲಾವಣ್ ದಿಷ್ಟಿಕ್ ಪಡ್ತಾಲಿ. ಚಿಕ್ಕೆ ಕ್ರೂರಿ ಆನಿ ಮೊಗ್ರೂರಿ ತೊ ಜಾಂವ್ಕ್ ಪಾವ್‌ಲ್ಲೊ. ಹೊ ಜಾವ್ನಾಸ್ಲೊ ಫಳ್ ತಾಚ್ಯೆ ಥಂಯ್ ಹೆರಾಂಚ್ಯಾ ವರ್ತನಾಚೊ. ಇತ್ಲೆಂ ಆಸ್ಲ್ಯಾರ್‌ಯಿ ಭುಗ್ರ್ಯಾಪಣಾಕ್ ಸಹಜ್‌ಲ್ಲಿಂ ಪ್ರೊತ್ರ ಪಣಾಂ ಆತಾಂಯ್ ತೊ ಕರ್ತಾಲೊ. ಪುಣ್ ಹಾಂತುಂ ಚಡ್ತಾವ್ ಕೊಣಾಯ್ಕ್ ವಾಯ್ಟ್ ಘಡನಾಸ್ಲೆಂ.

ಹಾಕಾ ಕಾರಣ್ ಜಾಲ್ಲೆಂ ಮ್ಹಣ್ ಮ್ಹಣ್ಯೆತ್, ಲೆತ್ತೀಸಿಯಾಚೆಂ ಗುಪಿತ್ ಮಾಗ್ಣೆಂ ಆನಿ ಪ್ರಾಚಿತ್. ಸಾಂ ಮೊನಿಕಾಚಿ ದೇಖ್ ತಿಣೆಂ ಘೆತ್‌ಲ್ಲಿ.

ದೀಸ್ ಪಾಶಾರ್ ಜಾವ್ನ್ ವೆತಾಲೆ.

ತೊ ಫೆಬ್ರೆರ್ ಮಹಿನ್ಯಾಂತ್ಲೊ ದೀಸ್. ತ್ಯಾ ದಿಸಾಚ್ಯೆ ರಾತಿಂ, ಗುರ್ಕಾರ್ ವಾಲೆರಿಗೆಲ್ಯಾ ಘರಾ ಲಾಗ್ಸಿಲ್ಯಾ ಬಯ್ಲಾಂತ್ ಯಕ್ಷಗಾನಾ ಬಯಲಾಟಾ ಜವೊಂಕ್ ಆಸ್ಲೊ. ನಾಂಮಾಡ್ಡಿಕ್ ಬಯಲಾಟ ಮೆಳ್ಗಾಡಿ ಕ್ರಿಶ್ಚಿಯನ್ ಬಾಬುಕ್ ತಾಂತು ಪ್ರಮುಖ್ ಪಾತ್ರ್ ಆಸ್ಲೊ.

ದಕ್ಷಿಣ್ ಕನ್ನಡಾಂತ್ಲ್ಯಾ ಹೆರ್ ಲೊಕಾ ಪರಿಂ ಕ್ರಿಶ್ಚಿಯನ್ ಬಾಬುಚೆಂ ವ್ಯಕ್ತಿತ್ವ್ ಪುತ್ತೂರಾಂತ್ಲ್ಯಾ ಲೊಕಾಕ್‌ಯಿ ಒಳ್ಕಿಚೆಂ ಆನಿ ಆತುರಾಯೆಂಚೆಂ ಜಾಲ್ಲೆಂ.

ಹರ್ಯೆಕ್ ಜಣ್‌ಯಿ ತಾಕಾ ಪ್ರತ್ಯಕ್ಷ್ ದೆಖೊಂಕ್, ತಾಣೆಂ ಖೆಳ್ತೊ ಪಾತ್ರ್ ಪಳೆಂವ್ಕ್ ವ್ಹೊರಾಂ ಮೆಜುನ್ ಆಸ್ಲೆ. ಸಮಾರಂಬರಿ ಗುರ್ಕಾರಾಗೆಲೆ ಭುರ್ಗಿಂಯಿ ತೆಂಬಿಟ್ಯಾಂನಿ ಉಬೆ ಆಸ್ಲೆ.

ದೀಸ್ ಸರೊನ್ ರಾತ್ ಆಯ್ಲಿ. ನ್ಹಾಣ್, ತೇರ್ಸ್, ಜೆವಣ್ ವೆ-ವೆಗ್ಗಿಂ ಸಂಪ್ಲೆಂ. ಸಿದ್ಧೆ ಸಿದೊಂಕ್ ಗೆಲೆ. ಬಯಲಾಟಾ ಪಳೆಂವ್ಚೆ ಆಂಗ್ಣಾಕ್ ದೆಂವ್ಲೆ. ರಾತ್ ಫುಡೆಂ ಚಮ್ಕಾಲಿ.

ಆಮಾಸೆಚಿ ರಾತ್ ತಿ. ಮಧ್ಯಾನ್ ಉತ್ರಾಲ್ಯಾ. ಯಕ್ಷಗಾನಾಚಿ ಮೆಳ್ಗಾಡಿ ಆಸಿ ಪ್ರೇಕ್ಷಕ್ ಖೆಳಾಂತ್ ತಲ್ಲೀನ್ ಜಾಲ್ಯಾತ್. ಏಕಾಚ್‌ಘರಾ

ಬಯ್ಲಾಚ್ಯಾ ದಾವ್ಯೆ ಕುಶಿ ಥಾವ್ನ್ ಏಕ್ ಬೊಬ್ ಉಟ್ಲಿ. ಹ್ಯೆ ಬೊಬೇ ಮಧೆಂ ಫಾತರ್ ಮಾರ್‍ಲೆಲ್ಯಾ ಆವಾಜ್, ಮನ್ಸ್ಯಾಸ್ ಹುಡ್ಕುಂಚೆಂ, ಹೆಣೆಂಶೆಣೆಂ ಧಾಂಪ್ಚೆಂ, ಗಾಳಿ-ಶಿರಾಪ್ ದಿಂಪ್ಚೆ ಇತ್ಯಾದಿ ಆಯ್ಕೊಂಕ್ ಯೆತಾಲೆಂ. ಪಾವನಾಸ್ಲ್ಯಾಕ್ ಸುಣ್ಯಾಂಚಿ ಗೊಪ್ಜಿ ಆನಿ ವಯ್ಲ್ಯಾನ್ ಹುಯಿಲ್ಯೊ.

ರಾತಿಚಿ ಗಂಭೀರತಾ, ನಿಶ್ಶಬ್ದತಾ ಭಂಗೊನ್ ಗೆಲಿ.

ಚಾಳ್ವೊನ್ ಕ್ರೋಧಿತ್ ಜಾಲ್ಲೆ ಥೊಡೆ ಪ್ರೇಕ್ಷಕ್, ಗಲಾಟೊ ಯೆಂಪ್ಚ್ಯಾ ಕುಶಿಕ್ ಧಾಂವ್ಲೆ. ಸಂಗತ್ ಸವ್ಜೊಂಚಿ ಆತುರಾಯ್ ಉಬ್ಜಲ್ಲ್ಯಾ ಹೆರ್ ಥೊಡ್ಯಾಂನಿ ತಾಂಚೊ ಪಾಟ್ಲಾವ್ ಕೆಲೊ.

ಥೊಡ್ಯಾ ವೇಳಾನ್ ಸರ್ವ್ ಥಂಡ್ ಜಾಲೆಂ. ಯಕ್ಷಗಾನಾ ಮುಂದರುನ್ ಗೆಲೆಂ.

ದೀಸ್ ಉದೆಲೊ. ದೀಸ್ ತೊ ಸುಕ್ರಾರಾಚೊ.

ಪೊರಾಂ ಫುಡೆಂ ಗೆಲಿಂ. ಗುರ್ಕಾರಾಗೆಲ್ಯಾ ಘರ್ಚಿಂ ಉಟೊನ್ ಸರ್ವ್ ಪಾಪ್ಲ್ಯಾ ಕಾಮಾಕ್ ಲಾಗ್ಲ್ಯಾರ್‍ಯಿ ಭುರ್ಗೆ ಉಟೊಂಕ್ ನಾಸ್ಲೆ.

ಪೊರಾಂ ಸುಮಾರ್ ಇಕ್ರಾ ವ್ಹಾಜ್ತಿತ್. ಗುರ್ಕಾರಾಗೆಲ್ಯಾ ಅಂಗ್ಣಾಂತ್ ಟೆ ಥೊಂಕ್ಲೆ. ಸಂಗಿಂ ಧಾ-ಬಾರಾ ಜಣಾಂನಿ ವ್ಹಡ್ಲ್ಯಾನ್ ಉಲಯಿಲ್ಲೊ ತಾಂಕಾಂ ಪಾಲೆರಿನ್ ಜವಾಬ್ ದಿಲ್ಲೊ ಆವಾಜ್.

ಭಿತರ್ ಕಾಮಾರ್ ಆಸ್‍ಲ್ಲ್ಯೊ ಸ್ತ್ರೀಯೊ ಸಂಗತ್ ಸವ್ಜೊಂಕ್ ಭಾಯ್ರ್ ಆಯ್ಲ್ಯೊ.

ತಾಂಕಾಂ ದಿಷ್ಟಿಕ್ ಪಡ್ಲೊ ಕೊರಗ ಬೆಳ್ಚಿಡಾ. ತಾಂಚೊ ಚಿಕ್ಕೆ ಪಯ್ಯಿಲೊ ಜಾಳ.

ಕೊರಗ ಬೆಳ್ಚಿಡಾ ದೂರ್ ಹಾಡ್ನಾಯಿಲ್ಲೊ. ನೀತ್ ಆನಿ ರುಸ್ತುರು ಹಾಂವ್ ಮಾಗೊಂಕ್ ಆಯಿಲ್ಲೊ.

"ಕಿತೆಂ ಜಾಲೆಂ ಶ್ರೀಮಾನ್ ಬೆಳ್ಚಿಡಾ?" ವಿಚಾರ್ಲೆಂ ತಾಕಾ ಪಿಲರಿನ್. ತ್ಯಾ ಸಕಾಳಿಂ ತೊ ಘರಾ ಆಯಿಲ್ಲೊ.

"ಕಾಲ್ಚ್ಯಾ ರಾತಿಂ ಮ್ಹಜ್ಯಾ ಘರಾಕ್ ಫಾತರ್ ಮಾರ್ಲೆ. ಪಾಕ್ಯಾಚೆ ಆಸ್ಣೆ ಆನಿ ನಳಿ ಪಿಟೊ ಜಾಲ್ಯಾತ್. ಘರಾ ಭಿತರ್ಲ್ಯೊ ವಸ್ತು ಫೊಡ್ನ್ ಘಾಲ್ಯಾತ್, ಡಡ್ನ್ಯಾರ್ ಕೆಲ್ಯಾತ್!"

"ಕೊಣೆಂ?"

"ಹ್ಯಾ ಗಾಂವಾ ಚಂಡಾಲಾಂನಿ. ತ್ಯಾ ಪಯ್ಕಿ ತುಮ್ಚ್ಯೊಯಿ ಏಕ್ ಪೊಃರ್ ಆಸ್‌ಲ್ಲೊ."

"ಕೊಣ್ ತೊ? ಒಳಕ್ ದಾಖಯ್ತಿವೆ?" ಆತಾಂ ಮಧೆಂಚ್ ವಿಚಾರ್ಲ್ಲೆಂ ಬಾಲೆರಿನ್.

"ಹೊ-ಹೊ ಭೇಷಕ್! ಅಷ್ಟೆ ಹೋಚ ತೋ." ತಾಣೆಂ ಬೋಟ್ ಜೊಕ್ಲೆಂ. ಸೊಪ್ಯಾರ್ ಉಬೆ ಆಸ್ಲಲ್ಯಾ ಭುರ್ಗ್ಯಾಂ ಮಧ್ಲ್ಯಾ ಏಕ್ಲ್ಯಾಕ್.

ಸರ್ವಾಂನಿ ತ್ಯಾ ದಿಕ್ಯಾಕ್ ಜೊಯ್ಲೆಂ. ಸಮೆಸ್ತಾಂನಿ ತ್ಯಾ ಭುರ್ಗ್ಯಾಕ್ ಪಳೆಲೆಂ. ತೊ ಜಾವ್ನಾಸ್ಲೊ ರಾಯ್ಮುಂದ್.

"ಹೊ! ತಾಚೆ ಹಾತ್ ಬೊರ್ಜಾತಾಲೆಶೆ ದಿಸ್ತಾ. ಸಂಯ್ಬ್ಯಾಚಿ ಸವಯ್ ತಿ ಸುಟಜಾಯ್ ನ್ಹಯ್‌ವೆ?" ಉಲಯ್ಲೊ ಆತಾಂ ಪಿಲರಿ. "ಪುಣ್ ತಾಣೆಂ ಘಾತರ್ ಮಾರ್ತಾನಾ ಕೊಣೆಂ ಪಳೆಲಾಂ?" ವಿಚಾರ್ಲ್ಲೆಂ ತಾಣೆಂ... ಶಾಣ್ಯಾ ವಕೀಲಾಬರಿ.

"ಹಾಂವೆಂ–ಹಾಂವೆಂ ಪಳೆಲಾಂ" ದೊಗ್ ಭುರ್ಗೆ ಫುಡೆಂ ಆಯ್ಲೆ. "ತಾಣೆಂ ಬೆಳ್ಚಿಡಾಗೆಲ್ಯಾ ಘರಾಕ್ ಘಾತರ್ ಮಾರ್ತಾನಾ ಹಾಂವೆಂ ಸ್ಪಷ್ಟ್ ದೆಖ್ಲಾಂ ಚಾಂದ್ನ್ಯಾಚಾ ಉಜ್ವಾಡಾಕ್."

"ಭೋಃವ್ ಬರೆಂ. ಆತಾಂ ಸಕ್ಕಡ್ ಥಂಡ್ ರಾವಾ" ಉಲಯ್ಲೊ ಆತಾಂ ಪಿಲರಿ, ನೀತ್ ಮಾಂಡ್ತ್ಯಾ ನ್ಯಾಯಾಧೀಶಾಬರಿ. "ರಾಯ್ಮುಂದಾ, ಆತಾಂ ಫುಡೆಂ ಯೆ. ಆಯ್ಕಾಲೊಯ್‌ಮೂ ತುಜೊ ಅಪ್ರಾಧ್! ಆತಾಂ ಕಿತೆಂ ಮ್ಹಣ್ಟೆಂ ತುವೆಂ?" ಘರ್ಜಾಲೊ ತೊ.

"ಹಾ-ಹಾಂವೆಂ......" ದಿಗ್ಭ್ರಾಂತ್ ಜಾಲ್ಲೊ ರಾಯ್ಮುಂದ್ ತಾಚ್ಯೆ ಘರ್ಜೊಣ್ಯಾಕ್ ಭಿಯೆವ್ನ್ ಉಲಯ್ಲೊ: "ಹಾಂವೆಂ... ಘಾತರ್ ಮಾರುಂಕ್ ನಾಂತ್ ಮಾಮಾ..."

"ತಾಚ್ಯೆ ಪಯ್ರ್ ಘಟಿ!" ಆತಾಂ ಉಂಚಾಬಳ್ ಜಾಂವ್ಚಿ ಸರ್ತಿ ವ್ಹಾಲೆರಿಜಿ. "ಥತ್ತ್ ಫಟ್ಟಿಂಗಾ. ಸತ್ತ್ ಸಾಂಗ್. ಬೆಳ್ಚಿಡಾಚ್ಯಾ ಘರಾಕ್ ತುವೆಂ ಘಾತರ್ ಮಾರ್‌ಲ್ಲಿಯ್‌ಗೀ ನಾ...?"

"ಸತ್ ಜಾವ್ನ್ ನಾ ಮಾಮಾ." ಹಾತ್ ಜೊಡ್ನ್ ಉಲಯ್ಲೊ ರಾಯ್ಮುಂದ್. "ಹಾಂವ್..."

ಮ್ಹಾಕಾ ಹಾತ್ ಲಾಯ್ನ್ನಾಕಾ-3 —ರೊನಾಲ್ಡ್ ಪಿರೇರ್, ಆಂಜೆಲೊರ್.

"ಪುರೊ ತೊಂಡ್ ಧಾಂಪ್" ಫೆರೊಜ್ ಪಾರ್ಲ್ಲಿ ವಾಲೆರಿನ್. "ಅಪ್ರಾಧಿ ದಾಳಾಯೊ ಸತ್ ಉಚಾರ್ತಾವೆ? ಶಾಪಯ್ಲ್ಯಾ ಶಿವಾಯ್ ಲೊಂಕಾಡ್ಯೊ ಾಗನಾ."

—ಇತ್ಲೆಂ ಮ್ಹಣ್ತಾನಾಂಚ್ ಜಪ್ಟ್ ಕರ್ನ್ ಉಟೊನ್ ತಾಣೆಂ ರಾಯ್ತ್ರಾಂ ಾಕ್ ಧರ್ಲ್ಲೊ. ತಾಚ್ಯಾ ಏಕಾ ಹಾತಾಂತ್ ಚೆಕ್ರ್ಯಾಚ್ಯೊ ದೋನ್ಯೊ ುಂಟಿ ಸಂಭ್ಲ್ಯೊ.

ದುಸ್ರ್ಯಾ ಘಡ್ಯೆ "ತೊ ಯೆಂಟೊ ಹಾಡ್ತ್" ಮ್ಹಣೊನ್ ಘರ್ಚ್ಯಾಂಕ್ ಾಕ್ ಮಾರಿತ್ತ್ ರಾಯ್ತ್ರಾಂದಾಕ್ ಬುಬುರ್ಗ್ರ್ಯಾಂ ವೊಡಿತ್ತ್, ತೊ ಆಂಗ್ಣಾಕ್ ಂವ್ಲೊ. ಆನಿ ಲಾಗ್ಲ್ಯಾ ಪಾಡಾ-ಮುಳಾಕ್ ಪಾವ್ಲೊ.

ಕಾಟೆಂ ಬಾಂಧ್ಲೆಲ್ಲೊ ಪಾಡ್ ತೊ. ಅಪ್ಲ್ಯಾ ಶೆಳಿಯೆಕ್ ಘೆವ್ನ್ ಾಲೆರಿ ಥಂಯ್ಸರ್ ಪಾವ್ತಾನಾ, ತೆಣೆಂ ಸೆಪರ್ ಏಕ್ಲೊ ಯೆಂಟೊ ಹಾಡ್ನಾರ್ಲ್ಲೊ.

ಆಪ್ಲ್ಯಾ ಹಾತಿಂ ಆಸ್ಚ್ಯಾ ತ್ಯಾ ಕೋಮಲ್ ನೆಣ್ತ್ಯಾ ಹಾತಾಂಕ್ ಯೆಂಟ್ಯಾಸ್ ಟ್ಟ್ ಅಸುರ್ನ್ ಬಾಂಧ್ತಾಚ್ ಥೊಡೊ ಯೆಂಟೊ ವಾಲೆರಿನ್ ಪಾಡಾಕ್ ಾಂಧ್ಲೊ. ತಶೆಂಚ್ ಉಜೊ ರಾವ್ಲ್ಲ್ಯಾ ಚೆಕ್ರ್ಯಾಚಾ ಪಾಂಯಾಂ ಸಮೋರ್ತ್, ಾಡಾಕ್ ಆನ್ಯೆಕ್ ಯೆಂಟೊ ತಾಣೆಂ ಬಾಂಧ್ಲೊ.

ಇತ್ಲೆಂ ಜಾತಚ್ ಆಪ್ಲ್ಯಾ ಪೆಂಕ್ಟಾಚೊ ದಾಟ್-ಮೊಟೊ ಬೆಲ್ಟ್ ತಾಣೆಂ ಾಟಯ್ಲೊ ಆನಿ ತ್ಯಾ ಬೆಲ್ಟಾನ್ ಚೆಕ್ರ್ಯಾಕ್ ಸರ್ಸರಿತ್ತ್ ಪ್ರೊಪಾಂವ್ಕ ತೊ ಾಗ್ಲೊ.

ಚೆಕ್ರ್ಯಾಚ್ಯಾ ಆಂಗಾರ್ ಮಾರ್ ಉಡೆಲಿ. ರಗತ್ ಖಿಂಡೆಲೆಂ. ಸೆರ್ತಿ ತ್ ಫುಟ್ಲಿ. ತರ್ಯಿ ವಾಲೆರಿಚೊ ರಾಗ್ ಸಿವ್ಲೊ ನಾ. ಆಜ್ ಹಿಲರಿಯೊ ಚ್ಯಾ ರಾಗಾಕ್ ಪಾರಾ ಘಾಲುಂಕ್ ಲಾಗ್ಲೊ.

ಕಾರಣ್: ಕೊರಗ ಚಳ್ವಿಡಾ ಕ್ರಿಸ್ತಾಂವಾಂ ವಿರೋಧಿ. ಖಂಯ್ಚ್ಯಾಂ ಯಿ ಕ್ರಿಸ್ತಾಂವಾಂಕ್ ಸೊಡ್ನ್ ದಿವ್ಚ್ಯಾಕ್ ತೊ ತಯಾರ್ ನಾಸ್ಲೊ. ಕಾಂಯ್ ಲ್ಲೆಂ ಇಡೆಂ ಮೆಳಾತ್, ಖಂಯ್ ಇಲ್ಲೆಂ ಜಡಾಣೆಂ ಜಾಯ್ತ್ ತರ್ ತಾಚೆಂ ರ್ತೆಂ ರುಸ್ತುರುಸಾಂಪ್ ಘೆತ್ಲ್ಯಾ ಶಿವಾಯ್ ತೊ ಥಂಡ್ ರಾವನಾಸ್ಲೊ.

ಆಸಲ್ಯಾ ವ್ಯಕ್ತಿಚ್ಯಾ ರಾಗಾಕ್ ಆಪ್ಲ್ಯಾಚ್ ಮನ್ಸ್ಯಾಂನಿ ಇಡೆಂ ದಿಂವ್ಚೆಂ ಟ್ಟಿಳ್ಯಾರ್?!

ಹೆಂ ದೃಶ್ಯ್—ಹೊ ಸಾಕ್ರಿಫಿಸ್ ಪಳೆವ್ನ್ ಆಸ್ಲೆಲ್ಲೊ ಚಳ್ವಿಡಾ, ಆನಿ ಟಿ ಘರ್ ಜಣ್ ಆತಾಂ ಖುಶ್ ಸಂತೊಸ್ಲೆ. ತಾಣಿಂ ಆಪ್ಲೆಂ

ಜ್ಯಾರಿ ಜಾಲ್ಲೆಂ. ತಾಂಕಾಂ ಭಾಜ್‌ಲ್ಲೆಂಚ್ ಮೊಳ್ಳೆಂ. ಕ್ರಿಸ್ತಾಂವಾಂಚ್ಯಾಚ್, ಜೊಟಾಂನಿ ತಾಂಚೆಚ್ ದೊಳೆ ಕೊಂಕ್ಲೆ ಮ್ಹಳ್ಯಾರ್ ಉಲ್ಲಾಸಾನ್, ತೆ ಆತಾಂ ಘಂಯ್ಚ್ಯಾ ನಿಸರ್ಲೆ......

ಪುಣ್ ತೆ ಗೆಲ್ಯಾರ್‌ಯಿ ಮಾಲೆರಿಚೊ ರಾಗ್ ನಿವ್ಲೊ ನಾ. ತಾಂಚ್ಯಾ ಕುಟ್ಮಾನ್ ಪಿದೊಳ್ ಅಸಲೊ ಅಪ್ರಾಧ್ ಕರುಂಕ್ ನಾ. ಫುಡೆಂಯಿ ಕರಿನಾಯೆ. ಸಪ್ನಾಂತ್ ಲೆಗುನ್ ಚಿಂತಿನಾಯೆ ಮ್ಹಳ್ಯಾ ಅಹಂಭಾವಾನ್, ಲಾಗ್ತಿಲ್ಯಾ ಆಂಬ್ಯಾಚ್ಯಾ ರುಕಾರ್ ಆಸ್‌ಲ್ಲೆಂ ಘುಂಬ್ಲ್ಯಾಂಚೆಂ ಪಟ್ಟ್ ತಾಣೆಂ ಚತ್ರಾಯೆನ್ ಸೊಡಯ್ಲೆಂ ಆನಿ ತೆಂ ಪಟ್ಟ್ ಹಾಡ್ನ್ ಚೆರ್ಕ್ಯಾಚ್ಯಾ ಶರೀರಾರ್ ಘಾಪುಡ್ಲೆಂ.

ಘೊಂಬ್ಲೆ ರಘಸಾನ್ ಚರೊಂಕ್ ಲಾಗ್ಲೆ. ಸುಕ್ರಾರಾಚೊ ದೀಸ್ ತೊ. ಚೆರ್ಕ್ಯಾಕ್ ತಾಚ್ಯಾ ಜಿವಿತಾಂತ್, ಆಪ್ಣಾಕ್ ನಿಮಾಣೊ ಸುಕ್ರಾರ್ ಜಾಲ್ಲ್ಯಾಬರಿ ದಿಸ್ಲೆಂ...

ಹಾಂಗಾಸರ್—ಇತ್ಲೆಂ ಸರ್ವ ಘಡ್ತಾನಾ ತೆಣೆಂ ಲೆತ್ರೀಸಿಯಾ ಕಾಮಾಚ್ಯಾ ನಿಮಾನ್ ಪಯ್ಸ್ ಪಾವ್ಲಿ. ಘರ್-ಚಾಕ್ರೆಚ್ಯಾ ಮಾಪ್ರಾಂತ್ ಆಸ್ಚ್ಯಾ ತಿಕಾ ತ್ಯಾ ಸಕಾಳಿಂ ತಿ ಕಾಮಾಕ್ ಹಾಜರ್ ಜಾತಚ್, ತಿಚ್ಯಾ ಧನಿಯಾಂನಿ ಪುತ್ಯೊರಾ ಭಾಯ್ರ್ ಧಾಡ್ಲಿ.

ಬಿಸ್ತಾರ್—ತ್ಯೆ ಸಾಂಜೆರ್ ಪಾಟಿಂ ಪೇಂಟೆಂತ್ ಯೆವ್ನ್ ತಿ ದೆಂವ್ತಾಚ್, ಸಕಾಳಿಂ ತಿಚ್ಯಾ ಘರಾ ಘಡ್‌ಲ್ಲ್ಯಾ ಅಮಾನುಷ್ ಘಟನಾಚಿ ಖಬರ್ ತಿಕಾ ಮೆಳ್ಳಿ. ತಿಚಿ ರ್ಹಿಂಟ್ ಉಡ್ಲಿ. ಆಕಾಂತಾನ್ ಭರೊನ್ ತುರ್ತಾನ್ ತಿ ಘರಾ ಯೆವ್ನ್ ಪಾವ್ಲಿ.

ಧರ್ಣಿಕ್ ಕಾಳೊಕ್ ಪಡೊನ್‌ಸೊ ಯೆತಾಲೊ.

ಗಾಡ್ಯಾ-ಮೇರೊ ಉತ್ರೊನ್, ಬಿತ್ಲ್ಯಾ ಭಿತರ್ ತಿ ಸರ್ತಾನಾ, ತಿಚಿ ದೀಷ್ಟ್ ಚೆರ್ಕ್ಯಾಕ್ ಸೊಧುಂಕ್ ಲಾಗ್ಲಿ. ಆನಿ ಆಚ್ಯಾ ಆಂಗ್ಣಾಂತ್ ತಿ ರಿಗ್ತಾನಾ ಸಾರ್ಕೊ ಸಾಮ್ಕಾರ್ಚ್ ತಿಕಾ ದಿಸ್ಲೊ ತೊ. ಆಸಾ-ತಸೊ ತೊ ಆಸ್ಲೊ. ಮಾಂಧುನ್ ಘಾಲ್ಲ್ಯಾ ಸ್ಥಿತಿಯೆರ್......

ಆತಾಂ ತಾಂಚ್ಯೊ ದಿಷ್ಟಿ ಭೆಟ್ಲ್ಯೊ.

"ಮಾಂ" ತಾಣೆಂ ಉಲೊ ದಿಲೊ. "ಮಾಂ-ಮಾಂ."

ಕಾಳಿಜ್ ಕಪೊಂವ್ಚಿ ದೀಷ್ಟ್ ತಿ! ಸರ್ಗಾಕ್ ಸಯ್ತ್ ರಡೊಂವ್ಚೆಂ ದೃಶ್ಯ ತೆಂ. ಲೆತ್ರೀಸಿಯಾಚಿ ಅಕ್ಲಾಸ್ ಹಾಂಗಾಸರ್ ಸಾಂಗೊನ್

ತುದಿ ಪಡ್ಚಿ ನ್ಹಯ್. "ಯೆತಾಂ ಪುತಾ." ಮ್ಹಣತ್ ವೇಗಾನ್ ತಿ ಘರಾ ಭಿತರ್ ಘುಸ್ಲಿ.

ಜಾಳ್ವಲ್ಲ್ಯಾ—ಫುಡೆಂ ಭೆಟ್‌ಲ್ಲ್ಯಾಂಕ್ ಘಾಪ್ಸುಂಕ್ ಅತ್ರೆಗ್ಲ್ಯಾ ವಾಗಿಣಿ ಪರಿಂ, ಭಿತರ್ ರಿಗ್‌ಲ್ಲ್ಯಾ ತಿಕಾ ಫುಡೆಂ ವಚೊನ್ ಭೆಟ್ಚೆಂ ಧೆಯ್ರ್ ಕೊಣಾಕ್‌ಚ್ ಆಸ್ಲೆಂ ನಾ.

ಘರಾಂತ್—ಸ್ತ್ರಿಯೊಃ ಆನಿ ಭುರ್ಗಿಂ ಸೊಡ್ನ್ ದಾಧ್ಲ್ಯಾಂಚಿ ಝುಳಕ್ ನಾಸ್ಲಿ. ಘರಾ ಭಿತ್ರರ್ ಕೊಯ್ತಿ ಸೊಧ್ಚ್ಯಾ ತಿಕಾ. ಕೊಯ್ತಿ ಸಾಂಪಡ್ಲಿ ನಾ. ಪಾಟ್ಲ್ಯಾ ವಾಟೆನ್ ಆಂಗ್ಣಾಂತ್ ಆಳ್ಯಾಂನಿ ಕಾಮ್ ಕರ್ಚೆಂ ಗೊಮ್ಟ್ಯಾಚ್ ತಿ ಥೈಯ್ಸರ್ ಆಯ್ಲಿ. ಸೆಪಕಾಂ ಪಯ್ಕಿ ಎಕ್ಲೊ ದಾದ್ಲೊ ಕಸ್ಲೆಂಗಿ ಬೆಂಡ್ತಾಲೊ. ಜಡ್ಪಾನ್ ಮ್ಹಳ್ಳ್ಯೆಬರಿ ತಾಚ್ಯಾ ಹಾತಾಂತ್ಲಿ ಕೊಯ್ತಿ ತಿಣೆಂ ಘೆತ್ಲಿ.

ಆಪ್ಣೆಂ ಸಾಂಗ್ಲ್ಯಾ ಶಿವಾಯ್ ಕೊಣೀಯ್ ರಾಯ್ಯುಮ್ಮಂದಾಕ್ ಸೊಡೊಂಕ್ ನಜೊ ಮ್ಹಳ್ಳಿ ವಾಲೆರಿಚಿ ಹುಕುಮ್. ತಿಕಾ ಆಯ್ಕ್ಯಾಸಾರ್ಕೆಂ ಸೆವಕಾಂ ಪಯ್ಕಿ ಥೊಡ್ಯಾಂನಿ ವಾರ್ತ್ಯಾರ್ ಉಚಾರ್ಲ್ಯಾರ್‌ಯಿ ತಿಣೆಂ ಪರ್ವಾ ಕೆಲಿ ನಾ. ಪರ್ಣೆಂ ಸಾಧಿ-ಸತ್ತಿ ಸ್ತ್ರೀ ತಿ. ಆಜ್ ಸಗ್ಳಿಚ್ ಕ್ರೋಧಾನ್ ಭರ್‌ಲ್ಲ್ಯಾ ವಾಗಿಣಿ ಪರಿಂ ಜಾಲ್ಲಿ. ಆಜ್ ಖಂಯ್ಚಿಚ್ ತಿಕಾ ಗಡ್ ನಾಸ್ಲಿ. ಕೊಣ್‌ಂಚ್ ತಿಕಾ ಈಡ್ ನ್ಹಯ್ ಆಸ್ಲೆಂ.

ಜಗ್ಲ್ಯಾಣ್ಯಾಚ್ಯಾ ವೇಗಾನ್‌ಂಚ್ ಮ್ಹಳ್ಳ್ಯೆಬರಿ ತಿ ಪುತಾ ಸರ್ಶಿಂ ಪಾವ್ಲಿ. ತ್ಯಾ ಯೆಂಟ್ಯಾಂಚೆ ಕಟ್ ಕಾತ್ರುಂಕ್ ತಿಕಾ ಚಡಿತ್ ವೇಳ್ ಲಾಗ್ಲೊ ನಾ.

ಚೆಕ್ರೊ ಸಗ್ಳೊಚ್ ನಿರ್ಜೆವ್ನ್ ಗೆಲ್ಲೊ. ಕಟ್ ಸುಟ್ತಾನಾ, ತೊ ಕೊಸಾಳ್ತಲೊ ಮ್ಹಳ್ಳೆಂ ತಿ ಜಾಣಾಸ್ಲಿ. ಏಕಾ ಹಾತಾನ್ ತಾಕಾ ಪಾಂಗುನ್ ಧರ್ನ್‌ಂಚ್ ತಿಣೆಂ ತೆಂ ಕಾಮ್ ಕೆಲ್ಲೆಂ.

ಆನಿ ಆತಾಂ ಆಪ್ಲ್ಯಾ ಗೊಪಾಂತ್ ಸೆವ್ರಾಲ್ಲ್ಯಾ ಆಪ್ಲ್ಯಾ ಬಾಳಾಕ್ ಘೆವ್ನ್ ತಿ ಭಿತರ್ ಆಯ್ಲಿ. ಕಾಳಿಜ್ ತಿಚೆಂ ಧುಳ್ಟ್ಯಾಂ ರಡ್ತಾಲೆಂ.

ಭಾಯ್ಲ್ಯಾನ್ ಸಂಯಮ್ ಸಾಂಭಾಳುನ್ ತಿಣೆಂ ಫುಡ್ಲೆಂ ಕಾಮ್ ಕೆಲೆಂ: ನ್ಹಾಣ್ಯೆಕ್ ವಚೊನ್ ತಾಪಯಿಲ್ಲ್ಯಾ ಉದ್ಕಾನ್ ಚೆಕ್ರ್ಯಾಕ್ ತಿಣೆಂ ನ್ಹಾಣಯ್ಲೊ. ಉಪ್ರಾಂತ್ ತಾಚ್ಯಾ ಶರೀರಾರ್ ಉದೆಲ್ಲ್ಯಾ ಘುಂಖುಟಾಂಕ್ ತಿಣೆಂ ಹುನ್ ಉದ್ಕಾಚೊ ಶೆಕ್ ದಿಲೊ. ಖತಾಂಕ್ ತೆಲ್ ಪುಸ್ಲೆಂ.

ಉಪ್ರಾಂತ್ ತಿಣೆಂ ತಾಕಾ ಜೆಂವ್ಕ್ ವಾಡ್ಲೆಂ. ಆಪ್ಣೆಂಚ್ ಜಾವ್ನ್ ತಾಕಾ ತೆಂ ಪೊಸ್ಣೆಂ ತಿಣೆಂ ಖಾಪಯ್ಲೆಂ.

ಪ್ರೊಟಾಕ್ ಪಡ್ತಾಚ್ ಚೆಕೊರ್ ಮಾತ್ಸೊ ಸಸಿನ್ ಜಾಲೊ.

"ಮಾಂ." ಉಲೊ ದಿಲೊ ತಾಣೆಂ. "ಮಾಂ."

"ಕಿತೆಂ ಪುತಾ?" ವಿಚಾರಿ ತಿ ಆಕ್ಲಾಸಾನ್.

"ಹ್ಯಾ ಫುಡೆಂ ಹಾಂವ್ ಹ್ಯಾ ಘರಾಂತ್ ರಾವನಾ ಮಾಂ."

ಕಿತೆಂ ತಿ ಮ್ಹಣ್ಟಾಲಿ. ತಿ ಚಿಂತುಂಕ್ ಪಡ್ಲಿ.

"ಮಾಂ, ಹಾಂವ್ ನಿರಾಪ್ರಧಿ. ಬೆಳ್ಟಿಡಾಗೆಲ್ಯಾ ಘರಾಕ್ ಹಾಂವೆ ಪಾತರ್ ಮಾರ್‌ಲ್ಲೆ ನಾಂತ್. ಹೆಂ ಸತ್ ಮಾಂ."

ತಿ ತಾಕಾಚ್ ಪಳೆಂವ್ಕ್ ಪಡ್ಲಿ.

"ತುಂಯಿ ಮ್ಹಾಕಾ ಪಾತ್ಯೆನಾಂಯ್‌ವೆ?" ಶಿಣ್ಲೊ ತೊ......

"ಹಾಂವ್ ತುಕಾ ಪರಿಪೂರ್ಣ್ ಪಾತ್ಯೆತಾಂ ಬಾಳಾ." ತಾಕಾ ಆಪ್ಲ್ಯಾ ಹೃದಯಾಕ್ ತಾಂಗುನ್ ತಿಣೆಂ ಧರ್ಲೊ. "ತುಂ ನಿರಾಪ್ರಾಧಿ ಮ್ಹಣ್ ಮ್ಹಜೆಂ ಕೊಶೆಡ್ ಮ್ಹಾಕಾ ಸ್ಪಷ್ಟ್ ಸಾಂಗ್ತಾ."

"ಹಾಂವ್ ಹಾಂಗಾಸರ್ ಆನಿಕ್ ರಾವನಾ ಮಾಂ," ಪತ್ತ್ಯಾರ್ನ್ ಉಲಯ್ಲೊ ತೊ. "ಹ್ಯಾ ಘರಾಂತ್ ಮ್ಹಾಕಾ ಜಾಗೊ ನಾ. ಮ್ಹಾಕಾ ಬರ್ಕಾತ್ ನಾ. ಹಾಂವೆಂ ಹಾಂಗಾಸರ್ ಭೊಗ್‌ಲ್ಲಿ ತಿಕ್ಷ್ಣ ಚಡ್‌ಚ್ ಜಾಲಿ......"

ಆನಿ ತೆಂ ಸತ್ ಜಾವ್ನಾಸ್ಲೆಂ.

"ಮಾಂ, ಹಾಂವ್ ಖಂಯ್ಸರ್ ತರ್‌ಯಿ ವೆತಾಂ." ನಿರ್ಧಾರಾನ್ ಉಲಯ್ಲೊ ತೊ.

"ಪುತಾ, ಮ್ಹಾಕಾ ಸೊಡ್ನ್ ವೆತಾಯ್‌ವೆ?!" ಆಕ್ಲಾಸ್ಲಿ ತಿ. "ಪುತಾ, ಮ್ಹಾಕಾ ಆನಿಕ್ ಕೊಣ್ ಆಸಾ?!"

ಆತಾಂ ತಿಣೆಂ ತಾಚ್ಯಾ ಮುಖಮಳಾಕ್‌ಚ್ ಜೊಯ್ಲೆಂ. ಥಂಯ್ಸರ್ ನಿರ್ಧಾರ್ ಝುಳ್ಕತಾಲೊ.

"ಮಾಂ, ಹ್ಯಾ ಘರಾಂತ್ ಹಾಂವ್ ಆನಿ ಕಶೆ ದೀಸ್ ಸಾರುಂ? ತುಂಚ್ ತುಜ್ಯಾ ದೊಳ್ಯಾಂನಿ ಪಳೆತಾಯ್. ಆಯ್ಜ್ಯಾ ದಿಸಾ ನಿರಾಪ್ರಾಧಿ ಹಾಂವ್ ತರ್‌ಯಿ ಕಸಲ್ಯಾ ಕಷ್ಟಾಂಕ್ ಆನಿ ವೊಳ್ವಳ್ಯಾಂಕ್ ಹಾಂವ್ ಉಂಡಿ ಜಾಲೊಂ ತೊ."

"ಜಾಯತ್ ಬಾಳಾ." ಶೆವ್ಟಿಂ ತಿಣೆಂ ಜಾಪ್ ದಿಲಿ. "ಮಾತ್ಶ್ಯಾ ರಾವ್. ತುಂ ನಾಸ್ಚೆಂ ಹೆಂ ಘರ್, ಸ್ಟೆಯ್ತ್ ಮ್ಹಾಕಾ ಕೆದಿಂಕ್‌ಚ್ ರಾಷ್ಮೆರ್."

ಘರಾಚ್ಯಾ ಪರಾ ಕಾಳೊಕೀ ಕೊನ್ಶ್ಯಾರ್‌ಶೆಂ ತಾಣೆಂ ಆತಾಂ ತಾಂಚೆಂ

ಹಾಂತುಳ್ನ್ ಸೊಡಯ್ಲ್ಲಿಂ. ತ್ಯೆ ರಾತಿಂ ಲೆತ್ರೀಸಿಯಾ ಜೆಂವ್ಕ್ ನಾ. ಜೆವಣ್ ಜಾಯ್ ಮ್ಹಣೊನ್ ತಿಕಾ ಭೊಗುಂಕ್ ನಾ. ಪುತಾ ಸವೆಂ ತಿಯೀ ಆಡ್ ಪಡ್ಲಿ.

ಪುರಾಸಾಣೆನ್ ಥಕ್ಲ್ಲೊ ಜೀವ್ ತೊ ತಿಚೊ. ಖಂತ್-ಬೆಜಾರಾಯೆಕ್ ಒಳಗ್ ಜಾಲ್ಲೆಂ ಮನ್ ತಿಚೆಂ. ತರ್‌ಯೀ ನೀದ್ ವೆಗ್ಗಿಂಚ್ಯಾಕ್ ತಿಚ್ಯೆ ಲಾಗಿಂ ಆಯ್ಲಿ ನಾ.

ತಿಣೆಂ ಗಮನ್ ದಿಲೆಂ. ಭಾಯ್ರ್ ಗೆಲ್ಲೊ ಒಲರಿ. ತ್ಯೆ ರಾತಿಂ ಯೆಂವ್ಕ್ ನಾಸ್ಲ್ಲೊ. ಘರಾಂತ್ಲ್ಯೊ ಹೆರ್ ಸ್ತ್ರೀಯೊ ಪಿಸ್ಪಿಸೊನ್ ಮ್ಹಳ್ಳ್ಯೆಬರಿ ಉಲಯ್ತಾಲ್ಯೊ, ಯಂತ್ರಾ ಪರಿಂ ಚಲ್ತಾಲ್ಯೊ.

ರಾತ್ ಮಧ್ಯಾನ್ ಜಾತಾನಾ ಲಕತ್ತ್ ವಾಲೆರಿ ಘರ್ ಭಿತರ್ ಸರ್ಲೊ. ರಾಯ್ಮುಂದಾಚಿ ಖಬರ್ ತಾಣೆಂ ಕಾಡ್ಲಿ ನಾ. ಆಪ್ಲ್ಯೆ ಪತಿಣೆಲಾಗಿಂ ಜಬರ್ದಸ್ತೆನ್ ಕಿತೆಂಗಿ ದಾರ್ಬೆಂ ಉಲಯ್ತಾಚ್ ಅಧುರ್ಂ-ಕುರೆಂ ಜೆವ್ನ್ ತೊ ಉಟ್ಲೊ. ಆನಿ ತಿಣೆಂ ಭಾಯ್ರ್ ಮಂಚಾರ್ ಸೊಡಯಿಲ್ಲ್ಯಾ ಹಾಂತುಳ್ನಾಚೆರ್ ಆಡ್ ಪಡ್ಲೊ. ಥೊಡ್ಯಾ ವೆಳಾನ್, ತಾಚಿ ಘೊರವ್ಣಿ ಆರಂಭ್ ಜಾಲಿ.

ಹಾಚ್ಯೆ ನಂತರ್ ಘರಾಂತ್ಲ್ಯೊ ಚಟುವಟಿಕೊ ಸ್ಥಗಿತ್ ಜಾಲ್ಯೊ. ದಿವೆ ಪಾಲ್ವಾಲೆ. ಸಕ್ಟಾಂ ವಿಶೆವಾಕ್ ಲಾಗ್ಲಿಂ.

ಕ್ರಮೇಣ್ ಲೆತ್ರೀಸಿಯಾಯೀ ನಿದೆಚ್ಯೆ ಭ್ರಮೆಂತ್ ಸಾಂಪಡ್ಲಿ.

ಥೊಡ್ಯಾ ವೆಳಾಚಿ ನೀದ್ ತಿಕಾ ಪಡ್‌ಲ್ಲಿ. ಘಾಂತ್ಯಾರ್ ಪಾಂಚ್ ವ್ಹಾಜ್ತಾಂ ತಿಕಾ ಸವಯೆ ಪ್ರಕಾರ್ ಸಟ್ಟ್ ಕರ್ನ್ ಜಾಗ್ ಜಾಲಿ. ಪಯ್ಲೆಂಚ್ ತಿಚೆಂ ಗಮನ್ ಆನಿ ನದರ್ ಗೆಲಿ ಕುಶಿನ್ ನಿದ್‌ಲ್ಲ್ಯಾ ಚೆರ್ಕ್ಯಾ ಥಂಯ್. ಪಿಕಾಚ್‌ಘರಾ ತಿಚಿ ಅಂತರ್‌ಮಾಳಾ ಉಡ್ಲಿ. ಚೆರ್ಕೊ ನಾಂಚ್ ಜಾಲೊ.

“ಸಾಂಗ್‌ಲ್ಲೆಬರಿಚ್ ಕೆಲೆಂಯ್‌ಗಿ ಪುತಾ !” ಉಸ್ಮುಡೊನ್‌ಶಿ ಉದ್ಗಾರ್ಲಿ ತಿ. ದುಖಾನ್ ಆನಿ ಶಿಣಾನ್. ‘ಮ್ಹಜ್ಯಾ ಕೊಡ್ಸಾಣೆಚಿ ಕಾಲ್ಸ್ ಆನಿಕ್‌ಯೀ ಭರೊಂಕ್ನಾ ಆಸ್ತಲಿ. ತಿ ಪಿಯೆವ್ನ್ ಸಂಪಯ್ಲ್ಲ್ಯಾ ಶಿವಾಯ್ ಮ್ಹಾಕಾ ಹ್ಯಾ ಸಂಸಾರಾಂತ್ಲಿ ಸುಟ್ಕಾ ಆಸಾಶಿ ನಾ. ಬರೆಂ ದೆವಾ. ಹಾಂವ್ ತುಜಿ ಖುಶಿ. ಮ್ಹಜ್ಯಾ ಬಾಳಾಕ್ ಹ್ಯಾ ಫುಡೆಂ ಜಾ ತುಂಚ್ ಆಧಾರ್-ರಕ್ಷಕ್. ಆಶ್ರಯ್ ದಾತಾರ್.’

ದುಸ್ರ್ಯ ಘಡೆ ತಿ ಉಟ್ಲಿ. ಪುಣ್ ಏಕ್ ನಿರ್ಧಾರ್ ಕರುನ್ ಉಟ್ಲಿ. ಸತ್ ಸೊಧ್ಚ್ಯಾಕ್ ತಿಣೆಂ ಕಮರ್ ಬಾಂಧ್‌ಲ್ಲೆಂ.

ಉಜ್ವಾಡ್ಲೆಂ. ರಾಯ್ಮುಂದ್ ನಾಂಚ್ ಜಾಲಾ ಮ್ಹಳ್ಳಿ ಖಬರ್ ಘರಾಂತ್ ಪ್ರಸಾರ್ತಾಚ್ ಪ್ರತಿಕ್ರಿಯಾ ವಿವಿಧ್‌ಚ್ ಜಾಂವ್ಕ್ ಪಾವ್ಲಿ.

ದುಸ್ರ್ಯಾ ಘಡ್ಯೆ ಲೆತ್ತೀಸಿಯಾ ಭಾಯ್ರ್ ಸರೊನ್ ಚಲ್ತಾಚ್ ರಾವ್ಲಿ. ಘರಾಂತ್ ತಿಣೆಂ ಅನ್-ಉದಕ್ ಸೆವ್ಲೆಂ ನಾ. ತಿಚ್ಯೆಲಾಗಿಂ ಉಲೊಂವ್ಕ್, ತಿಕಾ ಭುಜೊಂವ್ಕ್ ಕೊಣಾಯ್ಚ್ಯೊ ಧೈರ್ ಪಾವ್ಲೆಂ ನಾ. ತಿತ್ಲೆಂ ಕಠಿಣ್—ಘಾತ್ಕೆಂ ಜಾಂವ್ಕ್ ಪಾವ್ಲ್ಲೆಂ ತೆಂ.

ಸುಮಾರ್ ಸೋಪ್ ವೊರಾಂರ್ಸೊ ಪಾಲಿಂ ಉಟ್ಲೊ. ಘಡ್‌ಲ್ಲಿ ಗಜಾಲ್ ಕಳ್ತಾಚ್ ತಾಚಿ ಪ್ರತಿಕ್ರಿಯಾ ಜಿಂತ್‌ಲ್ಲ್ಯೆಬರಿಚ್ ಜಾವ್ನಾಸ್ಲಿ. "ಗಲ್ಯಾರ್ ಗೆಲೊ. ಬಲಾವ್ ಗೆಲೊ" ಮ್ಹಣಾಲೊ. "ಹರಾಮಿ ಸಂತಾನ್ ತೆಂ." ಪುಣ್ ತಾಚೆಂ ಹಿಂ ಉತ್ರಾಂ ಆಯ್ಕೊಂಕ್ ಕೊಣಾಕ್‌ಚ್ ಬರೆಂ ಲಾಗ್ಲೆಂ ನಾ.

ವೊರಾಂ ಬಾರಾ ಮ್ಹಜ್ತಾನಾ, ಒಲರಿ ಘರ್ಚಿಂ ಮೆಟಾಂ ಚಡ್ಲೊ. ಘಡ್‌ಲ್ಲಿ ಸಂಗತ್ ತಾಕಾಯಿ ಕಳಿತ್ ಜಾಲಿ. ಮಿಶ್ರಿತ್ ಭೊಗ್ನಾಂ ತಾಚ್ಯಾ ಕಾಳ್ಜಾಂತ್ ಉದೆಲಿಂ. ಪುಣ್ ಕಿತೆಂಚ್ ಉಲೊಂವ್ಕ್ ನಾ ತೊ. ಅಪುಣ್‌ಯಿ ಹ್ಯೆ ಸಂಗ್ತಿಂತ್ ಅಪ್ರಾಧಿ ಮ್ಹಣೊನ್ ತಾಕಾ ಭೊಗ್ತಾಲೆಂ. ತಾಂಚೆ ಕೊಪೆಟ್ ತಾಕಾ ಕಾಂತಯ್ತಾಲೆಂ. ಪುಣ್ ಮೇಳ್ ಉತ್ರೊನ್ ಗೆಲ್ಲೊ.

ಅನಸ್ವರ್ ತಿಸ್ರೊ

ಶೆಕಿಂ ತೊ ದೀಸ್ ತಸೊ ಸಂಪ್ಲೊ. ದುಸ್ರೊ ದೀಸ್ ತೊ ಆಯ್ತಾರಾಚೊ. ಸದ್ಧಾಂಚೆಬರಿ ತೊ ಪಾಶಾರ್ ಜಾವ್ನ್ ಸಾಂಜ್ ಆಯಿಲ್ಲಿ.

ವೊರಾಂ, ಸರಿ-ಸುಮಾರ್ ಕಾಂಯ್ ಪಾಂಚ್ ಮ್ಹಜ್ತಿತ್. ಆಂಗ್ಣಾಂತ್ ಪೆಟೊ ಘೊಂಕ್ಲೊ. ಪಾಟಾಪಟ್ "ಕೊಣ್ ಘರಾ? ದೇವ್ ಬರಿ ಸಾಂಜ್ ದೀಂವ್" ಮ್ಹಳ್ಯಾ ವಂದನಾಭರಿತ್ ತಾಳ್ಯಾನ್ ಏಕ್ ವ್ಯಕ್ತಿ ಮೆಟಾಂ ವಯ್ರ್ ಸರ್ಲಿ.

ತ್ಯಾ ದಿಸಾ ಸರ್ವಾಂ ಘರಾ ಆಸ್ಲಿಂ. ಆಯಿಲ್ಲ್ಯಾ ತಾಳ್ಯಾಕ್ ತಿಂ ಒಳ್ಕಾಲಿಂ. ತಾಂಕಾಂ ಪರಿಚಿತ್ ಸ್ವರ್ ತೊ—ತಾಂಚ್ಯಾ ಪಿಗಾರಾಚೊ.

ಸರ್ವಾಂ ಸೊಫ್ಯಾರ್ ಜಮ್ಲಿಂ. ಪಿಗಾರ್ ವಯ್ರ್ ಆಯಿಲ್ಲೊ. "ಯೆಯಾತ್ ಬಾಪಾಂನೊ, ಬಸಾತ್. ಸ್ವಾಗತ್ ತುಮ್ಕಾಂ." ಒಲರಿನ್

ಉಪಜಲ್ಲಿಲಿಂ. ಜಮ್ಲಲ್ಯಾ ಸ್ತ್ರೀಯಾಂನಿ 'ಬೆಸಾಂವ್ ದಿಯಾತ್ ಸಾಯ್ಬಾನೋ' ಮ್ಹಣೊನ್ ಹಾತ್ ಜೊಡ್ಲೆ.

"ದೆವಾಚೊ ಆಶೀರ್ವಾದ್ ತುಮ್ಕಾಂ" ಮ್ಹಣಾತ್ತ್ ವಿಗಾರ್ ಬಸ್ಲೊ. "ಖುಸ್ರಾ-ಪಾಡ್ಯಾಂತ್ ಘರ್-ವಕ್ಲಾಕ್ ಆಯಿಲ್ಲೊ ಹಾಂವ್, ತಶೆಂಚ್ ತುಮ್ಕಾಂಯಿ ಏಕ್ ಭೆಟ್ ದಿವ್ಯಾಂ ಮ್ಹಣ್ ಹೆವ್ಶಿನ್ ಆಯ್ಲೊಂ."

"ದೇವ್ ಬರೆಂ ಕರುಂ ಬಾಪಾನೋ." ಪಿಲರಿನ್ ಜಾಪ್ ದಿಲಿ. "ತುಮ್ಚ್ಯಾ ಯೆಣ್ಯಾನ್ ಪುನ್ಯಾಭರಿತ್ ಜಾತೆಂ ಆಮ್ಚೆಂ ಬಿಡಾರ್..."

ವಿಗಾರ್ ಉಲೊಂವ್ಕ್ ನಾ. ಪುಣ್ ಜಮ್ಲಲ್ಯಾ ಸರ್ವಾಂಚೆರ್ ನದರ್ ಭೆಂವ್ಡಾಯಿತ್ತ್ ತೊ ರಾವ್ಲೊ.

ಸರ್ವಾಂಕ್‌ಯಿ ಕಾಳ್ಜಾ ಭಿತರ್ ಅಪ-ಧಯ್ರ್ಶೆಂ ಭೊಗ್ತಾಲೆಂ.

ತ್ಯೆ ಫಿರ್ಗಜೆಚೊ ತೊ ವಿಗಾರ್ ಆಪ್ಲ್ಯಾ ವಿಶಿಷ್ಟ್ ವ್ಯಕ್ತಿತ್ವಾಕ್ ನಾಂವಾಡ್ಲಲೊ. ಬರೊ ಗೊವ್ಳಿ ತೊ. ಆಪ್ಲ್ಯಾ ಶೆಳಿಯಾಂ ವಿಶಿಂ ಸದಾಂಚ್ ಹುಸ್ಕೆಂವ್ಚೊ. ಮಾಯ್ಪಾಸಿ ವಿಶಾಲ್ ಕಾಳ್ಜಾಚಿ ವ್ಯಕ್ತಿ ತಿ. ಪುಣ್ ಸತಾ ಆನಿ ನಿತಿ ವಿಷ್ಯಾಂತ್ಲಿಂ ಸವಾಲ್ ಉಟ್ಲ್ಯಾರ್ ಕೊಣಾಕ್‌ಚ್ ಭಿಯೆನಾಸ್ತಾಂ, ಕೊಣಾಚಿಚ್ ಪರ್ವಾ ಕರಿನಾಸ್ತಾಂ ಖಡಾಖಡ್ ರಾವ್ತಾಲೊ.

"ತುಮಿ ಸಗ್ಳಿಂ ಕಶಿಂ ಆಸಾತ್?" ವಿಚಾರ್ಲೆಂ ವಿಗಾರಾನ್. "ಭುರ್ಗೆ ಸಕ್ಕಡ್ ದೊತೊರಿನಿಕ್ ಇಗರ್ಜೆಕ್ ಗೆಲ್ಯಾತ್ ಆಸ್ತಲಿ. ತುಮ್ಚೊ ರಾಯ್ಮುಂದ್ ಕಸೊ ಆಸಾ"

ಹಾಜರ್ ಆಸ್‌ಲ್ಲ್ಯಾ ಸರ್ವಾಂಚಿಂ ಮುಖಮುಳಾಂ ಸಾವ್ಲೆಲಿಂ.

"ಅರೇ ಕಿತ್ಯಾಕ್ ಉಲಯ್ನಾಂತ್?" ವಿಚಾರ್ಲೆಂ ವಿಗಾರಾನ್. ರಾಯ್ಮುಂದಾಚ್ಯಾ ಪೊಕ್ರಿಪಣಾಂ ವಿಶಿಂ ಜಾಯ್ತೆಂ ಹಾಂವೆಂ ಆಯ್ಕಾಲ್ಲೆಂ. ಪುಣ್ ವಾಡ್ತಾಂ ವಾಡ್ತಾಂ ಭುರ್ಗೊ ಬರೊ ಜಾಂವ್ಚಿ ಖುಣಾಂ ದಿಷ್ಟಿಕ್ ಪಡ್ತಾತ್......"

"ಖುಣಾಂ ದಿಷ್ಟಿಕ್ ಪಡ್ತಾತ್ ಬಾಪಾನೋ." ಆತಾಂ ಉಲಯ್ಲಿ ಲೆತ್ತೀಸಿಯಾ, ಹೊ ಅವ್ಕಾಸ್ ಹಾತಿಂ ಘೆವ್ನ್. "ತಾಣೆಂ ಕಿತೆಂ ಕೆಲೆಂ?"

"ಪೊರ್ಚ್ಯಾ ಸುಕ್ರಾರಾಚ್ಯೆ ರಾತಿಂ ತಾಣೆಂ ಏಕ್ ಭೋವ್ ಬರೆಂ ವರ್ತೆಣಿ ಕಾಮ್ ಕೆಲೆಂ. ಏಕ್ ಜೀವ್ ವಾಂಚೊಂವ್ಚ್ಯಾ ಆನಿ ಏಕ್ ಆತ್ಮೊ ಪುನಾಭರಿತ್ ಕರ್ಚ್ಯಾ ಕಾಮಾಂತ್ ತೊ ವಾಂಟೆಲಿ ಜಾಲೊ."

"ಕೊಣಾಚೊ ಜೀವ್ ತಾಣೆಂ ವಾಂಚಯ್ಲೊ ಆನಿ ಆತ್ಮೊ......?"

"ಖುಸ್ರಾ ಪಾಡ್ಯಾಂತ್ಲ್ಯಾ ಬಾಲ್ತಾಜಾರ್ ಸೆರಾಂವ್ಚೊ."

“ತಾಕಾ ಕಿತೆಂ ಜಾಲೆಂ?”

ಹಾಕಾ ಜಾಪ್ ಜಾವ್ನ್ ವಿಗಾರಾನ್ ಉತ್ರಾಯಿಲ್ಲಿ ಕಥಾ ಅಶಿ ಆಸ್ಲಿ:

ಬಾಲ್ತಾಜಾರ್ ಸೆರಾಂವ್, ಖುರ್ಸಾ-ವಾಡ್ಯಾಚೊ ಗುರ್ಕಾರ್. ದೊಗ್ ಪೂತ್ ತಾಚೆ ಪರ್ಗಾಂವಾಂತ್ ಕಾಮಾರ್ ಆಸ್ಲೆ. ಏಕ್ ಧುವ್ ಮಾದ್ರ್ ಜಾಲ್ಲಿ. ಘರ್ ಅಶೆಂ ಖಾಲಿ ಜಾತಚ್ ಬಾಲ್ತಾಜಾರ್ ಆನಿ ತಾಚಿ ಪತಿಣ್ ಕಾಮೆರ್ಲಿನ್ ದೊಗಾಂಚ್ ಉರ್ಲಿಂ.

ಜಾಂವ್ಕ್ ವಾಡ್ಯಾಚೊ ಗುರ್ಕಾರ್. ತರ್ಯಿ ತಾಚ್ಯಾ ಘರಾ ಭೊಂವ್ತಿಂ ದುಸ್ರ್ಯಾ ಜಾತಿಚಿಂ ಮನ್ಸ್ಯಾಂಚ್ ವಸ್ತಿ ಕರ್ನ್ ಆಸ್ಲಿಂ.

ಆನಿ ತ್ಯಾ ಸುಕ್ರಾರಾ—

ವೊರಾಂ ಸುಮಾರ್ ಬಾರಾ ಜಾತಿತ್. ಯಕ್ಷಗಾನಾ ಪಳೆಂವ್ಕ್ ಗೆಲ್ಲೊ ರಾಯ್ಮುಂದ್ ಖೆಳ್ ರುಚಾನಾಸ್ತಾಂ, ಪಾಟಿಂ ಘುಂವ್ಲೊ. ರಾಜ್-ರಸ್ತ್ಯಾಕ್ ಪಾವೊನ್, ಬಾಲ್ತಾಜಾರಾಚ್ಯಾ ಘರಾಲಾಗ್ಸ್ಯಾನ್ ಪಾಶಾರ್ ಜಾತಾಂ ಮ್ಹಣ್ ಮ್ಹಣ್ತಾನಾ, ಬಾಲ್ತಾಜಾರಾಚ್ಯಾ ಘರಾ ಥಾವ್ನ್ ಏಕ್ಯೆ ಸ್ತ್ರೀಯೆಚಿ ಕಿಕ್ರಾಟ್ ಆಯ್ಕೊಂಕ್ ಲಾಗ್ಲಿ.

ಏಕಾಚ್‌ಘರಾ, ಪಾಟಿಂ ಫುಡೆಂ ಪಳೆನಾಸ್ತಾಂ, ರಾಯ್ಮುಂದ್ ಕಿಂಕ್ರಾಟ್ ಆಯ್ಕಾಲ್ಲ್ಯಾ ಘರಾ ಪಾವ್ಲೊ.

ಬಾಲ್ತಾಜಾರ್ ಹದ್ರ್ಯಾಕ್ ಹಾತ್ ದಾಂಬುನ್ ಧರ್ನ್ ಇಸಿಚೆರಾರ್ ಬಸೊನ್ ಆಸ್ಲೊ. ಮುಖಮಳ್ ತಾಚೆಂ ಧಪ್ಯೆಂ ಜಾಲ್ಲೆಂ. ಕಠಿಣ್ ಆಟೆವಿಟ್ಯಾಂನಿ ಭರ್ಲ್ಲೆಂ. ತಾಚ್ಯೆ ಸರ್ಶಿಂ ತಾಚಿ ಸ್ತ್ರೀ ಕಾಮೆರ್ಲಿನ್ ಹಾಕ್-ಮಾರ್ನ್ ರಡ್ತಾಲಿ.

ರಾಯ್ಮುಂದ್ ಭಿತರ್ ಸರ್ಲ್ಲ್ಯೆ ದುಸ್ರ್ಯೆ ಘಡ್ಯೆ ಹೆರ್ ಸೆಜಾರಿಂ ಥಂಯ್ಸರ್ ಜಮ್ಲಿಂ.

ಪಯ್ಲೆಂ ಚೆಕ್ರ್ಯಾಕ್ ಕಿತೆಂ ಕರ್ಚೆಂ ಮ್ಹಳ್ಳೆಂ ಸಮ್ಜಾಲೆಂ ನಾ. ಪುಣ್ ಬಾಲ್ತಾಜಾರ್ ಕಠಿಣ್ ಪಿಡೆಕ್ ಒಳಗ್ ಜಾವ್ನ್ ಮರ್ಣಾಚ್ಯೆ ಶಿಕ್ಯೆರ್ ಪಾವ್ಲಾ ಮ್ಹಣ್ಚೆಬರಿ ತಾಕಾ ಸುಸ್ತಾಲೆಂ. ಕ್ರಿಸ್ತಾಂವ್ ವ್ಯಕ್ತಿಕ್ ಆಸಲ್ಯೆ ವೆಳಿಂ ಪಾದ್ರಿಚಿ ಆನಿ ಸಾಂಗಾತಾಚ್ ದಾಕ್ತೆರಾಚಿ ಗರ್ಜ್ ಆಸಾ ಮ್ಹಳ್ಳೆಬರಿ ತಾಚ್ಯೆಂ ಸವೆಂ ಜಲ್ಲಿನ್ ತಾಕಾ ಸಾಂಗೊಂಕ್ ಲಾಗ್ಲೆಂ.

ಇತ್ಲೆಂ ಮತಿಕ್ ಮಾರ್ಲ್ಲೆಂಚ್ “ಮಾಮಿಂಯೆ, ರಡನಾಕಾ. ಕೊಣ್ಂಚ್ ನಾ ತರ್ ಹಾಂವ್ ಆಸಾಂ. ಹಾಂವ್ ಪಾದ್ರ್ಯಾಬಾಕ್ ಆನಿ ದಾಕ್ತೆರಾಕ್ ಆಪಯ್ತಾಂ.” ಇತ್ಲೆಂ ಮ್ಹಣೊನ್ ಖಿಣಾ ಭಿತರ್ ತೊ ಥಂಯ್ಸೊ ನಪಂಯ್ಚ್ ಜಾಲೊ.

ಸ್ಬ್ಯಾಕಾ ಹಾತ್ ಲಾಯ್ಲ್ಯಾಕಾ-4 —ರೊನಾಲ್ಡ್ ಪಿರೇರ್, ಅಂಜೆಲೊರ್.

ಚೆಕ್ಯಾನ್ ಯೆವ್ನ್ ಸಾಂಗ್‌ಲ್ಲೆಂ ಪಿಗಾರ್ ಪಾತ್ಯೆಲೊ. ಪಾತ್ಯೆಸಾರ್ಕೆಂ ತಾವರಣ್ ತೆಂ ಜಾವ್ನಾಸ್ಲೆಂ. ಬಾಲ್ತ್ಯಾಜಾರಾನ್ ಘೊಡ್ಯಾ ದಿಸಾಂದಿಂ ಪ್ಣಾಕ್ ಹದ್ಯಾಂತ್ ದುಖ್ಯಾ ಪುಣ್ ತಾಜೆಲಾಗಿಂ ಸಾಂಗ್‌ಲ್ಲೆಂ.

ಉಟಾ-ಉಟಿಂ ಯೆವ್ನ್ ಬಾಲ್ತ್ಯಾಜಾರಾಕ್ ಪಿಗಾರಾನ್ ಸಿಪಾಣಿ ಸಾಕ್ರಾಮೆಂತ್ ದಿಲಿ. ತಶೆಂ ಕರ್ತ್ನಾ ಆಸ್ಯಿಕಾ ಜಾಣ್ಯಾ ಮಾನ್ಯಾಜೊ ಸಾಂಗಾತ್ ವ್ನ್ ಲಾಗ್ಲ್ಯಾ ದಾಕ್ತೆರಾಕ್ ಆಪ್ರೊಂವ್ಕ್ ತಾಣೆಂ ರಾಯ್ಮುಂದಾಕ್ ಧಾಡ್ಲೊ.

ದಾಕ್ತೆರ್ ಶೆಟ್ಟಿನ್ ಯೆವ್ನ್ ತಪಾಸ್ಲೆಂ. ತಾಣೆಂ ಬಾಲ್ತ್ಯಾಜಾರಾಕ್ ೃದಯ್ ಆಘಾತ್ ಜಾಲಾ ಪುಣ್ ಪಾಚಾರ್ಲೆಂ. ತತ್ಕಾಳಿಕ್ ಒಕಾತ್ ವ್ನ್ ಉಟಾ-ಉಟಿಂ ತಾಕಾ ಮಂಗ್ಳುರ್ಚ್ಯಾ ಆಸ್ಪತ್ರೆಕ್ ವ್ಹರುಂಕ್ ಸಾಂಗ್ಲೆಂ.

ಇತ್ಲೆಂ ಸರ್ವ್ ಘಡ್ತಾನಾ ವೊರಾಂ ಘಾಂತ್ಯಾಚಿಂ ತೀನ್ ವಾಜುಂಕ್ ಾಗ್‌ಲ್ಲಿಂ.

ಮುಖೇಲ್ಪಣ್ ಘೆವ್ನ್ ಬಾಲ್ತ್ಯಾಜಾರಾಕ್ ಆಸ್ಪತ್ರೆಕ್ ವ್ಹರ್ಚೆಂ ತ್ಯಾ ವಟಾಂತ್ ಕೊಣ್‌ಂಚ್ ನಾಸ್ಲೆಂ. ತೆಂಯಿ ಕಾಮ್ ಪಿಗಾರಾನ್‌ಂಚ್ ಪಡಿಸಿಜಾಯ್ ಲೆಂ. ತಾಕಾಯೀ ತ್ಯಾ ಸುಕ್ರಾರಾಚ್ಯಾ ದಿಸಾ, ಮಂಗ್ಳುರಾಕ್ ವಚುಂಕ್ ಸ್ಲೆಂ.

ಪಿಗಾರಾನ್ ಆಸಿಕ್ ಘಳಾಯ್ ಕೆಲಿನಾ. ಟೆಕ್ಸಿ ಹಾಡೊವ್ನ್ ಬಾಲ್ತ್ಯಾಜಾರಾಕ್ ತಾಂತುಂ ಸಿದಾಯ್ಲ್ಯಾಚ್ ತಿಚ್ ಟೆಕ್ಸಿ ಆಪ್ಲ್ಯಾ ಫಿರ್ಗಜ್ ಘರಾ ಪಯ್ಸಿಂ ಸುಂವ್ಡ್ಯಾಂವ್ಕ್ ಲಾಯ್ಲಿ. ಮಂಗ್ಳುರಾಕ್ ವ್ಹರ್ಲ್ಯಾ ಗರ್ಜೆಚ್ಯೊ ವಸ್ತು ಬಗ್ಲೆಕ್ ತಚ್ ತೊ ಟೆಕ್ಸೆಂತ್ ಯೆವ್ನ್ ಬಸ್ಲೊ. ಟೆಕ್ಸಿ ಘರಾನ್ ಮಂಗ್ಳುರ್ಚಿ ವಾಟ್ ಲಾಗ್ಲಿ.

ಉಜ್ವಾಡ್ತಾಂ-ಉಜ್ವಾಡ್ತಾಂ ತೆ ಕಂಕ್ನಾಡಿ ಫಾ॥ ಮುಲ್ಲೆರಾಚ್ಯೆ ಆಸ್ಪತ್ರೆಕ್ ಾಪ್ಲೆ. ಬಾಲ್ತ್ಯಾಜಾರಾಕ್ ತಾಂತುಂ ದಾಖಿಲ್ ಕರ್ನ್ ಪಿಗಾರಾನ್ ಥಂಯ್ಸರ್ಚ್ಯಾ ಾಪೆಲಾಂತ್ ಮಿಸ್ ಭೆಟಯ್ಲೆಂ. ನಂತರ್ ತೊ ಆಪ್ಲ್ಯಾ ಕಾಮಾನ್ ಲೊ......

ಪಿಗಾರಾನ್ ಉತ್ರಾಯಿಲ್ಲಿ ಕಥಾ ಆಯ್ಕ್ಯಾತಚ್ ಸರ್ವ್ ಥಂಡ್‌ಗಾರ್. ಣಾಕ್‌ಯಿ ವೊಡ್ತ್ಯಾರ್‌ಚೊ ಜೀವ್ ನಾಸ್ಲೊ.

“ರಾಯ್ಮುಂದಾಕ್, ಸಂಬಂಧ್ ಜಾಲ್ಯಾ ಸಮಾರ್‌ಂಚ್ಯೆ ಪಾದ್ರಿನ್ ಹಾಂವ್ ವ್ ಬರೆಂ ಕರುಂ ವ್ಹಣೋಂಕ್ ಆಯ್ಲ್ಯಾಂ.” ಪಿಗಾರ್‌ಚ್ ಉಲಯ್ಲೊ ಂ ಮೌನ್ ಆಸ್ಲೆಂ ಪಳೆವ್ನ್. ಕಸ್ಲೆಂಗಿ ಅನಾಹುತ್ ಘಡ್ಲೆಂ ಮ್ಹಳ್ಳೆಬರಿ

ಭೊಗುನ್ ತಾಣೆಂ ವಿಚಾರ್ಲೆಂ: “ಕಿತ್ಯಾಕ್ ತುಮಿ ಸರ್ವಾಂ ಮೌನ್ ಜಾಲ್ಯಾ
ರಾಯ್ಮೊಂದಾಚ್ಯಾ ಧಯ್ರಾ ಆನಿ ಬರ್ಯೆ ಕರ್ನೆ ಥಂಯ್ ತುಮ್ಕಾಂ ಅಭಿಮಾ
ಭೊಗನಾ? ಮುಖೆಲಿ ಜಾಂವ್ಚಿಂ ಲಕ್ಷಣಾಂ ಆತಾಂಚ್ ತಾಚ್ಯೆ ಥಂಯ
ದಿಷ್ಟಿಕ್ ಪಡ್ತಾತ್.”

“ತಾಚ್ಯೆ ಥಂಯ್ ಸಂತೊಸ್ ಆನಿ ಅಭಿಮಾನ್ ಪಾಂವ್ಚೆಂ ಭಾಗ್ ಮ್ಹಾ
ನಾ ಸಾಯ್ಬಾನೊ. ತೆಂ ಹಾಂವ್ ಜಲ್ಮಾ ಥಾವ್ನ್ ಮಾಗುನ್ ಯೆಂವ್ಕ
ಆತಾಂ ಉಲಯ್ಲಿ ಲೆತ್ರೀಸಿಯಾ. ತಿಚೊ ಸ್ವರ್ ಭರೊನ್ ಯೆವ್ನ್ ಗದ್ಗದೊ
ಲಾಗ್ಲೊ.

“ಕಿತೆಂ?! ಕಿತೆಂ ಜಾಲೆಂ?” ಆಕಾಂತೊನ್ ವಿಚಾರಿ ವಿಗಾರ್.

“ಹ್ಯಾ ಘರಾ ಥಾವ್ನ್ ತಾಕಾ ಧಾಂವ್ಡಾಯ್ಲಾ.”

“ಧಾಂವ್ಡಾಯ್ಲಾ!” ವಿಗಾರಾಚಿ ವಿಸ್ಮಿತ್ಕಾಯ್ ಶಿಖರಾಕ್ ಪಾ
“ಕೊಣೆಂ? ಕೆದಾಳಾ? ಕಿತ್ಯಾ ಪಾಸತ್?”

“ಹಾಣಿಂ ಸರ್ವಾಂನಿ.” ತಿಣೆಂ ಜಾಪ್ ದಿಲಿ. “ಆನಿ ಪ್ರತ್ಯೇಕ್ ಜಾ
ಹ್ಯಾ ರಾಕೆಶ್ಯಾಸಾನ್.” ತಿಣೆಂ ವಾಲೆರಿಕ್ ಬೊಟ್ ಜೊಕ್ಲೆಂ.

“ಘಡ್ಲ್ಲಿ ಗಜಾಲ್ ಕಸಲಿ?”

“ಆಯ್ಕಾ.” ತಿಣೆಂ ಅಶೆಂ ಆರಂಭ್ ಕರ್ನ್ ರಾಯ್ಮೊಂದ್ ಸಮಂಯ
ಜಾತಾಂ ವರೇಗ್ ಸರ್ವ್ ಸಂಗತ್ ಆಸಾ ತಶಿ ಕಳಯ್ಲಿ.

ಕೊಣಾಯ್ಕಿ ಫುಡ್ಲ್ಯಾರ್ಯೀ ಜೀಬ್ ನಾ. ಧರ್ಣಿಂತ್ ಪಾ
ರೊಂಬ್ಲ್ಯಾಬರಿ, ಮಿಟಾಚೆ ಖಾಂಬೆ ಕಶೆ ತಿಂ ಉಬಿಂ ಜಾಲ್ಲಿಂ.

ಧಾಂವ್ತಿ ವಿಗಾರಾಚಿ ನದರ್ ಆತಾಂ ಹಿಲರಿಚೆರ್ ಆಯ್ಲಿ. ತೊ ಅಂತ
ಳಾಕ್ ಲಾಯಿಲ್ಲಿ ದೀಷ್ಟ್ ಕಾಡಿನಾಸ್ಲ್ಯಾ. ವಾಲೆರಿ ಹೆಮ್ಮಿಂ ಜೊಯ್ತ್ಯಾನಾ ತಾ
ನದರ್ ಧರ್ಣಿಂತ್ ಪೆಳಾಲ್ಲಿ. ಧರ್ತರಿ ಉಗ್ತಿ ಜಾವ್ನ್ ಆಪ್ಣಾಕ್ ಪೊಟ್ ಘಾ
ಗಿಳಿನಾ ಕಿತ್ಯಾಕ್ಶೆಂ ತಾಕಾ ಭೊಗ್ಲೆಂ.

“ಹ್ಯಾ ಸರ್ವಾಕ್ ಕಾರಣ್ ಕಿತೆಂ?” ವಿಗಾರಾನ್ ವಿಚಾರ್ಲೆಂ.

“ಹಂಕಾರ್ ಸಾಯ್ಬಾನೊ.” ಜಾಪ್ ಲೆತ್ರೀಸಿಯಾಚಿ. “ಆಮ್ಚ
ಥಂಯ್, ಪ್ರತ್ಯೇಕ್ ಜಾವ್ನ್ ಮ್ಹಜ್ಯಾ ಚೆರ್ಕ್ಯಾ ಥಂಯ್ ನಿಸ್ಸೀಮ್ ತಿರಸ್ಕಾ
ಹಾಚ್ಯಾ ಕಾಳ್ಜಾಂತ್ ಹಾಲಾಹಲ್ ವಿಕಾ ಪರಿಂ ಭರೊನ್ ಆಸಾ.”

“ಸಾಯ್ಬಾನೊ” ಮ್ಹಣಾಲಿ ತಿ ಮುಂದರುನ್, “ತುಮ್ಚ್ಯಾಲಾಗಿಂ ಪ
ಸವಾಲ್ ವಿಚಾರುಂ? ಸಾರ್ಕಿ ಜವಾಬ್ ದಿಶ್ಯಾತ್?”

“ವಿಚಾರ್” ಮ್ಹಣಾಲೊ ವಿಗಾರ್.

“ಪೊರ್ಲ್ಯಾ ಬ್ರಿಸ್ತಾರಾ, ಮಹಾಶಿವರಾತ್ವೆ?”

“ವ್ಹಯ್.

“ತ್ಯೆ ರಾತಿಂ ಚಾಂದ್ಣೆಂ ಆಸ್‌ಲ್ಲೆಂವೆ?

“ನಾ. ಹಿಂದ್ವಾಂಕ್, ತಾಂಚೆಂ ತೆಂ ಫೆಸ್ತ್ ಯೆತಾ ಅಟ್ವಾಂಗ್ ಅಮಾಸೆಚ್ಯೆ ರಾತಿಂ. ಕಿತ್ಯಾಕ್ ವಿಚಾರ್ಲೆಂಯ್?” ಸವಾಲ್ ಕೆಲೆಂ ಪಾದ್ರಿನ್.

“ತರ್, ತ್ಯೆ ರಾತಿಂ, ಚಾಂದ್ಣ್ಯಾಚ್ಯಾ ಉಜ್ವಾಡಾಕ್, ಜೆಳ್ಚಡಾಗೆಲ್ಯಾ ಘರಾಕ್ ರಾಯ್ಮುಂದ್ ಫಾತರ್ ಮಾರ್ಲ್ಯೊ. ಹ್ಯಾ ಘರ್ಚ್ಯಾ ಭುಗ್ರ್ಯಾಂನಿ ಆನಿ ಹೆರ್ ಥೊಡ್ಯಾ ಭುಗ್ರ್ಯಾಂನಿ ದೆಖ್ಲ್ಯಾಂ ಖಂಯ್. ತಶೆಂ ಮ್ಹಣೊನ್ ತಾಣಿಂ ಸಾಕ್ಸ್ ದಿಲ್ಯಾ. ಆನಿ ಹೊ ಮ್ಹಜೊ ಘಟ್ಟಿಂಗ್ ಭಾವ್; ದೊಳೆ ಧಾಂಪುನ್ ತ್ಯಾ ಸಾಕ್ಷಿಂಕ್ ಪಾತ್ಯೆಲಾ. ಹಾಂಗಾಸರ್ ತಿಚೊ ಸ್ವರ್ ತಿಕ್ಷ್ಣೆಚೊ ಜಾಂವ್ಕ್ ಪಾವ್‌ಲ್ಲೊ. ತಿಚೆಂ ಬೊಟ್ ವಾಲೆರಿ ಹೆಮ್ಯಾಂ ಜೊಕುನ್ ರಾವ್‌ಲ್ಲೆಂ.

ವಾಲೆರಿಕ್ ಥಂಯ್ ಥಾವ್ನ್ ಧಾಂವ್ಯಾಂ ಮ್ಹಣ್ ಭೊಗ್ಲೆಂ. ಪುಣ್ ಧಾಂವ್ಪಾಕ್ ವಾಟ್ ನಾಸ್ಲಿ. ವಿಗಾರಾಚೆ ದೊಳೆ ಆಪ್ಣಾಕ್ ದುದುರ್ಯಾ ಸದ್ರೆನ್ ದೆಖ್ತಾತ್ ಮ್ಹಳ್ಳೆಂ ತಾಕಾ ಭೊಗ್ಲೆಂ.

ಘಟ್ಟಿಂಗ್ ಮ್ಹಳ್ಳೊ ಸಬ್ದ್ ಹೆರಾಂನಿ ದುಸ್ರ್ಯಾ ಕಸಲ್ಯಾಯ್ ಪರಿಸ್ಥಿತೆಂತ್ ಉಚಾರ್‌ಲ್ಲೊ ಜಾಲ್ಯಾರ್ ವಿಗಾರ್ ತಾಂಕಾಂ ತಿದ್ವಿತೊ, ಪುಣ್ ಹಾಂಗಾಸರ್ ತೊ ಒಗೊ ರಾವ್ಲೊ. ವಾಲೆರಿಕ್ ತೊ ಒಳ್ಕತಾಲೊ. ತಾಚ್ಯಾ ದಾಬ್ಯಾ ಆನಿ ಧಾರುಣ್ ಸ್ವಭಾವಾ ವಿಶಿಂ ತೊ ಜಾಣಾಸ್ಲೊ. ಹೆರಾಂನಿ ಪ್ರತಿಭಟನ್ ದಾಖಯ್ಲ್ಯಾರ್‌ಯೀ ತಾಕಾ ಬರೊ ಕರ್ಚ್ಯಾ ಇರಾದ್ಯಾನ್, ತಾಣೆಂ ತಾಕಾ ಗುರ್ಕಾರಾಚೊ ಪಾಟ್ ಬಾಂಧ್‌ಲ್ಲೊ......

“ಆತಾಂ ಕಿತೆಂ ಮ್ಹಣ್ತಾಯ್ ವಾಲೆರಿ? ವಿಚಾರ್ಲೆಂ ಆತಾಂ ವಿಗಾರಾನ್; “ತುಜ್ಯಾ ರಾಗಾನ್ ತುವೆಂ ಕಸಲೆಂ ಅನಾಹುತ್ ರಚ್ಲೆಂಯ್ ತೆಂ—ತುಂ ಜಾಣಾಂಯ್‌ವೆ?”

“ಮ್ಹಜಿ ಮಹಾ-ಚೂಕ್ ಜಾಲಿ ಸಾಯ್ಬಾಸೊ.

“ಚೂಕ್ ಜಾಲಿ ಮ್ಹಳ್ಯಾರ್? ಜಾಲ್ಲೆಂ ಲುಕ್ಸಾಣ್ ಭರುಂಕ್ ಸಾಧ್ಯ್ ಆಸಾವೆ?”

“ಚೆರ್ಕೊ ಖಂಯ್ಸರ್ ಆಸ್ಲ್ಯಾರ್‌ಯೀ ತಾಕಾ ಸೊಧುನ್ ಕಾಡ್ನ್ ಘರಾ ಹಾಡ್ತಾಂ.”

"ತುಕಾ ತೊ ಕೆದಿಂಚ್ ಮೆಳ್ಚಿಬರಿ ನಾ"—ಆತಾಂ ಮುಧೆಂಚ್ ಉಲ ಲೆತ್ರೀಸಿಯಾ. "ಮ್ಹಜ್ಯಾ ಭುಗ್ಯಾಂಕ್ ಬರೆಂ ಕರ್ನ್ ಹಾಂವ್ ಒಳ್ಕತ ಹ್ಯಾ ಯಮ್ಕೊಂಡಾಕ್ ಪರತ್ ತೊ ಪಾಟಿಂ ಯೆಂವ್ಚೊ ನಾ..." ಉಪ್ರಾಂ ದೋನ್ ಸೆಕುಂಡಾಂ ಥಾಂಬೊನ್ ತಿ ಉಲಯ್ಲಿ: "ಹ್ಯಾ ಸಂಸಾರಿಂ ಹಾಂ ಆಜ್ ಅನಾಥ್. ಮ್ಹಜ್ಯಾ ಫುಡಾರಾಚೊ ದಿವೊ ತುವೆಂ ಪಾಲ್ವಯ್ಲೊಯ ಮ್ಹಜ್ಯಾ ಫುಡ್ಲ್ಯಾ ಜಿವಿತಾಚೊ ಆಸ್ರೊ ತುವೆಂ ಮೊಡ್ಲೊಯ್. ಹೆಂ ಮ್ಹ ವಿಧವ್ ಸ್ತ್ರೀಯೆಚೆಂ ದೂಖ್ ತುಜೆರ್ ಆನಿ ತುಜ್ಯಾ ಕುಟ್ಮಾಚ್ಯಾ ಮಾತ್ಯಾ ಫುಟ್ತೆಲೆಂ......"

ಆಯ್ಕಾತಲ್ಯಾಂನಿ ಶ್ವಾಸ್ ಧರ್ಲೊ.

"ಭಯ್ಣಿ, ಶಾಂತ್ ಜಾ" ಮ್ಹಣಾಲೊ ವಿಗಾರ್ ತಿಕಾ ಆತಾಂ ಸಮಾಧಾನ್ ಕರ್ಚ್ಯಾ ಉದ್ದೇಶಾನ್. "ಹೆಂ ತುಜೆಂ ಕುಳಾರ್ ಮ್ಹಳ್ಳೆಂ ವಿಸ್ರ್ನಾಕಾ."

"ಕುಳಾರ್!" ಹಾಸ್ಲಿ ತಿ ವ್ಯಂಗ್ಯ್ ಹಾಸೊ. "ಮ್ಹಜ್ಯಾ ಘರ್ಕಾರಾಚ ಅಶ್ಲ್ಯಾ ಸ್ವಭಾವಾಕ್ ಲಾಗೊನ್, ಮ್ಹಜ್ಯೆ ಘರಯ್ ಆನಿ ಪ್ರತ್ಯೇಕ್ ಜಾವ ಮ್ಹಜ್ಯಾ ಚೆಕ್ಯಾಂ ಘರಯ್ ಹ್ಯಾ ಮ್ಹಜ್ಯಾ ಕುಳಾರ್ಚ್ಯಾಂನಿ ದಾಖಯಿಲ ತಾತ್ಸಾರ್ ಆನಿ ತಿರಸ್ಕಾರ್ ಹಾಂವ್ ವಿಸೊರ್ಂಕ್ ಸಕಾಂ ನಾ. ಸಾಂಗ್ಣಿ ಆಸ ಘರ್ಕಾರಾಗೆಲೆಂ ದೂಖ್ ಶಿತ್ ಪುಣ್ಯಿ ವ್ಹಯ್, ಪುಣ್ ಕುಳಾರ್ಚೆಂ ದೂ ಶಿತ್ ಸ್ಹಯ್ ಮ್ಹಳ್ಳಿ. ಜೈ ಸಾಂಗ್ಣಂತ್ಲೆಂ ಸತ್ ಹಾಂಗಾಸರ್ ಮ್ಹಾಕಾ ಖಚಿತ ಜಾಲೆಂ. ಹ್ಯಾ ಫುಡೆಂ ಹಾಂಗಾಸರ್ ರಾವೊಂಕ್ ಹಾಂವ್ಯಿ ಬಿಲ್ಕುಲ ತಯಾರ್ ನಾ."

"ಖಂಯ್ಸರ್ ತುಂ ವೆತಾಯ್? ಅಬಲ್ ಸ್ತ್ರೀ ತುಂ?"

"ಗರ್ಜ್ ಪಡ್ಲ್ಯಾರ್ ಸ್ತ್ರೀ ಸಬಲ್‌ಯಿ ಜಾಂವ್ಕ್ ಸಕ್ತಾ. ಸಾಯ್ಬಾನೊ ತಿಣೆಂ ಸಬಲ್ ಜಾಲ್ಯಾ ಶಿವಾಯ್ ನಿರ್ವಾಗ್ ನಾ. ಕಿತ್ಯಾಕ್ ಕಾಲ್ ಬದಲ್ಲಾ ತಿಚೆಂ ರಕ್ಷಣ್ ತಿಣೆಂಚ್ ಕರುಂಕ್ ಜಾಯ್. ತ್ಯಾ ಶಿವಾಯ್......"

"ತ್ಯಾ ಶಿವಾಯ್?" ಚಾಲನ್ ದಿಲೆಂ ವಿಗಾರಾನ್.

"ಹ್ಯಾ ಸಂಸಾರಿಂ ಜಲ್ಮಲ್ಲಿ ಹರ್ಯೆಕ್ ವ್ಯಕ್ತಿ ಜಾವ್ನಾಸಾ, ನಿರ್ಮಾಪಕ್ ತಿಚ್ಯಾ ಫುಡಾರಾಚೊ, ಶಿಲ್ಪಿ ತಿಚ್ಯಾ ಭವಿಷ್ಯಾಚೊ. ಹಾಂವ್‌ಯಿ ಹ್ಯಾ ಸತಾ ಭಾಯ್ರ್ ನಾ."

ವಿಗಾರಾನ್ ತಿಚ್ಯಾ ಮುಖಮಳಾಕ್‌ಚ್ ಚೊಯ್ಲೆಂ. ಪುಣ್ ತೆಂ ಕಠಿಣ್ ಜಾಲ್ಲೆಂ. ಏಕ್ ದೃಢ್ ನಿರ್ಧಾರ್ ಥಂಯ್ಸರ್ ಝಳ್ಕತಾಲೊ.

ಆಪ್ಲ್ಯಾ ಕುಟ್ಮಾ ಥಂಯ್ ತಿಕಾ ಅತ್ಯಂತ್ ಕಠಿಣ್ ಘರಾನ್ ಮನ್ ದುಖ್ಲಾಂ ಆನಿ ಜಿಗುಪ್ಸಾ ಉಬ್ಜಾತ್ಯ ಮ್ಹಣೊನ್ ತೊ ಸಮ್ಜಾಲೊ.

"ಬರೆಂ ಲೆತ್ತೀಸಿಯಾ" ಮ್ಹಳೆಂ ತಾಣೆಂ. "ತುಜಿ ಖುಶಿ ಜಾಂವ್ದಿ. ಪುಣ್ ಪೆಟ್ಕೆ ಆದಿಂ ಮ್ಹಾಕಾ ಮೆಳೊನ್ ವಚ್......"

"ಜಾಯ್ತ್ ಬಾಪಾನೊ." ತಿಣೆಂ ಜಾಪ್ ದಿಲಿ.

"ಹಿಲರಿ-ಪಾಲೆರಿ." ಉಲಯ್ಲೊ ಆತಾಂ ವಿಗಾರ್ ಉಬೊ ರಾವೊನ್. "ಹಾಂವ್ ಆತಾಂ ವೆತಾಂ. ಸಂತೊಸಾನ್ ಹಾಂವ್ ಹ್ಯಾ ಘರ್ಚಿಂ ಮೆಟಾಂ ವಯ್ರ್ ಚಡ್ಲ್ಲೊಂ. ಚೆಕ್ರ್ಯಾ ಥಂಯ್ ಅಭಿಮಾನ್ ಮ್ಹಾಕಾ ಭೊಗ್ತಾಲೊ. ತೊ ಬರ್ಯಾಕ್ ಪಡೊನ್ ಯೆಂವ್ಚಿಂ ಖುಣಾ ದಿಷ್ಟಿಕ್ ಪಡ್ತಾತ್ ತಿಂ ಪಳೆವ್ನ್ ಮ್ಹಾಕಾ ತೃಪ್ತಿ ಭೊಗುಂಕ್ ಲಾಗ್ಲಿ. ಪುಣ್ ಹೆಂ ಸರ್ವ್ ಉದ್ಕಾ ವಯ್ಲಿ ಬುಳ್ಬುಳಿ ಜಾಂವ್ಕ್ ಪಾವ್ಲೆಂ. ತುಮ್ಚ್ಯಾ ನಿಜ್ಬುರ್, ನಿಷ್ಟುರ್ ವರ್ತನಾ ವವಿಂ ಬರ್ಯಾಕ್ ಪರ್ತೊನ್ ಯೆಂವ್ಚಿ ವ್ಯಕ್ತಿ ಹಾತಾ ಭಾಯ್ರ್ ಪಾವ್ಲಿ. ಹ್ಯಾ ಫುಡೆಂ ತಿಣೆಂ ಸಮಾಜ್-ದ್ವೇಷಿ—ಸಮಾಜ್ ದ್ರೋಹಿ ಜಾಂವ್ಕ್ ವೇಳ್ ನಾ. ಪುಣ್ ತಿಕಾ ತ್ಯೆ ವಾಟೆರ್ ಲೊಟ್ಲ್ಲಿ ಕೀರ್ತ್ ಮಾತ್ರ್ ತುಮ್ಕಾಂ ಫಾವೊ ಜಾತಾ."

ಇತ್ಲೆಂ ಉಲೊವ್ನ್ ವಿಗಾರ್ ಮೆಟಾಂ ದೆಂವೊನ್ ಚಲ್ಲೊ. ಪುಣ್ ತಾಣೆಂ ಪ್ರೊಫೆಸಿಬರಿ ಉಚಾರ್ಲ್ಲಿಂ ತಿಂ ನಿಮಾಣಿಂ ಉತ್ರಾಂ ಫುಡೆಂ ಸತ್ ಜಾಂವ್ಕ್ ಆಸ್ಲಿಂ.

** ** **

ಅಯ್ತಾರಾಚೊ ದೀಸ್ ತೊ. ವೊರಾಂ ಫಾಂತ್ಯಾಚಿಂ ಚ್ಯಾರ್. ಅವಯ್ಚ್ಯಾ ಪಾಸ್ಕಂತ್ ನಿದ್ಲ್ಯಾರ್ಯೊ ಆನಿ ಘುಗೊರ್ ತೊ ಜಾಲ್ಯಾರ್ಯೊ. ರಾಯ್ಮುಂದಾಕ್ ತ್ಯೆ ಆದ್ಲೆ ರಾತಿಂ ಸಾರ್ಕಿ ನೀದ್ ಪಡ್ಲಿ ನಾ. ತಾಣೆಂ ಕೆಲ್ಲೊ ನಿಚೆವ್ ತಾಚ್ಯೆ ಮತಿಂತ್ ಏಕ್ ಸಾರ್ಕೊ ಕಾವಾಲ್ ಕರಿತ್ ಆಸ್ಲೊ.

ಲೆತ್ತಿಸೀಯಾಯಿ ದುಖಿಸ್ತ್ ಆಸ್ಲಿ ಖರಿ. ತ್ಯಾ ದಿಸಾ ಕುಡಿನ್ ಆನಿ ಮತಿನ್ ತಿ ಬರಿಚ್ ಥಕ್ಲ್ಲಿ. ಬಾರಾ ವೊರಾಂ ಪಾಸುನ್ ತಿಜೊ ಜಾಗಿಚ್ ಉರ್ಲ್ಲಿ. ಪುಣ್ ಅಸ್ಕತ್ ಸಂಯ್ಭ್ ತಿಚೆಂ. ಕ್ರಮೇಣ್ ತ್ಯಾ ಸಂಯ್ಭಾನ್ ತಿಚೆರ್ ಜಯ್ತ್ ವ್ಹೆಲೆಂ. ಆನಿ ತಿ ನಿದ್ರಾವಶ್ ಜಾಲಿ.

ವೇಳ್ ಪಾಶಾತ್ ಜಾತಾಲೊ. ಅವಯ್ ಘೋರ್ ನಿದೆಂತ್ ಸಾಂಪಡ್ಲ್ಲಿ ಪಳೆವ್ನ್ ರಾಯ್ಮುಂದ್ ಆತಾಂ ಉತ್ಸಾಹಿತ್ ಜಾಲೊ. ಭಾಯ್ರ್

ಚಾಂದ್ನೆಂ ಆಸ್ಲೆಂ. ತಾಚೊ ಉಜ್ವಾಡ್ ತಿಂ ನಿದ್‌ಲ್ಲ್ಯೆ ಥಂಯ್ ಘಾಂಕ್ಲಾಲೊ ಮಾತ್ಸೊ.

ನಿದ್‌ಲ್ಲ್ಯೆ ಥಂಯ್ ಥಾವ್ನಂಚ್ ಚೆರ್ಕ್ಯಾನ್ ಭೊಂವ್ತಿಂ ದೀಷ್ಟ್ ವ್ಹೆಲಿ. ತಾಚಿ ಆನಿ ಅವಯ್ಚಿ ಮುಸ್ತಾಯ್ಕಿ ಘಾಲ್ಚಿ ಪೇಟ್ ಭಿತರ್ಲ್ಯಾ ಕಪ್ರಾಂತ್ ತಿ ಆಸ್ಲ್ಯಾರ್‌ಯಿ, ನಿದ್‌ಲ್ಲ್ಯೆ ಥಂಯ್ ಥಾವ್ನ್ ತಿ ಸಾರ್ಕಿ ಸುದ್ರೂಪ್ ದಿಸ್ತಾಲಿ. ಸಳ್ಯಾಂಚೆಂ ಪಾಕೆಂ ಜಾಲ್ಲ್ಯೆ ವರ್ವಿಂ ಸಳ್ಯಾಂ ಇಡ್ಯಾಂತ್ಲ್ಯಾನ್ ತಿಳ್ಚೆಂ ಚಾಂದ್ನೆಂ ಥಂಯ್ಸರ್‌ಯಿ ರಿಗ್ಚೆಂ ಪ್ರಯತ್ನ್ ಕರ್ತಾಲೆಂ.

ಮಾಜ್ರಾಚಿಂ ಮೆಟಾಂ ಕಾಡುನ್ ತೊ ಆತಾಂ ಥಂಯ್ಸರ್ ಪಾವ್ಲೊ. ಆವಾಜಾವಿಣೆಂ ತಾಣೆಂ ತಿ ಪೇಟ್ ಉಘಡ್ಲಿ. ತಾಂತ್ಲಿ ಅಪ್ಣಾಚಿ ಮುಸ್ತಾಯ್ಕ್ ಭೋವ್ ಥೊಡಿ ತಿ ಆಸ್ಲಿ. ತಿ ತಾಣೆಂ ಭಾಯ್ರ್ ಕಾಡ್ಲಿ. ಥಂಯ್ಚ್ ಆಸ್ಲಲೆಂ ಏಕ್ ಪ್ರೊತೆಂ ತಾಣೆಂ ಭಾಯ್ರ್ ಕಾಡ್ಲೆಂ. ತಾಂತುಂ ತಿ ಮುಸ್ತಾಯ್ಕ್ ದರ್ವಡ್ಯಾನ್ ಚೆಪ್ಲಿ.

ಉಪ್ರಾಂತ್—ತಿಚ್ ಮಾಜ್ರಾಚಿ ಚಾಲ್ ವಾಪ್ರುನ್ ತೊ ಭಾಯ್ರ್ ಆಯ್ಲೊ. ಆವಯ್ ಆಜೂನ್‌ಯಿ ನಿದೆಂತ್ ಆಸ್ಲಿ. ತಿಚ್ಯಾ ಪಾಂಯಾಂ-ಮುಳಿಂ ಹಾತ್ ಜೊಡ್ನ್ ತೊ ಉಬೊ ರಾವ್ಲೊ.

"ಮಾಂ" ಮ್ಹಳೆಂ ತಾಣೆಂ ಮತಿ ಭಿತರ್‌ಚ್. "ಹಾಂವ್ ವೆತಾಂ ಮಾಂ, ಹ್ಯಾ ಘರಾಂತ್ ಹಾಂವೆಂ ಸೊಸ್‌ಲ್ಲೆಂ ಆನಿ ತುವೆಂ ಭೊಗ್‌ಲ್ಲೆಂ ಯಥೇಷ್ಟ್ ಜಾಲೆಂ. ಮಾಂ, ಹಾಂವ್ ವೆತಾಂ. ಜೀವ್ ಆಸೊನ್, ಹಾಂವ್ ಬರ್ಯಾಕ್ ಪಡ್ಲ್ಯಾರ್, ಫುಡೆಂ, ಏಕಾ ನ್ಹಯ್ ಏಕಾ ದಿಸಾ, ತುಜೊ ಹಾಂವ್ ಉಗ್ಡಾಸ್ ಕರ್ತಲೊಂ, ತುಕಾ ಹಾಂವ್ ಮ್ಹಜ್ಯೆ ಸರ್ಶಿಂ ವ್ಹರ್ತಲೊಂ. ತೆದೊಳ್ ಪರ್ಯಾಂತ್ ಆದೆವ್ಸ್ ಮಾಂ. ಹಾಂವ್ ನಾಂ ತೆಂ ಕಳ್ತಚ್ ರಡನಾಕಾ, ಕಳ್ವಳ್ನಾಕಾ. ಬಗರ್ ಮ್ಹಾಕಾ ಬೆಸಾಂವ್ ದೀ ಆನಿ ಬರೆಂ ಮಾಗ್."

ಇತ್ಲೆಂ ಮ್ಹಣ್ತಚ್ ಬಾಗ್ವೊನ್ ತಾಣೆಂ ಆವಯ್ಚ್ಯಾ ಪಾಂಯಾಂಚೊ ಹಳೂ ಉಮೊ ಘೆತ್ಲೊ. ದುಸ್ರ್ಯಾ ಘಡ್ಯೆ ಪಾಟ್ಲ್ಯಾ ದಾರಾಚಿ ಖಿಳ್ ತಾಣೆಂ ಪೊಳೂ ಉಸಯ್ಲಿ. ಹಾತಿಂ ಆಸ್‌ಲ್ಲೆಂ ಪ್ರೊತೆಂ ಪರ್ಡ್ಯಾಕ್ ದಾಂಬುನ್ ಧರ್ಲೆಂ ಆನಿ ಕಾಳೊಕಾಂತ್ಲ್ಯಾನ್ಂಚ್ ಸುರಾಂಟಿ ಮಾರ್ಲಿ ಪಾಟಿಂ ಸುಧಾಂ ಪಳೆನಾಸ್ತಾಂ.

ರಾಯ್ಮುಂಡ್ ಭ್ಯೆಂ ಮ್ಹಳ್ಳೆಂ ಕಿತೆಂ ಮ್ಹಣೊನ್ ನೆಣಾಸ್ಲೊ. ಘರಾಚ್ಯಾ ಪರಿಸರಾ ಥಾವ್ನ್ ಪಯ್ಸ್ ಸರೊನ್, ಸರಿಸುಮಾರ್ ದೇಡ್ ಫರ್ಲಾಂಗಾಚ್ಯೆ

ವಾಟೆಕ್, ಪಯ್ಸ್ ಪಾವ್ತಾಚ್ ಥಾಂಬ್ ತಾಣೆಂ ರಾವಯ್ಲಿ. ಖಿರ್ಣೆತಾಲೊ ತೊ. ಥೊಡೊ ವೇಳ್ ಚಿಕ್ಕೆ ಸವ್ಕಾಸ್ ಕರ್ತಾಚ್ ಪತ್ಯಾನ್ ತುತಾರ್ಣಚೆಂ ಮೆಟಾಂ ಕಾಡ್ಲಿಂ ತಾಣೆಂ. ತಾಚಿ ಪ್ರೊಂತೇರಿ ಪುತ್ತೂರ್ಚ್ಯಾ ಬಸ್ಸ್ ನಿಲ್ದಾಣಾ ಪೆಪ್ತಾಂ ಆಸ್ಲಿ.

ಬಸ್ಸಾರ್ ಬಸೊನ್ ಹೆಣೆಂ ಮಂಗ್ಳುರಾಕ್ ವ ತೆಣೆಂ ಬೆಂಗ್ಳುರ್-ಮೈಸೂರಾಕ್ ವೆಚಿ ವಹಾಂಡ್ಣಿ ಜಾವ್ನಾಸ್ಲಿ ತಾಚಿ. ಥಂಯ್ಸರ್ ಪಾವ್ತಾಚ್ ಕಸ್ಲೆಂ ತರ್ಯಿ ಕಾಮ್ ಸೊಧ್ಚೆಂ ವ ಬಸ್ಸ್-ರೈಲ್ ನಿಲ್ದಾಣಾಂನಿ ಸಾಮಾನ್ ತರ್ಯಿ ವಾವಂಪ್ಯೊ ಮ್ಹಳ್ಳಿ ಆಲೋಚನ್ ತಾಣೆಂ ಕೆಲ್ಲಿ. ತಾಕಾ ಆಪ್ಣಾಚೆರ್ಚ್ ಆತ್ಮ-ವಿಶ್ವಾಸ್ ಆಸ್ಲೊ.

ಬಸ್ಸ್ ನಿಲ್ದಾಣಾಕ್ ತೊ ಪಾವ್ತನಾ, ಪೊರಾಂ ಸಕಾಳಿಂಚೆಂ ಪಾವ್ಣೆ-ಪಾಂಚ್. ಖಂಯ್ಸರ್ ವಚಜಾಯ್ ಜಾಲ್ಯಾರ್ಯಿ ಬಸ್ಸಾಚಿ ಟಿಕೇಟ್ ಕಾಡ್ಚಿ ಗರ್ಜ್ ಮ್ಹಣೊನ್ ತಾಕಾ ಉಗ್ಡಾಸ್ ಆಯ್ಲೊ. ಪುಣ್ ಆಪ್ಣಾಲಾಗಿಂ ಪಯ್ಶೆ ನಾಂತ್ ಮ್ಹಳ್ಳಿ ಗೋಷ್ಟಿಯಿ ಜಾಲಿ ತಾಕಾ. ತರ್ಯಿ ತೊ ವಿಚಲಿತ್ ಜಾಲೊ ನಾ. ತತ್ಕಾಲಾಕ್ ಹ್ಯಾ ಬಸ್ಸ್-ನಿಲ್ದಾಣಾಂತ್ ಸಾಮಾನ್ ಮೆಳ್ತಾ ತರ್ ವಾವಂಪ್ಯೊ ಮ್ಹಳ್ಳ್ಯಾ ನಿರ್ಧಾರಾಕ್ ಆಯ್ಲೊ ತೊ.

ಹ್ಯಾ ವೆಳಿಂ ಏಕ್ ವ್ಯಕ್ತಿ ಆಪ್ಲ್ಯಾ ಸ್ತ್ರೀಯೆ ಸಂಗಿಂ ಏಕ್ ಪೇಟ್ ಆನಿ ಹಾಂತುಳ್ಣ್ ವಾವಯಿತ್ತ್ ಕಷ್ಟಾಂನಿ ನಿಲ್ದಾಣಾ ಭಿತರ್ ಸರ್ಚೆಂ ತಾಚ್ಯೆ ದಿಷ್ಟಿಕ್ ಪಡ್ಲೆಂ.

ಥಾಂಬ್ಲೊ ತೊ ತಾಂಚ್ಯೆ ಸರ್ಶಿಂ ಆನಿ ಕನ್ನಡ ಭಾಸೆನ್ ತಾಣೆಂ ವಿಚಾರ್ಲೆಂ:

"ಸ್ವಾಮಿ-ಸ್ವಾಮಿ—ಕೂಲಿ ಬೇಕಾ? ನಿಮಗೆ ಎಲ್ಲಿಗೆ ಹೋಗಬೇಕು? ನಿಮ್ಮ ಸಾಮಾನು ಇಲ್ಲಿ ಕೊಡಿ ಸ್ವಾಮಿ."

"ಹೋಗಾ ಅತ್ಲಾಗೆ. ನಡೆಯೊ ಇಲ್ಲಿಂದ. ಕೂಲಿ ಅಂತೆ ಕೂಲಿ! ಬೋಟುದ್ದ ಇದ್ದಾನೆ ಮಗ. ಸಾಮಾನು ಎತ್ತುತಾನಂತೆ." ಅಶೆಂ ಕನ್ನಡ ಭಾಸೆನ್ ಗೊಪ್ಪ್ ಕರಿತ್ತ್, ತಾಕಾ ಸಾಮಾನ್ ವಾವಂಪ್ಕ್ ಇನ್ಕಾರ್ ಕರ್ನ್ ತಿ ವ್ಯಕ್ತಿ, ಆಪ್ಲ್ಯಾ ಸ್ತ್ರೀಯೆ ಸಮೇತ್ ನಿಲ್ದಾಣಾಂತ್ ಟಿಕೇಟ್ ದಿಂವ್ಚ್ಯಾ ಜಾಗ್ಯಾಕ್ ಚಮ್ಕಾಲಿ.

ಚೊವ್ತೊ ಅನಸ್ವರ್

ಹ್ಯಾ ಆವಾಜಾಕ್ ಸಿಲ್ದ್ಯಾಣಾಂತ್ ಹೆಣೆಂ ತೆಣೆಂ ಲಿಂಪ್ಲ್ಯಾನ್—ನಿದೊನ್ ಅಸ್ಲಲ್ಯಾ ಹೆರ್ ಕೂಲಿಂಕ್ ಜಾಗ್ ಜಾಲಿ. ಸಂಗತ್ ಕಸ್ಲಿ ತಿ ಸಮ್ಜೊಂಚ್ಯಾ ಇರಾದ್ಯಾನ್ ತೆ ಫುಡೆಂ ಯೆಂವ್ಕ್ ರಾಯ್ಮುಂದ್ ಅಸ್ಲಲ್ಯಾ ಜಾಗ್ಯಾರ್ ಪ್ರೊಂದಾಲೆ.

ಸಂಗತ್ ತಾಂಕಾಂ ಕಳಿತ್ ಜಾಲ್ಲಿಚ್ ಚಾಳ್ವಾಲೆ ತೆ. ತಾಂಚ್ಯಾ ಪ್ರೊಟಾರ್ ಪಾಂಯ್ ದಿಂವ್ಕ್ ಗುಪ್ತಿನಿಶಿಂ ಘೆಂಯ್ಸ್ರ್ ಏಕ್ ನವಿ ವ್ಯಕ್ತಿ. ಭುಗ್ಯಾರ್ರುಪಾರ್ ಹಾಜರ್ ಜಾಲ್ಯಾ. ತಿ ಪಳೆವ್ನ್ ತಾಂಕಾಂ ಖಿಂಬಾಳೊ. ಹೊ ಚೆಡೊ ಜೊಟ್ ದಿಲ್ಯಾರ್ ಹಾತ್ಚ್ ಗಿಳ್ಚಿ ಜಾತ್ ಮ್ಹಳ್ಳೆಂ ಸಮ್ಜುಂಕ್ ಅನುಭವ್ ಅಸ್ಲಲ್ಯಾ ತಾಂಕಾಂ ಚಡಿತ್ ವೇಳ್ ನಾಕಾ ಜಾಲೊ. ತಾಕಾ ಮಾರ್ನ್ ಉಡೊವ್ನ್ ನಿಪಂಯ್ಸ್ಟ್ ಕರುಂಕ್ ತೆ ಸರ್ವ್ ಆತಾಂ ಆಯ್ತೆ ಜಾಲೆ. ತಾಂಚ್ಯೆ ಪಯ್ಕಿ ನಾಕಾರ್ ರಾಗ್—ಮುಖಾರ್ ರಾಗ್ ಆಸ್ಲ್ಯಾಂಚೆ ಏಕ್ ದೋನ್ ಥಾಂಪ್ಯಾಂ ರಾಯ್ಮುಂದಾಚ್ಯಾ ಕಾನ್ಸುಲಾರ್ ಬಸ್ಲಿಂಚ್.

ರಾಯ್ಮುಂದಾಚೊ ಜೀವ್ ಕಾಣ್ಸರ್ಲೊ. ಆದ್ಲ್ಯಾ ದಿಸಾ ಥಾವ್ನ್ ತಾಣೆಂ ಅನುಭವ್ಲಿಲ್ಯಾ ಲಿಕ್ಸೆಚೊ ಕಾಲೊರ್ ತಾಚ್ಯಾ ಜಿವಾ ಥಾವ್ನ್ ಪುರ್ತೊ ಮಾಜ್ಲ್ಯಾಂಕ್ ನಾಸ್ಲೊ. ಆನಿ ಆತಾಂ ಪರತ್ ಹಿಂ ಥಾಪ್ಯಾಂ.

ಆನಿ ಹ್ಯಾಚ್ ವೆಳಿಂ ಚಿಕ್ಕ ಬರೆಂ ನ್ಹೆಸೊನ್ ಮಾನೆಸ್ತ್ ಕಶಿ ದಿಸ್ತಿ ಏಕ್ ವ್ಯಕ್ತಿ ಆತಾಂ ಘಿಂಯ್ಸ್ರ್ ಆಯ್ಲಿ. ತಿಚ್ಯಾ ಹಾತಿಂ ಏಕ್ ವಳ್ಳಾಚಿ ಸೂಟ್-ಕೇಜ್ ಅಸ್ಲಿ.

ಸಂಸಾರಾಚ್ಯಾ ವ್ಯವಹಾರಾಚೊ ಅನುಭವ್ ಅಸ್ಲಿ ವ್ಯಕ್ತಿ ತಿ. ಘಂಯ್ಸ್ರ್ ಪಾವ್ಲೀಚ್ ಚೆಡ್ಯಾಕ್ ಪಳೆತ್ ಮಾರುಂಕ್ ಹಾತ್ ಉಬ್ರಾಂವ್ಕ್. ಏಕಾ ಕೂಲಿಚೊ ಹಾತ್. ತ್ಯೆ ವ್ಯಕ್ತಿನ್ ಆಡಾಯ್ಲೊ.

“ಸೊಡಾ ತಾಕಾ” ಮ್ಹಣಾಲೊ ತೊ ಪುಲಿಸ್ ಅಧಿಕಾರಾಚ್ಯಾ ಧಾಕ್ಟ್ಯಾನ್. “ಆನಿ ಪಯ್ಸ್ ರಾವಾ.”

ಚೆಡೊ ಪಡೊನ್ ಮಾರ್ತಲೆ ಪಯ್ಸ್ ರಾವ್ಲೆ.

“ಹೆ ಅವಲ್ಯಾ ಪ್ರೊಟಾಚೊ ಗ್ರಾಸ್...” ಏಕಾ ಕೂಲಿನ್ ತೊಂಡ್ ಸೊಡ್ಲೆಂ.

“ಅವರ್ಸ್ಲ್ಯಾಂಕ್ ಆಯ್ಲ್ಯಾಪೂ!” ತ್ಯೆ ವ್ಯಕ್ತಿನ್ ತೆಂ ವಾಕ್ಯಂ ಪುರ್ತೆಂ ಕೆಲೆಂ, “ಪುಣ್ ತಾಕಾಯಿ ಪೊಟ್ ಅಸಾ ನ್ಹಂಯ್ವೆ? ಹೆಂ ತುಮಿ ವಿಸ್ರಲ್ಯಾತ್?”

ವ್ಹಾಕಾ ಹಾತ್ ಲಾಯ್ನಾಕಾ–5 —ರೊನಾಲ್ಡ್ ಪಿರೇರ್, ಆಂಜೆಲೊರ್.

"ತಾಕಾ ದುಸ್ರ್ಯೊ ವಾಟೊ ನಾಂತ್ವೆ?" ಕೂಲಿಂ ಪಯ್ಕಿಲ್ಯಾ ಆನ್ಯೆಕ್ಲ್ಯಾನ್ ವಿಚಾರ್ಲೆಂ.

"ತೆಂ ಫುಡೆಂ ಪಳೆವ್ಯಾಂ" ತ್ಯಾ ಮನ್ಶ್ಯಾನ್ ಸಾಂಗ್ಲೆಂ ತಾಂಕಾಂ. "ಆತಾಂ ವಾಟ್ ಸೊಡಾ."

ತಾಣೆಂ ವಾಟ್ ಸೊಡ್ನ್ ದಿಲಿ.

ಚೆರ್ಕ್ಯಾಚ್ಯಾ ಖಾಂದಾರ್ ಹಾತ್ ಘಾಲ್ಲ್ಯಾಬರಿಚ್ ತಾಕಾ ಕಾಣ್ಫಿವ್ಸಿತೊ ಮನಿಸ್ ಫುಡೆಂ ಚಮ್ಕಾಲೊ.

ಬಸ್ಸ್-ನಿಲ್ದಾಣ್ಯಾಂತ್ಲೆಂ ಏಕ್ ಹೊಟೆಲ್ ಉಗ್ತೆಂ ಆಸ್ಲೆಂ. ತಾಂತುಂ ತೆ ಭಿತರ್ ಸರ್ಲೆ.

"ಹಾಂಗಾ ಬಸ್ಯಾಂ" ತ್ಯಾ ಮನ್ಶ್ಯಾನ್ ಮ್ಹಳೆಂ. ಉಪ್ರಾಂತ್ ತಾಂಚ್ಯೆ ಸರ್ಶಿಂ ಆಯಿಲ್ಲ್ಯಾ ವೈಟರಾಕ್ ತಾಣೆಂ ಫರ್ಮಾಯ್ಲೆಂ. "ದೋನ್ ಇಡ್ಲಿ-ಸಾಂಬಾರ್, ದೋನ್ ಮಸಾಲ ದೋಸಾ ಆನಿ ದೋನ್ ಗ್ಲಾಸ್ ಚ್ಹಾ—ಘೆವ್ನ್ ಯೆ."

ವೈಟರ್ ಗೆಲೊ. ದಿಗ್‌ಭ್ರಾಂತ್ ಜಾಲೊ ರಾಯ್ಮುಂದ್ ತ್ಯೆ ವ್ಯಕ್ತಿಕ್‌ಚ್ ಪಳೆಂವ್ಕ್ ಪಡ್ಲೊ.

ಇತ್ಲ್ಯಾರ್ ವೈಟರ್ ಖಾಣ್ ಹಾಡ್ನಾಯ್ಲೊ. ಹೆಂ ಪಳೆವ್ನ್ ತ್ಯೆ ವ್ಯಕ್ತಿನ್ ಮ್ಹಳೆಂ:

"ಆತಾಂ ಪೊಟಾಕ್ ಖಾ-ರೆ ಆಪಾ. ಉಲೊಂವ್ಕ್, ಎಕಾಮೆಕಾಚಿ ಪರಿಚಯ್ ಕರುಂಕ್ ಫುಡೆಂ ಆಮ್ಕಾಂ ಜಾಯಿತ್ತೊ ವೇಳ್ ಆಸಾ."

ಚಡ್ತಿಕ್ ಉಲಯ್ನಾಸ್ತಾಂ ತಾಣೆಂ ನಾಸ್ಟೊ ಸಂಪಯ್ಲೊ. ಚ್ಹಾ ಪಿಯೆವ್ನ್, ತ್ಯೆ ವ್ಯಕ್ತಿನ್ ವೆಗಿಂಚ್ ಕಪ್ ಸಕಯ್ಲ್ ದವರ್ಲೆಂ. ತಿ ಹುನ್ ಚ್ಹಾ ದೆಕುನ್ ರಾಯ್ಮುಂದ್ ತಿ ನಿವೊಂಪ್ಟ್ಯಾರ್ ಪಡ್ಲೊ.

ಹಿ ಸಂಧಿ ಉಪಯೋಗ್ ಕರ್ನ್ ತಿ ವ್ಯಕ್ತಿ ಉಲಯ್ಲಿ.

"ನಾಂವ್ ಕಿತೆಂ-ರೆ ಆಪಾ ತುಜೆಂ?" ವಿಚಾರ್ಲೆಂ ತ್ಯಾ ಮನ್ಶ್ಯಾನ್.

"ರಾಯ್ಮುಂದ್."

"ತುಂ ಕ್ರಿಸ್ತಾಂವ್ ಮ್ಹಣೊನ್ ತುಕಾ ಪಳೆತಾನಾಂಚ್ ಕಳ್ತಾ" ಮ್ಹಣಾಲೊ ಮನಿಸ್. "ತುಜ್ಯಾ ಗಳ್ಯಾಂತ್ ಪಳೆ ತುಮ್ಚ್ಯಾ ಸಮುದ್ತಿಚೊ ತೊ ಭಾಯ್ಲೊ ಘುರ್ತ್—ಖುರಿಸ್ ಆಸಾ."

ರಾಯ್ಮುಂದ್ ಅಂಜೊರ್‌ಪಿಕೊ ಹಾಸ್ಲೊ.

"ತುಕಾ ಪಳೆತಾನಾ, ತುಂ ಸುಶಿಕ್ಷಿತ್ ಭುರ್ಗೊ ಕಸೊ ದಿಸ್ತಾಯ್-ರ್ರ ಆಪಾ. ಸಾಂಗ್, ಹ್ಯೊ ಪೊಟ್ಲ್ಯೊ ಮಾವ್ಲೊಂಚಿ ಗತ್ ತುಕಾ ಕಶಿ ಆಯ್ಲಿ? ಆನಿ ತಾಣೆಂ ತಾಚೆಂ ಪಾತ್ಯೆಂ ಪೊಶೆಲೆಂ.

ಹ್ಯಾ ತಾಚ್ಯಾ ಮಾಯ್ಪಾಶಿ ವರ್ತಮಾನ್ ಭುರ್ಗ್ಯಾ ರಾಯ್ಮುಂದಾಚೆಂ ಕಾಳಿಜ್ ತಾಣೆಂ ಜಿಕ್ಲೆಂ. ರಾಯ್ಮುಂದಾನ್ ತಾಕಾ ಘಡ್ಲ್ಲಿ ಸರ್ವ್ ಗಜಾಲ್ ಸುಟಾವಿ ಸಾಂಗ್ಲಿ. ತಶೆಂಚ್ ತಾಣೆಂ ಮೊಳಯ್ಲೆಂ:

"ಆತಾಂ ಸಾಂಗ್ ಅಂಕಲ್. ಹ್ಯಾ ಮನ್ಶ್ಯಾ ರುಪಾಚ್ಯಾ ರಾಕ್ಯ್ಸಾಂ ಸಂಗಿಂ ಹಾಂವ್ ಕಶೆಂ ಜಿಯೆಂವ್? ಕಶೆ ಮ್ಹಜೆ [illegible] ದೀಸ್ ಸಾರುಂ?"

"ಸಾರ್ಕೆಂ" ಮ್ಹಣಾಲಿ ತಿ ವ್ಯಕ್ತಿ ತಾಕಾ. "ಹರ್ಯೆಕಲ್ಯಾಕ್ ಸ್ವತಂತ್ರಾಚೆಂ ಹಕ್ಕ್ ಆಸಾ. ಕೊಣೆಂಚ್ ತೆಂ ಹಕ್ಕ್ ತಾಕಾ ಮನ್ನಾ ಕರುಂಕ್ ನಜೊ."

"ಮ್ಹಜ್ಯಾ ಆಪಯ್ಕ್ಯಿಯೊ ವೆಗಿಂಚ್ ಮ್ಹಾಕಾ ತಾಂಚ್ಯಾ ಚೊಪ್ಯಾಂತ್ಲೆಂ ಸುಟೊಂವ್ಕ್ ಜಾಯ್. ಪುಣ್ ವೆಗ್ಗಿಂಚ್ಯಾಕ್ ತೆಂ ಸಾಧ್ಯ ಜಾಂವ್ಚೆಂ ನಾ-ಶೆಂ ದಿಸ್ತಾ. ಪಯ್ಲೆಂ ಹಾಂವ್ ಖಂಯ್ಸರ್ ತರ್‌ಯಿ ಸ್ಥಾಪಿತ್ ಜಾಂವ್ಕ್ ಜಾಯ್. ಮ್ಹಜೆಂ ಪೊಟ್ ಭರುಂಕ್ ಶಿಕಜಾಯ್. ಉಪ್ರಾಂತ್ ತಿಚೆಂ."

"ತರ್ ತಶೆಂ ಜಾಲ್ಯಾರ್" ಮ್ಹಣಾಲಿ ತಿ ವ್ಯಕ್ತಿ ತಾಕಾ, "ಹಾಂವ್ ಏಕ್ ತುಕಾ ಉಪಾವ್ ದಾಖೊಂವ್ವೆ?"

"ವ್ಹಡ್ಯೆ ಖುಶೆನ್ ಅಂಕಲ್. ತೊ ಉಪಾವ್ ಮ್ಹಾಕಾ ಫಾಯ್ದ್ಯಾಕ್ ಪಡ್ಲ್ಯಾರ್ ಪುರೊ."

"ತರ್ ತಶೆಂ ಜಾಲ್ಯಾರ್, ಹಾಂವ್ ಆಜ್ ಬೊಂಬಯ್ಕ್ ವೆತಾಂ ಹಾಸನಾಚ್ಯಾ ವಾಟೆನ್. ತುಂಯಿ ಮ್ಹಜ್ಯಾ ಸಂಗಿಂ ಯೆ. ಥಂಯ್ಸರ್ ಮ್ಹಾಕಾ ತುಜ್ಯಾ ತಸಲ್ಯಾಂಚಿ ಗರ್ಜ್ ಆಸಾ. ಜೆವಣ್ ಆನಿ ವಸ್ತಿ ದಿವ್ನ್ ತುಕಾ ಪಾಗ್ ದಿತಾಂ. ಸಾಂಜೆಚ್ಯಾ ವೆಳಿಂ ತುವೆಂ ರಾತಿಚಿಂ ಇಸ್ಕೊಲಾಂ ಮ್ಹಣ್ತಾತ್ ತಾಂತುಂ ಭರ್ತಿ ಜಾವ್ನ್ ತುಜೆಂ ಶಿಕಪ್ ಮುಂದರಿಂಯೆತಾ."

ಮೊನೊ ಜಾಲೊ ತರ್‌ಯಿ ಚೆಡ್ಡ್ಯಾಚೆ ಕಾನ್ ನೀಟ್ ಜಾಲೆ. ಪುಡ್ಲಿಂ ಸಪ್ಣಾಂ ಚಿಂತುನ್ ತಾಚೆಂ ತನ್-ಮನ್ ಸಗ್ಳೆಂ ಪುಳಕಿತ್ ಜಾಲೆಂ. ಹಿ ವ್ಯಕ್ತಿ ಆಪ್ಣಾಚೊ ರಾಕಣ್ ಭಡ್ವ್ಯಾ ಕಶೆಂ ಭೊಗ್ಲೆಂ ತಾಕಾ.

"ಕಿತೆಂ ಮ್ಹಣ್ತಾಯ್ ತುಂ?" ವಿಚಾರ್ಲೆಂ ಆತಾಂ ತ್ಯಾ ವ್ಯಕ್ತಿನ್. "ಹೆಂ ಯೋಜನ್ ಜಾಯ್ತ್ವೆ?"

“ಹಾಚ್ಯೆ ಪ್ರಾಸ್ ಬರೊ ಅವ್ಕಾಸ್ ಮ್ಹಾಕಾ ದುಸ್ರೊ ಕಸ್ಲೊ ಮೆಳಾತ್ ಅಂಕಲ್?” ಜಾಪ್ ರಾಯ್ಮುಂದಾಚಿ. ಮ್ಹಜೆಂ ನಶೀಬ್ ಬರೆಂ.”

“ಹಾಂವೆಂ ಸಾಂಗ್ಚ್ಯಾ ಪರಿಂ ಚಲ್ತಿ ತರ್ ಪುಡೆಂ ತೆಂ ಆನಿಕ್‌ಯೀ ಚಡ್ ಬರೆಂ ಜಾತಲೆಂ.” ಮ್ಹಣಾಲಿ ತಿ ವ್ಯಕ್ತಿ ಮಾಪಿರ್ಸ್ಕ್ ಸ್ವರಾನ್ ಉಲೊವ್ನ್.

ಇತ್ಲ್ಯಾರ್ ತಾಂಚೊ ಉಪಹಾರ್ ಆಖೇರ್ ಜಾಲ್ಲೊ. ಹೊಟೆಲಾಚೆಂ ರುಸುಮ್ ಫಾರಿಕ್ ಕರ್ನ್ ತೆ ಭಾಯ್ರ್ ಆಯ್ಲೆ.

“ಬರೆಂ ತರ್. ಹಾಂಗಾಚ್ ರಾವ್ ತುಂ. ಹಾಸನಾಕ್ ವೆಚೆಂ ಬಸ್ಸ್ ಹಾಂಗಾಚ್ ಯೆವ್ನ್ ರಾವ್ತಾ. ಹಾಂವ್ ವಚೊನ್ ಆಮ್ಚ್ಯೊ ಟಿಕೆಟ್ಯೊ ಹಾಡ್ನ್ ಯೆತಾಂ.”

ಥೊಡೊ ವೇಳ್ ಪಾಶಾರ್ ಜಾಲೊ. ಆತಾಂ ಟಿಕೆಟ್ಯೊ ಆನಿ ಥೊಡ್ಯೊ ಖಾಂವ್ಚ್ಯೊ ವಸ್ತು ಘೆವ್ನ್, ತಿ ವ್ಯಕ್ತಿ ರಾಯ್ಮುಂದಾ ಸರ್ಶಿನ್ ಯೆತಾನಾ’ ತೆಣೆಂ ಬಸ್ಸ್‌ಯೀ ಆಯ್ಲೆಂ.

ರಾಯ್ಮುಂದಾಕ್ ಸಟ್ಟ್ ಕರ್ನ್ ಆಪ್ಣೆಂ ಹಾಡ್‌ಲ್ಲ್ಯೆ ಪೊತ್ಯಾಚೊ ಉಗ್ಡಾಸ್ ಆಯ್ಲೊ. ಪೊಟ್ಲ್ಯೆ ವಾವೊಂಚ್ಯೆ ಅಟ್ಟಾಣ್ಯಾರ್ ಆಸ್ತಾನಾ, ತಾಣೆಂ ತೆಂ ಥಂಯ್ಸರ್‌ಚ್ ಲಾಗ್ಸಾರ್‌ಚ್ ದವರ್ಲ್ಲೆಂ.

ಪೊತೆಂ ದವರ್‌ಲ್ಲ್ಯೆ ಸುವಾತೆಕ್ ತೊ ಆತಾಂ ಆಯ್ಲೊ. ಪುಣ್ ತೆಂ ಥಂಯ್ಸರ್ ನಾಸ್ಲೆಂ. ತಾಚ್ಯೆ ವಯ್ಲೊ ರಾಗ್, ತ್ಯಾ ಉರ್‌ಲ್ಲ್ಯಾ ಕೂಲಿಂನಿ ತಾಚ್ಯಾ ಪೊತ್ಯಾಚೆರ್ ಕಾಡ್‌ಲ್ಲೊ.

ಇತ್ಲ್ಯಾರ್ ಬಸ್ಸಾಲಾಗಿಂ ಪಾವ್‌ಲ್ಲ್ಯಾ ತ್ಯೆ ವ್ಯಕ್ತಿನ್ ರಾಯ್ಮುಂದ್ ದೆಂವೊನ್ ವೆಚೊ ಪಳೆಲೊ. ತೊ ಮನಿಸ್ ಆತಾಂ ರಾಯ್ಮುಂದಾ ಪಾಟ್ಲ್ಯಾನ್‌ಂಚ್ ಆಯ್ಲೊ. ಪೊತೆಂ ನಾಸ್ತಾಂ ದಿಗ್‌ಭ್ರಾಂತ್ ಜಾಲ್ಲ್ಯಾ ಚೆರ್ಕ್ಯಾಕ್ ಪಳೆವ್ನ್ ತಾಣೆಂ ತಾಚೊ ವಿಚಾರ್ ಕೆಲೊ.

ಚೆರ್ಕ್ಯಾನ್ ಸಂಗತ್ ಸಾಂಗ್ಲಿ.

“ಮುಸ್ತಾಯ್ಕಿ ಗೆಲ್ಯಾರ್ ಬಲಾವ್ ಗೆಲೊ” ಮ್ಹಣಾಲೊ ತೊ. “ತುಂ ಕಾಂಯ್ ಫಿಕಿರ್ ಕರಿನಾಕಾ. ಬೊಂಬಂಯ್ತ್ ತುಕಾ ನವಿ ಮುಸ್ತಾಯ್ಕಿ ಮೆಳ್ತಲಿ.”

ಬಸ್ಸ್ ಚಲಾವಣೆಕ್ ಲಾಗೊಂಕ್ ತಯಾರ್ ಜಾಲ್ಲೆಂ ತೆಂ ಪಳೆವ್ನ್, ತೆ ಬಸ್ಸಾಂತ್ ಚಡೊನ್ ಬಸ್ಲೆ.

ಥೊಡ್ಯಾಚ್ ಮಿನುಟಾಂನಿ ಬಸ್ಸ್ ವಾಟೆಕ್ ಲಾಗ್ಲೆಂ. ಪುತ್ತೂರೆ ಪ್ರದೇಶ್ ಪಾಟಿಂ ಉರೊಂಕ್ ಲಾಗ್ಲೊ.

ಬಂಧೊತ್ ಥಾವ್ನ್ ಮುಕ್ತ್ ಜಾಲ್ಲ್ಯಾ ಜಿನ್ಸರ್ ರಾಯ್ಮುಂದಾನ್ ಏಕ ದೀರ್ಘ್ ಉಸ್ವಾಸ್ ಸೊಡ್ಲೊ. ಪುಣ್ ಆಪುಣ್ ಆತಾಂ ತಾಪ್ಲ್ಯಾ ಕಾಯ್ಲ್ಯಾರ ಥಾವ್ನ್ ಜಳ್ಚ್ಯಾ ಉಜ್ಯಾಂತ್ ಪಡೊಂಕ್ ವೆತಾಂ ಮ್ಹಳ್ಳೆಂ ಮಾತ್ರ್ ತೊ ನೆಣ್ತೊ ಭುರ್ಗೊ ನೆಣಾ ಜಾಲ್ಲೊ.

ಹಾಸನಾಕ್ ಪಾವ್ತಾಚ್ ತಾಣೆಂ ರೈಲ್ಯೆರ್ ಪಯ್ಣ್ ಮಾಂಡರಿಲೆಂ ಬೊಂಬಯ್ಕ್ ವೆಚಿ ಗಾಡಿ ತಾಂಕಾಂ ವಾವೊಂವ್ಕ್ ಲಾಗ್ಲಿ.

ಗಾಡಿಯೆಂತ್ ತಾಂಚ್ಯೆ ಮಧೆಂ ಆನಿಕ್ಯೀ ಚಡ ಉಲೊವ್ಣೆಂ ಆರಂಭ್ ಜಾಲೆಂ. ಆತ್ಮೀಯತೆಂತ್ ತೆಂ ಉದೆಲ್ಲೆಂ.

ಆಪ್ಲೆಂ ನಾಂವ್ ಚೆರ್ಕ್ಯಾನ್ ತ್ಯೆ ವ್ಯಕ್ತಿಕ್ ಪಯ್ಲೆಂಚ್ ಕಳಿತ್ ಕೆಲ್ಲೆಂ. ಆತಾಂ ತ್ಯೆ ವ್ಯಕ್ತಿ ವಿಶಿಂ ತಾಕಾ ಕಳಿತ್ ಜಾಲೆಂ.

ರೋಶನ್ ಆಲಿ ಜಾವ್ನಾಸ್ಲೆಂ ನಾಂವ್ ತ್ಯೆ ವ್ಯಕ್ತಿಚೆಂ. ಬೊಂಬಯಾಂತ್ಲೊ ಏಕ್ ವ್ಯಾಪಾರಿ ತೊ.

ನಾಂವಾಕ್ ಆನಿ ಭಾಯ್ಲ್ಯಾ ದೆಖಿಕ್ ತೊ ಏಕ್ ವ್ಯಾಪಾರಿ. ಪುಣ್ ನೀಜ್ ಜಾವ್ನ್ ಬೊಂಬಯಾಂತ್ಲ್ಯಾ ಪಂದ್ಲ್ಯಾ ಸಂಸಾರಾಂತ್ ತೊ ಏಕ್ ಪ್ರಮುಖ್ ವ್ಯಕ್ತಿ. ತಾಕಾ ತಾಂಚೆಂಚ್ ಮ್ಹಳ್ಳೆಂ ಪ್ಲೊವಾಲ್ಯಾಂಚೆಂ ಏಕ್ ಗ್ಯಾಂಗ್ ಆಸ್ಲೆಂ. ಖರ್ಚುಂಕ್ ಜಾಯ್ ತಸೊ ದುಡು ಆಸ್ಲೊ. ಕಾಯ್ದ್ಯಾ ರಾಕ್ವಲಿ ಸಯ್ತ್ ಫಾಯ್ದ್ಯಾಚ್ಯೆ ಆಶೆನ್ ತಾಚೆ ಚೇಲಾ ಜಾಂವ್ಕ್ ಪಾವ್ಲ್ಲೆ.

ದೋನ್ ದಿಸಾಂಚ್ಯಾ ಪಯ್ಣಾ ನಂತರ್ ತಾಂಚಿ ಗಾಡಿ ಬೊಂಬಯ್ಕ್ ಪಾವ್ಲಿ. ದಾದರ್ ನಿಲ್ದಾಣಾಂತ್ ಥಾಂಬ್ಲಿ. ಥಂಯ್ಸರ್ ತೆ ದೆಂವ್ಲೆ. ಉಪ್ರಾಂತ್ ಸ್ಥಳಿಕ್ ಗಾಡಿ ಧರ್ನ್ ಪೂರ್ವಾಕ್ ಉಪನಗರಾಕ್ ತೆ ಆಯ್ಲೆ.

ಭಾಂಡುಪ್ ಉಪನಗರಾಂತ್ ದೆಂವ್ತಾಚ್, ತ್ಯಾ ಪ್ರದೇಶಾಂತ್ ಆಸ್ಚ್ಯಾ ತೆಕ್ಡಿ-ಪಾಡಾ ಮ್ಹಳ್ಳ್ಯಾ ಪ್ರದೇಶಾಕ್ ಆಯ್ಲೆ.

ತೆಕ್ಡಿ-ಪಾಡಾ ಭಾಂಡುಪ್ಚ್ಯಾ ಪಶ್ಚಿಮ್ ಕಿನಾರೆಂತ್ ಆಸ್ಚೊ ಏಕ್ ರಾನ್ವಟ್ಸೊ ಪ್ರದೇಶ್. ತ್ಯಾ ವಠಾರಾಚ್ಯೆ ಭೊಂವ್ತಿಂ-ಘುಂವ್ತಿಂ ಚಡ್ ಜಣಾ-ವಸ್ತಿ ನಾ. ಪುಣ್ ಹ್ಯೆ ನಿರ್ಜನ್ ಸುವಾತೆರ್ ಆಸಾ ಏಕ್ ಕೇಂದ್ರ್. ಪಂದ್ಲ್ಯಾ ಸಂಸಾರಾಂತ್ಲ್ಯಾ ವ್ಯಕ್ತಿಂಚೆಂ ಕೊಟೆಂ ತೆಂ. ತಾಂಚಿ ವಸ್ತಿ ಆನಿ ತರ್ಬೆತಿ ಶಾಲ್ ಥಂಯ್ಸರ್ ಆಸಾ.

ತ್ಯಾ ದಿಸಾ ಥಾವ್ನ್ ಫುಡ್ಲೆ ಥೊಡೆ ಹಫ್ತೆ ಮ್ಹಣಾಸರ್ ರಾಯ್ಮುಂದ್ ಂಯ್ಸ್ನರ್ ಅಸಭಿಷಕ್ತ್ ರಾಯ್-ಕುಂವರ್. ರೋಶನ್ ಆಲಿ ಸಂಗಿಂ ಕೇಂದ್ರಾಚಿ ಡಿಲ್ ತಾಚೆರ್ ದೊಳೊ ದವ್ರುನ್, ತಾಚಿಂ ದೆಣಿಂ. ತಾಲೆಂತಾಂ. ಡಿಚಿ ಆನಿ ಮತಿಚಿ ಸಕ್ತ್ ಪಾರ್ಕುಂಕ್ ಆನಿ ವರೊಂವ್ಕ್ ಲಾಗ್ಲೆ.

ತಾಚಿಂ ದೆಣಿಂ ಆನಿ ತಾಲೆಂತಾಂ ಪಳೆವ್ನ್ ತಾಂಕಾಂ ತೃಪ್ತಿ ಜಾಲಿ. ಮಾನಸಿಕ್ ಸಕ್ತ್ ಬರಿ ಆಸ್ಲಿ. ಪುಣ್ ತಿ ವಾಡೊಂಕ್ ಆನಿ ವೃದ್ಧಿ ಜಾಂವ್ಕ ರೀರ್‌ಯಿ ತಶೆಂಚ್ ಸಕ್ತಿವಂತ್ ಜಾಲ್ಯಾರ್ ಬರೆಂ ಮ್ಹಳ್ಳೆಂ ತೆ ಜಾಣಾಸ್ಲೆ. ಶ್ಯಾ ದೆಕುನ್ ತಾಕಾ ಭರ್ಪೂರ್ ಖಾವೊಂವ್ಕ್ ಆನಿ ಪಿಯೊಂವ್ಕ್ ತಾಣೆಂ ಆರಂಭ್ ಕೆಲೆಂ.

ಅಶೆ ಥೊಡೆ ಮಹಿನೆ ಪಾಶಾರ್ ಜಾವ್ನ್ ಗೆಲೆ. ಆನಿ ಆತಾಂ ತಾಣೆಂ ಶಾಂಚ್ಯಾ ವ್ಯವಹಾರಾಂತ್ ತಾಕಾ ತರ್ಬೆತ್ ಕರುಂಕ್ ಆರಂಭ್ ಕೆಲೆಂ.

ನಿತಳ್ ಅಂತಸ್ಕರ್ಣಾಚೊ ಚೆರ್ಕೊ ರಾಯ್ಮುಂದ್. ಸುರ್ವೆರ್ ತಾಕಾ ಗ್‌ಭ್ರಾಂತ್ ಜಾಲಿ. ತಾಣೆಂ ಸಾಂಗ್ಚಿಂ ಕರುಂಕ್, ಪಂದ್ಲ್ಯಾ ಸಂಸಾರಾಚ್ಯಾ ವ್ಯವಹಾರಾಚಿ ಮಾಹೆತ್ ಘೆವ್ನ್ ತರ್ಬೆತ್ ಜಾಂವ್ಕ ತೊ ವೆಗ್ಗಿಂಚ್ಯಾಕ್ ಆಯ್ಕಾಲೊ ನಾ.

ಪುಣ್ ತಾಣೆಂ ತಾಕಾ ಸೊಡುಂಕ್ ನಾ. ನಿರಾಶಿ ತೆ ಜಾಂವ್ಕ ನಾಂತ್. ಅಸಲ್ಯಾಂಕ್ ಹದಾ ಕರ್ಚಿ ವಿದ್ಯಾ ತೆ ಬರಿ ಕರ್ನ್ ಜಾಣಾಸ್ಲೆ. ತಾಚೊ ತಾಣೆಂ ಪ್ರಯೋಗ್ ಕೆಲೊ. ಹೆರ್ ಶಿಕ್ಪಾ ಆನಿ ಧಮ್ಕಣ್ಯೆ ಸಂಗಿಂ ತಾಚೊ ಮೆಂದು ತೆ ಧುಂವ್ತ್ ಲಾಗ್ಲೆ (ಬ್ರೇಯ್ನ್ ವೊಶ್). ತಾಕಾ ತಾಣೆಂ ಏಕ್‌ಚ್ ದಿಶಾ ಖಯ್ಲಿ. ಏಕ್‌ಚ್ ಮಂತ್ರ್ ಶಿಕಯ್ಲೆಂ. ತಾಕಾ ಎದೊಳ್ ದಣ್ಸಲ್ಲ್ಯಾ-ಧಮ್ಕಿಲ್ಲ್ಯಾ-ಕಷ್ಟಿಲ್ಲ್ಯಾ ತ್ಯಾ ತಾಚ್ಯೆ ಸಮಾಜೆ ಥಂಯ್ ಘಾರಿಕ್ಪಣ್ ಘೆಂವ್ಚೆಂ.

ಹೆಂ ಮಂತ್ರ್ ಮಾತ್ರ್ ಚೆರ್ಕ್ಯಾಕ್ ಗೊಡ್ಶೆಂ ಲಾಗ್ಲೆಂ. ಆಪ್ಲ್ಯಾ ಪಾಟ್ಲ್ಯಾ ಜಿವಿತಾಚೊ ಉಗ್ಡಾಸ್ ಯೆತಾನಾ ಸಗ್ಳ್ಯಾಚ್ ತೊ ಕೊಡ್ಶೆತಾಲೊ.

ಫುಡೆಂ ಹ್ಯಾಚ್ ಉದ್ದೇಶಾ ಪಾಸತ್ ಆಪ್ಲೆಂ ಜಿವಿತ್ ಖರ್ಚುಂಕ್ ತಾಣೆಂ ನಿಶ್ಚಯ್ ಕೆಲೆಂ.

ಅಶೆಂ ವರ್ಸಾಂ ಧಾಂವೊಂಕ್ ಲಾಗ್ಲಿಂ.

ಸರಿ-ಸುಮಾರ್ ಧಾ ವರ್ಸಾಂ ಪಾಶಾರ್ ಜಾಲ್ಲಿಂ. ಹ್ಯೆ ಆವ್ಧೆಂತ್ ರಾಯ್ಮುಂದಾ ಥಂಯ್ ಸಂಪೂರ್ಣ್ ಪರಿವರ್ತನ್ ಜಾಲ್ಲೆಂ. ಪಯ್ಲ್ಯಾನ್

ಪಯ್ಲೆಂ ತಾಚ್ಯಾ ತ್ಯಾ ನವ್ಯಾ ಸಂಸಾರಾಂತ್ ತಾಚ್ಯಾ ನಾಂವಾಚೆಂ ಪರಿವರ್ತ ಜಾಲ್ಲೆಂ. ರಾಯ್ಮುಂದ್ ಆಸ್‌ಲ್ಲೊ ತೊ ರೊಯ್ ಜಾಂವ್ಕ್ ಪಾವ್ಲೊ

ಸಹಜ್-ಸ್ವಭಾವಿಕ್ ಜಾವ್ನ್ ಭುರ್ಗೆಪಣಾಚೊ ಜಿನೊಸ್ [illegible] ಜಾವ್ನ್ ಥಂಯ್ಸರ್ ಅಬಿಂಡ್ ಕುಡಿಚೊ — ಘುಟ್‌ಮುಂಕ್ ತನೊರ್ಣ ಮಾನಾಯ ಉದೆಲ್ಲೊ. ತಕ್ಲೆರ್ ಕೊಂಗ್ರ್ಯಾ ಕೆಸ್. ಒಂಠಾಂಚೆರ್ ಕಾಳ್ಯಾ ಮಿಶೊ ಕಾಂತಿನ್ ಭರ್‌ಲ್ಲಿ ಗೊರ್ಯಿ ಕಾತ್. ಪರ್ಜಳಿಕ್ ದೊಳೆ.

ಪುಣ್ ಕೊಣೆಂಯ್ ಜಾಣ್ಯಾ-ಜಾಣಾರ್ಯಾಂನಿ ತಾಕಾ ಪಳೆಲ್ಲೊ ತರ ತ್ಯಾ ದೊಳ್ಯಾಂನಿ ಆಸ್ಚಿ ಕ್ರೂರತಾ-ನಿರ್ದಯತಾ ತಾಂಕಾಂ ರೂಪ್-ರೂಪೆ ರಘುಳ್ಯಾಕ್ತಿ.

ಪಂದ್ಲ್ಯಾ ಸಂಸಾರಾಂತ್ಲ್ಯಾ ಸರ್ವ್ ವಿದ್ಯಾಂನಿ ರೊಯ್ ಬರೊಚ್ ತರ್ಬೆತ್ ಜಾಲ್ಲೊ. ಹತ್ಯೆಕಾಂತ್ ಪರಿಪೂರ್ಣತಾ ತಾಣೆಂ ಆಪ್ಣಾಯಿಲ್ಲಿ ಪುಣ್ ಚಡ್ ತೊ [illegible] ಲೂಟ್ ಮಾರ್ಚ್ಯಾಂತ್. ಹಿ ವಿದ್ಯಾ ತಾಕಾ ಅಧಿಕ್ ಮೊಗಾಚಿ ಜಾಲ್ಲಿ.

ನವೆಂ ವರಸ್ ಉದೆಲ್ಲೆಂ.

ತಾಚ್ಯಾ ಆದ್ಲ್ಯಾ ದಿಸಾ, ಮ್ಹಣ್ಜೆ ದಸೆಂಬ್ರಾಚ್ಯಾ ಎಕ್ತಿಸಾವ್ಯಾ ತಾರಿಕೆರ್ ರಾತಿಂ. ಕೇಂದ್ರಾಚೊ ಪ್ರಮುಖ್ ಜಾವ್ನಾಸ್ಲಲ್ಯಾ ಪೆರುಮಾಳಾನ್ ಕೇಂದ್ರಾಂತ್ ಆಸ್ಲಲ್ಯಾ ಸರ್ವಾಂಚಿ ಏಕ್ ಜಮಾತ್ ಆಪಯಿಲ್ಲಿ. ತಾ-ತಾಂಕಾಂ—ತಾ-ತಾಂಚೆಂ ಕಾಮ್ ವಾಂಟುನ್ ದಿಂವ್ಚೊ ಜಾವ್ನಾಸ್ಲೊ ಉದ್ದೇಶ್ ಪೆರುಮಾಳಾಚೊ.

ರೊಯ್ಕ್ ತಾಣೆಂ, ತಾಕಾ ಉಬಾರ್ ಆಸ್ಚೆಂಚ್ ಕಾಮ್ ದಿಲ್ಲೆಂ. ರೈಲ್-ಗಾಡಿಯಾಂನಿ, ಬಸ್ಸಾಂನಿ ಘುಸೊನ್ ಪೊಕೆಟಿ ಆನಿ ದುಸ್ರ್ಯಾ ಮೊಲಾಧಿಕ್ ವಸ್ತು ಘಾರ್ನ್ ಹಾಡ್ಚ್ಯಾ ಕಾಮಾಕ್ ತಾಣೆಂ ತಾಕಾ ನಮಿಯಾರ್‌ಲ್ಲೊ.

ಆಪ್ಲ್ಯಾ ಎಕ್ಲ್ಯಾ ದೊಗಾಂ ಚತುರ್ ಸಾಂಗಾತ್ಯಾಂ ಸವೆಂ ರೊಯ್ ದುಸ್ರ್ಯಾ ದಿಸಾ ಶಿಕಾರೆಕ್ ಭಾಯ್ರ್ ಸರ್ನ್ ಗೆಲೊ. ಭಾಂಡುಪ್ ಥಾವ್ನ್ ಥೆಂಯ್ ಥೆಂಯ್ ದೆಂವೊನ್ ಬಸ್ಸಾಂ-ಗಾಡಿಯಾಂನಿ ಘುಸೊನ್ ತಾಣೆಂ ಆಪ್ಲಿ ಹಾತ್-ಚಲಾಕ್ ಚಲಯಿಲ್ಲಿ. ಪುಣ್ ಚಡಿತ್ ಫಾಯ್ದೊ ತಾಕಾ ಜಾಂವ್ಕ್ ನಾಸ್ಲೊ.

ಅಶೆಂಚ್ ಕರ್ನ್ ಸಾಂಜ್ ಜಾತಾನಾ ತೊ ವಿಕ್ಟೋರಿಯಾ ಟರ್ಮಿನಸ್ ಮ್ಹಣ್ಚ್ಯಾ ಮಧ್ಯ ರೈಲ್ವೆಚ್ಯಾ ಅತೀ ಪ್ರಮುಖ್ ನಿಲ್ದಾಣಾಕ್ ಪಾವ್‌ಲ್ಲೊ.

ತ್ಯಾ ನಿಲ್ದಾಣಾಕ್ ಮಂಟ್ವ್ಯಾನ್ ವಿ.ಟಿ. ಮ್ಹಣ್ ಮ್ಹಣ್ತಾತ್. ರೊಯ್

.ಟಿ.ಕ್ ಪಾವ್‌ಲ್ಲೊ ವೇಳ್. ಆಯಿನ್ಸ್ ವೇಳ್. ದಫ್ತರಾಂ, ಕಾಮಶಾ-ಸಾಲಾಂ ಂಪುನ್ ಲೋಕ್ ಘರಾ ವೆಚ್ಯಾಕ್ ಭಾಯ್ರ್ ಸರ್‌ಲ್ಲೊ.

ವಿ.ಟಿ. ನಿಲ್ದ್ಣಾ ಥಾವ್ನ್ ಉಪ-ನಗರಾಕ್ ಧಾಂವ್ಚ್ಯೊ ತ್ವರಿತ್ (ಫಾಸ್ಟ್) ನಿ ಸವ್ಕಾಸ್ (ಸ್ಲೋ) ಗಾಡಿಯೊ. ಘಡ್ಯೆ ಭಿತರ್ ಭರೊಂಕ್ ಲಾಗ್‌ಲ್ಯೊ. ಾಗ್ (ಸಾಂಬಾಳ್) ಮೆಳ್‌ಲ್ಲೊ ದೀಸ್ ತೊ ಜಾಲ್ಲೊ. ಪರ್ವಿಂ ಲೋಕ್ ಂಕ್ತಾ ತಿತ್ಲ್ಯಾ ವೆಗ್ಗಿಂ ಘರಾ ಪಾವೊಂಕ್ ಆತುರಿತ್ ಜಾಲ್ಲೊ.

ವೇಳ್ ಪಾಶಾರ್ ಜಾವ್ನ್ ವೆತಾಲೊ. ವಿ.ಟಿ.ಕ್ ಪಾವ್ಲ್ಲೆ ಲೋಕ್ ಂಗಾತಿ ಎದೊಳ್‌ಚ್ ಘುಸಾಳ್‌ಲ್ಲೆ.

ಹಿಂವಾಳೊ ಋತು ತೊ ಜಾಲ್ಲ್ಯಾ, ಪರ್ವಿಂ ಪೃಥ್ವಿರ್ ವೆಗಿಂಚ್ ಕಾಳೊಕ್ ರೊನ್ ಯೆತಾಲೊ.

ತೀನ್ ನಂಬರ್ ಪ್ಲೆಟ್-ಫೊರ್ಮಾರ್ ಅಂಬರ್‌ನಾಥಾಕ್ ವೆಚಿ ತ್ವರಿತ್ ಡಿ ತಯಾರ್ ಆಸ್ಲಿ. ಪುಣ್ ಭಾಯ್ರ್ ಸಾತ್ ವೆಳಿಂ ಕಸ್ಲೊಗೀ ಾಕ್ ತಾಂತುಂ ದಿಷ್ಟಿಕ್ ಪಡ್‌ಲ್ಯಾನ್ ನಿಮಾಣ್ಯಾ ಘಡ್ಯೆ ತಿ ಗಾಡಿ ರದ್ದ್ ಲಿ. ತ್ಯೆಚ್ ವೆಳಿಂ 6 ನಂಬರ್ ಪ್ಲೆಟ್‌ಫೊರ್ಮಾರ್ ದೊಡ್ಡಿ ತ್ವರಿತ್ louble-fast) ಆಸಾ ಮ್ಹುಣೊನ್ ಪಾಚಾರ್ಲೆಂ.

ರದ್ದ್ ಕೆಲ್ಲ್ಯಾ ಗಾಡಿಯೆಂತ್ಲೊ ಲೋಕ್ ತ್ವರಿತ್ ವೆಗಾನ್ 6 ನಂಬರ್ ಟ್-ಫೊರ್ಮಾಕ್ ಧಾಂವೊನ್ ಆಯ್ಲೊ. ದುಸ್ರೆ ಪಯ್ಣಾರಿಯಿ ಯೆವ್ನ್ ತರ್ ರಿಗೊಂಕ್ ಲಾಗ್ಲೆ. ಗಾಡಿ ಸುಟೊಂಕ್ ಭೋವ್ ಥೊಡಿಂ ನಿಮಿಷಾಂ ುರ್ಲ್ಲಿಂ.

ಪಾಚ್ವೆಂ ಸಿಗ್ನಲ್ ಪಡ್ಲೆಂ. ಗಾಡಿ ಸವ್ಕಾಸ್ ಚಾಲು ಜಾಂವ್ಕ್ ಲಾಗ್ಲಿ.

ಹ್ಯೆಚ್ ವೆಳಿಂ ಎಕ್ಲಿ ತರ್ನಾಟಿ ಸ್ತ್ರೀ ದಫ್ತರಾಂತ್ ಕಾಮ್ ಕರ್ಚಿ ತಿ, ಗಾಡಿ ರ್ಚ್ಯಾಕ್ ಧಾಂವಾ-ಧಾಂವಿ ಆಯ್ಲಿ. ತಿಚ್ಯಾ ದೋನ್ ಹಾತಾಂನಿ ದೋನ್ ಲಾಸ್ಟಿಕ್ ಬ್ಯಾಗಾಂ ಆಸ್ಲಿಂ. ಉಜ್ವ್ಯಾ ಖಾಂದ್ಯಾರ್ ವ್ಯಾನಿಟಿ ಬ್ಯಾಗ್ ಬವ್ಯಾಕಳ್ತಾಲಿಂ.

ಸ್ತ್ರೀಯಾಂಚೊ ಡಬ್ಬೊ ಚಿಕಾರ್ ಭರ್‌ಲ್ಲೊ. ಬಾಗ್ಲಾರ್ ಉಬಿಂ ಸ್ಚ್ಯಾ ಖಂಯ್ಚ್ಯಾಯ್ ಸ್ತ್ರೀಯೆನ್, ತಿಕಾ ಭಿತರ್ ರಿಗ್ಚ್ಯಾಕ್ ಇಡೆಂ ದಿಲೆಂ ನಾ. ಜತ್ ಕೆಲಿ ನಾ.

ತಿ ಗಾಡಿ ಚುಕ್ಲ್ಯಾರ್ ಫುಡ್ಲೆಂ ಅರ್ಧೆಂ ವೊರ್ ಭರ್ ತಿಣೆಂ ನಿಲ್ದ್ಣಾಂತ್ ಾಕಜಾಯ್ ಪಡ್ತೆಂ. ಅಂಬರ್‌ನಾಥ್ ತಿ ರಾವ್ತಾಲಿ. ಹ್ಯಾ ಪಾಸತ್ ತಿ

1769

ಸ್ತ್ರೀಯಾಂಚ್ಯಾ ಡಬ್ಬ್ಯಾ ಫುಡ್ಲ್ಯಾನ್ ಆಸ್ಚ್ಯಾ ದಾದ್ಲ್ಯಾಂಚ್ಯಾ ಡಬ್ಬ್ಯಾ
ಧಾಂವೊನ್ ಆಯ್ಲಿ.

ಸ್ತ್ರೀಯೆಚಿ ವೈರಿ ಸ್ತ್ರೀಚ್ ! ಶಿವಾಯ್ ದಾದ್ಲೊ ನ್ಹಯ್. ದಾದ್ಲ್ಯಾಂ
ಕಷ್ಟಾಂನಿ ತರ್‌ಯಿ ತಿಕಾ ಭಿತರ್ ರಿಗ್ಚ್ಯಾಕ್ ಇಡೆಂ ದಿಲೆಂ.

ಭಿತರ್ ತಿ ಸರ್ಲಿ. ಪುಣ್ ಫುಡೆಂ ವಚೊಂಕ್ ತಿಚ್ಯಾನ್ ಗಡ್ದೆ ನಿಮಿ
ಜಾಲೆಂ ನಾ. ಇತ್ಲ್ಯಾರ್ ಗಾಡಿಯೆನ್ ವೇಗ್ ಆರಂಯ್ಲೊ.

[illegible] ಭಿತರ್ಲ್ಯಾ ಸ್ಟೇಶನಾಂ ಕಾತ್ರುನ್ ಗಾಡಿ ದಾದರ್ ಪಾಂವ್ಚ್ಯಾಕ್ ಲಾಗಿ
ಜಾತ[illegible]. [illegible] ವೆಳಿಂ ತ್ಯಾ ಸ್ತ್ರೀಯೆನ್ ಏಕ್ ಕಿಳಂಚ್ ಮಾರ್ಲಿ. ತಿಚ
ಖಾಂದಾರ್ ಉಮ್ಕಳ್ಚಿಂ ವ್ಯಾನಿಟಿ ಬ್ಯಾಗ್ ಪಂದ್ಲ್ಯಾನ್ ಕೊಣೆಂಗಿ ಕಾತರ್
ಭಿತರ್ಲ್ಯೊ ಸರ್ವ್ ವಸ್ತು ಫಾರ್ಲ್ಯೊ.

ಪೊಕೆಟ್ ಮಾರ್ ! ಉದ್ಗಾರ್ಲೆ ಸರ್ವ್ ಪ್ರಯಾಣಿಕ್ ಎಕಾ ತಾಳ್ಯಾನ್
ಇತ್ಲ್ಯಾರ್ ಗಾಡಿ ದಾದರ್ ಥಾಂಬ್ಲಿ.

ತ್ಯೆಚ್ ವೆಳಿಂ ತ್ಯಾ ಡಬ್ಬ್ಯಾಂತ್ ಏಕ್ ಅನಾಹುತ್ ಘಡ್ಲೆಂ. ಆಪ್ಲ
ಸರ್ವಸ್ವ್ ಆಟಾಪಿಲ್ಲೆಂ ತಿಚೆಂ ವ್ಯಾನಿಟಿ ಬ್ಯಾಗ್‌ಚ್ ಲುಟ್‌ಲ್ಲೆಂ ಪಳೆವ್ನ್
ಅಂತರ್‌ಮಾಳಾ ಉಗಾಲ್ಲಿ ಆನಿ ತಿತ್ಲ್ಯಾರ್ ಮಾತ್ ಚುಕೊನ್ ತಿ ಶೆವ್ಟಲ್ಲಿ.

ದಾದರ್ ನಿಲ್ದಣಾ ಥಾವ್ನ್ ಭಾಯ್ರ್ ಸರೊಂಕ್ ಗಾಡಿಯೆಕ್ ಥೊಡೊ
ವೇಳ್ ಜಾಯ್ತ್ ಪಡ್ಲೊ. ಮತಿಹೀನ್ ಜಾವ್ನ್ ಶೆವ್ಟಲ್ಲ್ಯಾ ತ್ಯಾ ಸ್ತ್ರೀಯೆಕ್
ನಿಲ್ದಣಾಚ್ಯಾ ಅಧಿಕಾರಿಂನಿ ತಾಂಚ್ಯೆ ತಾಬೆಂತ್ ಘೆತ್ಚ್, ಗಾಡಿಯೆಚೊ ರಸ್ತೊ
ಸುಗಮ್ ಜಾಲೊ.

** ** **

ರೊಯ್ಕ್ ತ್ಯಾ ದಿಸಾ ಖುಶಿಚ್ ಖುಶಿ. ತ್ಯಾ ದಿಸಾ ತಾಣೆಂ ಕೆಲ್ಲ್ಯಾ
ಶಿಕಾರೆಂ ಪಯ್ಕಿ ಆತ್ತಾಂ ನಿಮಾಣೆಂ ತ್ಯೆ ಸ್ತ್ರೀಯೆಚ್ಯಾ ವ್ಯಾನಿಟಿ ಬ್ಯಾಗಾ ಥಾವ್
ಫಾರ್‌ಲ್ಯೊ ವಸ್ತು ಚಡ್ ಮೊಲಾಧಿಕ್ ಜಾವ್ನಾಸ್ಲ್ಯೊ. ತ್ಯೆ ಸ್ತ್ರೀಯೆಕ್
ತ್ಯಾ ದಿಸಾ ಪಾಗ್ ಪಡ್‌ಲ್ಲೊ. ತ್ಯಾ ಪಾಗಾಚೊ 1,500 ರುಪಯ್, ಏಕ್
ಹಾತ್-ಮುದಿ—ಭಾಂಗಾರಾಚಿ. ಏಕ್ ನವೆಂಚ್ ಎಚ್.ಎಮ್.ಟಿ. ಲೇಡಿಸ್
ರಿಸ್ಟ್ ವೊಚ್ ನ್ಹಯ್ ಆಸ್ತಾಂ ಚಡ್ತಿಕ್ ದೋನ್ ಹಜಾರ್ ರುಪಯ್ ತಾಂತುಂ
ಆಸ್ಲೆ. ತೆ ದೋನ್ ಹಜಾರ್ ತಿಣೆಂ ಕಸಲ್ಯಾಗಿ ಫಂಡಾ ಥಾವ್ನ್ ವಾಡಿಚೆರ್
ರೀಣ್ ಕಾಣ್ಲ್ಲೆ. ತಾಚಿ ರುಜ್ವಾತ್ ತಾಂತುಂ ಆಸ್ಲಿ.

"ವ್ಹಾ !" ಮ್ಹಣಾಲೊ ರೊಯ್. "ಆಜ್ ಮ್ಹಜೆಂ ನಶೀಬ್ ಕಿತ್ಲೆಂ ಬರೆಂ! ಕಾಳೊಕಾಂತ್, ಥೊಡ್ಯಾಚ್ ವೆಳಾ ಭಿತರ್—ರಿಸ್ಕ್ ಘೆವ್ನ್ ತರ್‌ಯಿ ಜಲಯಿಲ್ಲ್ಯಾ ಹ್ಯಾ ಹಾತ್-ಜಲಾಕೆಂತ್ ಜದುಣೆಂ 5,000ಚೊ ಐವಜ್ ವ್ಹಾಕಾ ಸಾಂಪಡ್ಲೊ. ಶಿಕಾರೆಚೆಂ ಕಸಬ್ ಆರಂಭ್ ಕೆಲ್ಲ್ಯಾ ಇತ್ಲ್ಯಾ ತೆಂಪಾಚ್ಯೆ ಆವ್ಧೆಂತ್ ವ್ಹಾಕಾ ಎದೊಳ್ ಇತ್ಲೊ ದುಡು ಸಾಂಪಡ್‌ಲ್ಲೊ ನಾ."

ತಾಣೆಂ ತ್ಯಾ ಸ್ತ್ರೀಯೆಚ್ಯಾ ಬ್ಯಾಗಾಂತ್ ಘಾಲ್ನ್ ಹಾಡ್‌ಲ್ಲ್ಯೊ ವಸ್ತು, ಪರತ್ ತಪಾಸಿಲ್ಯೊ. ಆತಾಂ ತಾಕಾ ಏಕ್ ಪೊಸ್ಟಾಚೊ ಲೊಕಾಟೊ ಸಾಂಪಡ್ಲೊ. ತೊ ತಾಣೆಂ ಉಗ್ತೊ ಕೆಲೊ. ಕೊಂಕ್ಣಿ ಭಾಶೆನ್, ಕನ್ನಡ ಲಿಪಿನ್ ಲಿಖ್‌ಲ್ಲೆಂ ಏಕ್ ಪತ್ರ್ ತಾಂತುಂ ಆಸ್ಲೆಂ.

ಲ್ಹಾನ್ ಪ್ರಾಯೆರ್‌ಚ್ ಶಿಕ್ಪಾಚೊ ಸಂಪರ್ಕ್ ರೊಯ್ಕ್ ತುಟ್‌ಲ್ಲೊ ತರ್‌ಯಿ, ಲ್ಹಾನ್ಪಣಿಂ ಥಾವ್ನ್ ಶಿಕ್‌ಲ್ಲ್ಯಾ ತ್ಯಾ ಲಿಪಿಚೊ ತ್ಯಾ ಲಿಪಿನ್ ಲಿಖ್‌ಲ್ಲೆಂ ಸಾಹಿತ್ಯ್—ಬರ್ಪಾಂ ಆಪ್ಲ್ಯಾ ಘುಗ್ರ್ಯಾಪಣಾರ್ ವಾಚ್‌ಲ್ಲೊ ಉಗ್ಡಾಸ್ ತಾಕಾ ಆಯ್ಲೊ.

ತಾಣೆಂ ತೆಂ ಪತ್ರ್ ಪರ್ತಿಲೆಂ. ದ.ಕ. ಜಿಲ್ಲ್ಯಾಚ್ಯಾ ಪುತ್ತೂರ್ ಗಾಂವಾ ಥಾವ್ನ್ ತೆಂ ಪತ್ರ್ ಆಯಿಲ್ಲೆಂ. ತಾಣೆಂ ತೆಂ ಆತಾಂ ವಾಚುಂಕ್ ಆರಂಭ್ ಕೆಲೆಂ.

WORLD KONKANI CENTRE LIBRARY

ಅನಸ್ಸರ್ ಪಾಂಚ್ಯೊ

ಪತ್ರ್ ವಾಚ್ಯಾ-ವಾಚ್ಯಾಂ, ತಾಂತುಂ ಲಿಖ್‌ಲ್ಲ್ಯಾ ಸಂಗ್ತಿಂಚೆರ್ ಹೊಂದೊನ್, ಆಪ್ಲ್ಯಾಚ್ ಕಲ್ಪನಾ ಸಕ್ತೆಚೆರ್, ತ್ಯಾ ಘರಾಣ್ಯಾಚೆಂ ಪಿತುರ್ ಪಿಂತ್ರಾಂವ್ಕ್ ತಾಣೆಂ ಆರಂಭ್ ಕೆಲೆಂ.

ಎಕಾ ತೆಂಪಾರ್ ಆಸ್ಪದ್‌ವಂತಾಂಚೆಂ ಘರಾಣೆಂ ತೆಂ. ಏಕ್ವಟಿತ್ ಜಿವಿತ್ ಾರ್ಚೆಂ ಕುಟಾಮ್ ತೆಂ ಜಾವ್ನಾಸ್ಲೆಂ.

—ಪುಣ್ ಬದಲ್ಲ್ಯಾ ಸಂಸಾರಾಚ್ಯಾ ಏಳ್-ಸುಳಿಯೆಕ್ ಸಾಂಪ್ಡೊನ್ ೆಂ ಘರಾಣೆಂ ಅಲ್ಲೋಲ್-ಕಲ್ಲೋಲ್ ಜಾಲ್ಲೆಂ. ಕ್ರಮೇಣ್ ಪಾದಾಳ್ ಬಳ್ ಾತಾಂ, ಭೆಸಾಂ ಜಾವ್ನ್ ಗಂಗಾಗತಿಕ್ ಪಾವ್‌ಲ್ಲೆಂ.

ರೊಯ್ನ್ ಪಿತುರ್ ಮುಂದರಿಲೆಂ. ಆಜ್ ತಾಣೆಂ ಲುಟ್‌ಲ್ಲಿ ಸ್ತ್ರೀ ೂವಿಜಾ ಜಾವ್ನಾಸ್ಲೆಂ ನಾಂವ್ ತಿಚೆಂ, ತ್ಯಾ ಕುಟ್ಮಾಂತ್ಲೆಂ ಮಾಲ್ಗಡೆಂ ಫಳ್. ಹಜ್ ಜಾವ್ನ್, ತ್ಯಾ ಸ್ತ್ರೀ ಸ್ವಭಾವಾಕ್ ತಾಳ್ ಪಡ್ಚ್ಯಾ ಪ್ರಕಾರ್ ರಾಂಧ್ನಿ-

ಪ್ರೊರ್ಸ್ಲಂತ್ಲೊ ಗೊಬರ್ ಆನಿ ಭುಗ್ರ್ಯಾ-ಬಾಳಾಂಚೆಂ ಸಂರಕ್ಷಣ್ ಕರ್ಚೆಂ ಜಾ ಆಸೆಂ ತಿಚೆಂ ಸಂಯ್ಬ್ರಿಕ್ ಹಕ್ಕ್—ಪುಣ್ ಪರಿಸ್ಥಿತೆಕ್ ಒಳಗ್ ಜಾವ್ನ್, ಆ ಆಪ್ಲ್ಯಾ ಬಸ್ಕಲಿ ಆಯಿಲ್ಲ್ಯಾ ಬಾಪಾಯ್ಕ್ ಆಧಾರ್ ಆನಿ ಧಿಗೊ ಜಾವ ಉರ್ಲಲ್ಯಾ ಭಾವ್-ಭಾಂವ್ಡಾಂಚೆಂ ಸಂರಕ್ಷಣ್ ಕರುಂಕ್, ತಾಂಕಾಂ ಫುಡಾರಾ ಪಾವೊಂವ್ಕ್ ಆಪ್ಣೆಂ ಜಾವ್ನ್ ಅಂಕ್ವಾರ್ ರಾವೊನ್—ಕಾಮಾಕ್ ಲಾಗೊ ತಿಣೆಂ ಘೊಳ್ಚೆಂ ಪಡ್ಲೆಂ.

ಆನಿ ತ್ಯಾ ಪತ್ರಾಂತ್ ತಿಚ್ಯಾ ಬಾಪಾಯ್ನ್ ತಿಕಾ ಪ್ರತ್ಯೇಕ್ ಏಕ್ ಹಿಶಾರೆ. ಲಿಖ್ಲ್ಲೊ. ತಾಂಚ್ಯಾ ಪನ್ಸ್ಯಾ ಘರಾಚೆಂ ಪಾಕೆಂ ಭಸ್ಮೊನ್ ತಿಂ ಆತಾಂ ಉಗ ಡಾಂತ್ ಪಡ್ಲ್ಲಿಂ. ಪರತ್ ಮಾತ್ಯಾ ವಯ್ರ್ ಏಕ್ ಸಾವೊಟ್ ತರ್ಯಿ ಉಬಾರ್ಚ್ಯಾ ಪಾಸುನ್ ಜಾಯ್ತ್ಯಾ ದುಡ್ವಾಚಿ ತಾಂಕಾಂ ಗರ್ಜ್ ಆಸ್ಲಿ. ಪವಿತ್ರ ಸಭೆಚ್ಯಾ ಅಧಿಕಾರಿಂನಿ ಸ್ವಯ್ ಆಸ್ತಾಂ, ಫಿರ್ಗಜೆಚ್ಯಾ ಲಾಯಿಕ್ ಸಂಸ್ಥ್ಯಾಂ ತಾಂಕಾಂ ಮಾಜತ್ ಕೆಲ್ಲಿ. ಪುಣ್, ತಿ ಪಾವನಾಸ್ಲ್ಯಾ ಕಾಳಿಂ ಧುವೆಕ್ ಬಾಪಾಯ ಲಿಖ್ಲ್ಲೆಂ.

ತ್ಯಾ ಪ್ರಕಾರ್—ಲೂವಿಜಾನ್ ರಿಣಾ ರುಪಾರ್ ಥೊಡೊ ದುಡ ಜಮೊ ಕೆಲೊ. ತೊಚ್ ತೊ ದುಡು ಪಾಗಾ ಸಂಗಿಂ ತಿಚ್ಯಾ ವ್ಯಾನಿಟಿ ಬ್ಯಾಗಾಂತ [redacted]....

ಲೊಯ್ನ್ ಪತ್ರ್ ವಾಚುನ್ ಅಖೇರ್ ಕೆಲೆಂ. ಸಬಾರ್ ವರ್ಸಾಂನಿ—ಜಿಣಿಯೆಂತ್ ಪಯ್ಲಿಚ್ ಪಾವ್ಟಿ ವ್ಹಾಳ್ಳ್ಯೆ ಪರಿಂ, ತಾಚೆಂ ಕಾಳಿಜ್ ಮೋವ ಜಾವ್ನ್ ಪಿಗ್ಳೊಂಕ್‌ಶೆಂ ಲಾಗ್ಲೆಂ. ಕಷ್ಟಾಂತ್ ಆಸ್ಚ್ಯಾ ಹ್ಯಾ ಬಿಮಾರ್ಣ ಸ್ತ್ರೀಯೆಕ್ ಲೂಟುನ್ ಆಪ್ಣೆಂ ಅನುಚಿತ್ ಕಾಮ್ ಕೆಲೆಂ ಮ್ಹಣೊನ್ ತಾಕಾ ಭೊಗ್ಲೆಂ. ಆನಿ ತೊ ದುಡು ತಿಕಾ ಪಾಟಿಂ ದಿಂವ್ಕ್ ತಾಣೆಂ ಮನ್ ಕೆಲೆಂ.

ತ್ಯಾ ಪಾಸತ್ ಆಪ್ಣಾಕ್ ಸಾಂಪಡ್ಲಲ್ಯಾ ತಿಚ್ಯಾ ವಸ್ತುಂನಿ ತಿಚೊ ವಿಳಾಸ ಖಿಂಯ್ಸ್ನರ್ಯೊ ಸಾಂಪಡ್ತಾಗಿ ಮ್ಹಣ್ ತಾಣೆಂ ಸೊಧ್ಲೆಂ. ತಾಕಾ ತೊ ವಿಳಾಸ ಸಾಂಪಡ್ಲೊ ಖರೊ. ಪುಣ್ ತ್ಯಾ ಇಡ್ಯಾಂತ್ ತಾಚಿ ನದರ್ ಪರತ್ ತ್ಯಾ ಪತ್ರಾಚೆರ್ ಗೆಲಿ.

ಆತಾಂ ತಾಚ್ಯೆ ದಿಷ್ಟಿಕ್ ಪಡ್ಲಿ ಏಕ್ ದಸ್ಕತ್. ಪತ್ರಾಚೆರ್ ಸಂಪ್ಣೆಚೆರ್ ತಿ ಆಸ್ಲಿ 'ಮಾಲೇರಿ' ಮ್ಹಳ್ಳಿ.

ದುಭಾವಾನ್ ತಾಚಿ ನದರ್ ಆತಾಂ ಪರತ್ ಪತ್ರಾಚೆರ್ ವಯ್ರ್ ಧಾವ್ಲಿ, ಸಕಯ್ರ್, ಮಥಾಳ್ಯಾಂತ್ ಥಾಂಬ್ಲಿ. ತ್ಯಾ ಪೆಟಿಂ ಪತ್ರಾಚೆರ್

ಬುರ್ಮೆರ್ ಗುತ್ತಿಗೆ-ಬಯ್ಲ್—ಪುತ್ಳ್ಯಾರ್ ಮ್ಹಣೊನ್ ಲಿಖುನ್ ತಾಚಿಕ್ ಣ್ಣೆಲ್ಲಿ ತಾಚ್ಯೆ ಸದ್ರೆಕ್ ಸಾಂಪಡ್ಲಿ.

ರೊಯ್ಜ್ಯಾ ಮಾತಿಂತ್ ಜಗ್ಲಾಣೆಂ ಮಾರ್‌ಲ್ಲ್ಯಾ ಜಿನ್ನ್ಯಾರ್ ಸಟ್ಟ್ಯಾ ಕರ್ನ್ ಉಜ್ವಾಡ್ಲೆಂ ಸರಿಸುಮಾರ್ 10-11 ವರ್ಸಾಂ ಆದ್ಲ್ಯೊ ಉಗ್ಡಾಸ್ ತಾಚ್ಯೆ ಮತಿಂತ್ ಜರ್ಲ್ಯೊ.

ತಾಕಾ ಆನಿ ದುಭಾವ್ ಉರ್ಲೊ ನಾ. ಗುತ್ತಿಗೆಂತ್ಲೊ ಪಾಲೇರಿ ಮ್ಹಳ್ಯಾರ್ ತಾಚೊ ಖುದ್ದ್ ಮಾಮ್ಹೊ. ತರ್ ಹೆಂ ಲೂಪಿಜಾ ತಾಚಿ ಧುವ್. ಮ್ಹಂಯಶ್, ಮಾಲ್ಘಡಿ ಧುವ್!

ತವಳ್—ತಾಕಾ ಆನಿ ಲೂಪಿಜಾಕ್ ಜಡ್ ಸಂಪರ್ಕ್ ನಾಸ್ಲೊ. ಶಿಕ್ಪಾಂತ್ ತೆಂ ಹುಶಾರ್ ಜಾಲ್ಲ್ಯೆ ನಿಮ್ತಿಂ, ಮುಂಗ್ಳುರಾಂತ್, ಮಾದ್ರಿಂಗೆಲ್ಲ್ಯಾ ಜೋಡ್ಡಿಂ ಗಾಂತ್ ರಾವೊನ್ ತೆಂ ಶಿಕ್ತಾಲೆಂ. ರಜೆಂತ್ ಘರಾ ತೆಂ ಆಯ್ಲೆಂ ಜಾಲ್ಯಾರ್‌ಯಿ ರಾಯ್ಮುಂದಾಚೊ ಜಡ್ ಸಂಪರ್ಕ್ ಕರುಂಕ್ ತೆಂ ವಚನಾಸ್ಲೆಂ. ಸ್ವಭಾವಾನ್ ತೆಂ ಅಂತರ್‌ಮುಖಿ ಜಾವ್ನಾಸ್ಲೆಂ.

ತ್ಯಾ ಘರಾಂತ್—ತ್ಯಾ ಆಪ್ಲ್ಯಾ ಮಾಮ್ಯಾಂಖಾಲ್—ಪ್ರತ್ಯೇಕ್ ಜಾವ್ನ್ ಪಾಲೇರಿಖಾಲ್ ಅಪ್ಣೆಂ ಭೊಗ್‌ಲ್ಲೆ—ಇಂಫೆರ್ನಾಂತ್ ಸುದ್ಧಾಂ ಆಸಾಶೆನಾಂತ್ ಮ್ಹಳ್ಯಾ ಜಿನ್ಸಾಚೆ ಕಷ್ಟ್ ಆತಾಂ ತಾಕಾ ನಿಹಾಳುಂಕ್ ಯೆವ್ನ್ ಮನ್ ತಾಚೆಂ ಆತಾಂ ಘಟ್ ಜಾಲೆಂ. ಕಾಳಿಜ್ ಧಾರುಣ್ ಜಾಂವ್ಕ್ ಪಾವ್ಲೆಂ. ತಾಚ್ಯಾ ಶರೀರಾಂತ್ಲ್ಯಾ ರಗ್ತಾಚೊ ಕಣಾನ್ ಕಣ್ ಆತಾಂ ಫಾರಿಕ್ಪಣ್ ಆಶೆಂವ್ಕ್ ಲಾಗ್ಲೊ. ವ್ಹಯ್, ತಸೊ ಸಂದರ್ಭ್ ಚಿಂತಿನಾಸ್ತಾಂ ಮ್ಹಳ್ಳ್ಯೆ ಪರಿಂ ತಾಕಾ ಲಾಭ್‌ಲ್ಲೊ. ಪ್ರತೀಕಾರಾಚೊ ವೇಳ್ ಸನ್ನಿಹಿತ್ ಜಾಲ್ಲೊ.

ಮನ್ ತಾಣೆಂ ಆತಾಂ ಬದ್ಲಿಲೆಂ. ಪಾಟಿಂ ದಿಂವ್ಕ್ ಚಿಂತ್‌ಲ್ಲೊ ದುಡು ದೀಂವ್ಚೊನಾ ಮ್ಹಳ್ಳೆಂ ತಾಣೆಂ ಆತಾಂ ನಿಘಂಟ್ ಕೆಲೆಂ. “ಮೊರಾತ್ ಮ್ಹಜ್ಯಾ ದುಸ್ಮಾನಾಂನೊ” ಮ್ಹಣ್ತಾ ತೊ. “ಮೊರಾತ್, ತಡ್ಪಡೊನ್-ದಡ್ಪಡೊನ್-ಘುಡ್ಪಡೊನ್ ಮೊರಾತ್. ತವಳ್ ಮಾತ್ರ್ ಮ್ಹಾಕಾ ತೃಪ್ತಿ ಆನಿ ಶಾಂತಿ ಲಾಭ್ತಲಿ.”

ಆನಿ ತೊ ಆತಾಂ ಹಾಸ್ಲೊ, ಲಾಂಬಾಯೆನ್ ಹಾಸ್ಲೊ. ಆಪುಣ್ ಏಕಾ ನಿರ್ಜನ್ ಸುವಾತೆರ್ ಆಸಾಂ ಮ್ಹಳ್ಳಿ ವಿಸರ್ ಪಡೊನ್ ತೊ ಹಾಸ್ಲೊ.

ತೊ ಹಾಸೊ ಜಾವ್ನಾಸ್ಲೊ ಸೈತಾನಾಕ್ ಸಹಜ್‌ಲ್ಲೊ......

ಪಯ್ಲೆಂ ಘಟನ್ ಜಾವ್ನ್ ಏಕ್ ಮಹಿನೊಭರ್ ಪಾಶಾರ್ ಜಾಲ್ಲೊ;

ಏಕ್ ಮಂಗ್ಳಾರಾಚೊ ದೀಸ್ ತೊ. ತ್ಯಾ ಸಕಾಳಿಂ ದೈನಿಕ್ ಪತ್ರಾಂ ಚಿತ್ರಾಂ ಸವೆಂ ಛಾಪುನ್ ಆಯಿಲ್ಲಿ, ಆನಿ ಆದ್ಲ್ಯಾ ದಿಸಾ ಥಾವ್ನ್ ಲೊಕಾಚ ತೊಂಡಾಂತ್ ಘೊಳೊನ್ ಕಾನಾ ಥಾವ್ನ್ ಕಾನಾಕ್ ಪಾಶಾರ್ ಜಾಂವ್ಚಿ ವಾರ್ತ ಸಗ್ಳ್ಯಾ ಬೊಂಬಯ್ಕ್ ಆನಿ ಆಸ್-ಪಾಸ್ಚ್ಯಾ ಪ್ರದೇಶಾಂಕ್ ಜಗ್ಲಾಣೆಂ ಮಾರ್ಲ್ಲೆ ಜಿನ್ನ್ಯಾಂ ಚಕಿತ್ ಕರುಂಕ್ ಪಾವ್ಲ್ಲಿ.

ಬೊಂಬಯ್ಚ್ಯೊ ವಿಕ್ರೋಲಿ ಮ್ಹಣ್ಚ್ಯೊ ಏಕ್ ಉಪನಗರ್ ತೊ. ಕನ್ನಮ್ವಾರ್ ನಗರ್ ಮ್ಹಣ್ಚೆಂ ಏಕ್ ವಸಾಹತ್, ತ್ಯಾ ಪ್ರದೇಶಾಂತ್ ವಸ್ತಿಚ್ಯಾ ಬಾಂಧ್ಪಾಂ ಸವೆಂ ವಯ್ರ ಆಯಿಲ್ಲಿಂ.

ತ್ಯಾ ವಸಾಹತಾ ಥಾವ್ನ್ ಭಾಯ್ರ ಸರೊನ್, ವಿಕ್ರೋಲಿ ರೈಲ್-ನಿಲ್ದಾಣಾಕ್ ಯೆಂವ್ಚ್ಯಾ ವಾಟೆರ್ ಏಕ್ ಮಯ್ದಾನ್ ಮೆಳ್ತಾ.

ಸೊಮಾರಾ ಸಕಾಳಿಂ ದೀಸ್ ಉದೆವ್ನ್ ಯೆತಾಲೊ ತಿತ್ಲ್ಯಾಚ್. ಹಿಂವಾಳೊ ಋತು ತೊ ಜಾಲ್ಯಾರ್ಯಿ ಬೊಂಬಯ್ಚ್ಯೊ ಲೋಕ್ ಆಳ್ಶಿ ನ್ಹಯ್, ಹ್ಯಾ ಯಾಂತ್ರಿಕ್ ನಗರಾಂತ್, ಯಂತ್ರಾಂಬರಿಚ್ ಮನಿಸ್ ವಾವುರ್ತಾಲೊ. ತಶೆಂ ವೇಳಾರ್ ವಾವ್ರಾ ಸ್ಥಳಾಕ್ ಪಾವಜಾಯ್ ಜಾಲ್ಲ್ಯಾ ನಿಮ್ತಿಂ ಮನಿಸ್ ಘಾಂತ್ಯಾಪಾರಾರ್ ವ ಸಕಾಳಿಂ ಫುಡೆಂಚ್ ಘರ್ ಸೊಡ್ನ್ ಭಾಯ್ರ ಸರ್ತಾಲೊ.

ತಶೆಂಚ್ ತ್ಯಾಮೀ ಸೊಮಾರಾಚ್ಯಾ ದಿಸಾ ಸಕಾಳಿಂ ಫುಡೆಂಚ್ ಭಾಯ್ರ ಸರೊನ್, ರೈಲ್-ಗಾಡ್ಯೆ ಪಾಸುನ್ ನಿಲ್ದಾಣಾ ಹೆವ್ಯಿಂ ಚಲೊನ್ ಯೆಂವ್ಚ್ಯೊ ಕನ್ನಮ್ವಾರ್ ನಗರಾಂತ್ಲ್ಯಾ ಥೊಡ್ಯೊ ವ್ಯಕ್ತಿ ತ್ಯಾ ಮಯ್ದಾನಾ ವಯ್ಲ್ಯಾನ್ ಪಾಶಾರ್ ಜಾಂವ್ಕ್ ಲಾಗ್ಲ್ಯೊ.

ಅಸಲ್ಯಾ ವೆಳಿಂ—ತಾಂಚ್ಯೆ ಪಯ್ಕಿ ಎಕ್ಲ್ಯಾ-ದೊಗಾಂಚಿ ನದರ್—ಮಯ್ದಾನಾರ್—ದಾವ್ಯೆ ಕುಶಿಕ್ ಪಡೊನ್ ಆಸ್ಚ್ಯಾ ಎಕ್ಯೆ ಪೊಟ್ಲ್ಯೆಚೆರ್ ಗೆಲಿ. ತಿ ಪೊಟ್ಲಿ ಲ್ಹಾನ್ ನಾಸ್ತಾಂ, ಬರ್ಯಾ ಹಳ್ತ್ ಧಿಗಾಯೆಚ್ಯಾ ಮನ್ಯಾಸಾರ್ಕಿ ದಿಸ್ತಾಲಿ.

ನದರ್ ಪಡ್ಲ್ಲ್ಯೊ ವ್ಯಕ್ತಿ ಕುತೂಹಲಾನ್ಶೆಂ ಲಾಗಿಂ ಗೆಲ್ಯೊ. ತಾಂಚೆ ಬರಾಬರ್ ಚಲ್ಚ್ಯೊ ಹೆರ್ ಥೊಡ್ಯೊ ವ್ಯಕ್ತಿ ಕಿತೆಂಯ್ ಜಾಂವ್, ವಾಟೆನ್ ವೆಚ್ಯಾ ವಾಗಾ, ವ್ಹಾಕಾ ಯೆವ್ನ್ ಖಾಗಾ ಮ್ಹಳ್ಲ್ಯೆ ಪರಿಂ ಕಿತ್ಯಾಕ್ ಲಫ್ಡೆ ಅಂಗಾರ್ ಪ್ರೊಡ್ನ್ ಘೆಂವ್ಕ್ ಜಾಯ್ ಮ್ಹಣೊನ್ ಚಿಂತುನ್ ಫುಡೆಂ ಚಮ್ಕ್ಯಾಲ್ಯೊ.

ತ್ಯೆಚ್ ವೆಳಿಂ ಸಿತಳ್ ಉಜ್ವಾಡೊನ್ ಯೆತಾಲೆಂ.

ಹ್ಯಾ ಉಜ್ವಾಡಾಂತ್ ತಿ ಪೊಟ್ಲಿ ಕಸ್ಲಿ ಮ್ಹಣೊನ್ ಪಳೆಂವ್ಕ್ ಗೆಲ್ಲ್ಯಾಂಚಿ ವರ್ ತ್ಯೆ ಪೊಟ್ಲೆಚೆರ್ ಪಡ್ತಾನಾ, ಅಂತರ್‌ಮಾಳಾ ಉಡೊನ್ ಗೆಲಿ. ಪೊಟ್ಲಿ ಏಕ್ಯೆ ತರ್ನಾಟ್ಯೆ ಸ್ತ್ರೀಯೆಚಿ ವಿಣ್ಗಿ ಕೂಡ್ ಜಾವ್ನಾಸ್ಲಿ.

ತರ್ನಾಟಿ ಸ್ತ್ರೀ ತಿ. ಲವ್‌ಲವಿತ್ ಶರೀರಾಚಿ. ಪ್ರಾಯೆನ್ ಕಾಂಯ್ತ್ ಂಚ್ವಿಸಾಂ ಭಿತರ್ಲಿ. ಬರ್‍ಯಾ ಸುಗಮಾಯೆನ್ ಮಾಡೊನ್ ತಶಿಚ್ ತಿ ದೀಸ್ ರ್ತಲಿ ಮ್ಹಳ್ಯಾಂ ತಿಚೆರ್ ದೀಷ್ಟ್ ಘಾಲ್ಲ್ಯಾಂಕ್ ಸುಸ್ತಾತಾಲೆಂ...

ಆನಿ ತಿತ್ಲ್ಯಾ ವೆಳಾ ಭಿತರ್......

ತ್ಯಾ ವ್ಯಕ್ತಿಂ ಬರಾಬರ್ ಆನಿ ಥೊಡೆ ಜಣ್ ಥಂಯ್ಸರ್ ಜಮ್ಲೆ. ತಾಂತುಂ ಡ್ಲ್ಯಾ ಸ್ತ್ರೀಯೊ ಆಸ್ಲ್ಯೊ. ಕುಲೀನ್ ಘರಾಣ್ಯಾಚಿ ಸ್ತ್ರೀ, ಅಶಿ ವಿಣ್ಗಿ ಪ್ಡಲ್ಯಾ ತಿ ಪಳೆವ್ನ್ ತಾಂಕಾಂ ಲಜ್ ದಿಸ್ಲಿ. ಚುರ್ಚುರೆ ಭೊಗ್ಲೆ. ತಾಂಚೆ ಯ್ಕಿ ಥೊಡ್ಯಾಂನಿ ತ್ಯೆ ಕುಡಿಚೊ ಮಾನ್ ಧಾಂಪುಂಕ್ ತಾಂಚೆಲಾಗಿಂ ಆಸ್ಚಿ ಪಾಲೆ ವ ದುಸ್ರಿಂ. ಅಧಿಕ್ ಗರ್ಜೆ-ಭಾಯ್ಲಿಂ ವಸ್ತುರ್ ತ್ಯಾ ಶರೀರಾಕ್ ಡಯ್ಲಿಂ. ತಿತ್ಲ್ಯಾ ವೆಳಾ ಭಿತರ್ ಲಾಗಿಂ ಘರ್ ಆಸ್‌ಲ್ಲಿ ಏಕ್ ಸ್ತ್ರೀ ತಿಚೆಂ ಏಕ್ ರ್ನೆಂ ಕಾಪಡ್ ಹಾಡ್ನ್ ಆಯ್ಲಿ ಆನಿ ತ್ಯೆ ನಿರ್ಜೀವ್ ಶರೀರಾಚೊ ಮಾನ್ ಣೆಂ ಧಾಂಪ್ಲೊ.

ಜಗ್ಲಾಣ್ಯಾಚ್ಯಾ ವೇಗಾನ್ ಹಿ ಖಬರ್ ವಿಸ್ತಾರ್ಲಿ. ಕೊಣೆಂ ಬಾವ್ಡ್ಯಾನ್ ಮ್‌ಪಾರ್ಶ್ಯಾ ಪೊಲಿಸ್ ಸ್ಟೇಶನಾಕ್‌ಯಿ ಹಿ ಖಬರ್ ಕಳಯ್ಲಿ. ಪೊಲಿಸಾಂನಿ ರಿತ್ ಯೆವ್ನ್ ತೆಂ ಮೊಡೆಂ ಆಪ್ಲ್ಯಾ ಸ್ವಾಧೀನ್ ಕೆಲೆಂ.........

ಸಪ್ಟೆಂಬರಿ ರೊಯ್ಜ್ಯಾ ಹಾತಿಂ ತ್ಯಾ ದಿಸಾಚೆಂ ಮರಾಠಿ ಭಾಷೆಚೆಂ ನಿಕ್ ಪತ್ರ್ ಆಸ್ಲೆಂ. ಬೊಂಬಯ್ಕ್ ಆಯ್ಲ್ಯಾ ಉಪ್ರಾಂತ್ ಆಪ್ಲ್ಯಾ ತ್ರಾಂಚ್ಯೆ ದಯೆನ್ ಆನಿ ಮಜತೆನ್ ತೊ ಮರಾಠಿ ಭಾಸ್ ಶಿಕ್ಲಲ್ಯೊ, ಭಾಷೆನ್ ಸುಧಾಳ್ ವಾಚುನ್ ಬರೊಂವ್ಕ್ ತಾಕಾ ಯೆತಾಲೆಂ.

ಹೆರಾಂಕ್ ಚುರ್ಚುರಾಯಿಲ್ಲಿ, ಕಳ್ವಳಾಯಿಲ್ಲಿ—ವಿಸ್ಮಿತ್ ಪಾವಸಾರ್ಕೆಂ ಲ್ಲಿ ಹಿ ವಾತ್ಮಿ, ರೊಯ್ಜ್ ಥಂಯ್ಜ್ ಕಿತೆಂಚ್ ಪರಿಣಾಮ್ ಕರುಂಕ್ ಸಕ್ಲಿ ನಾ. ತ್ಯಾಕ್ ಸಕ್ತಲಿ? ತೊ ಆನಿ ತಾಚೆ ದೊಗ್ ಸಾಂಗಾತಿ—ಜಾವ್ನಾಸ್ತಾಂ ನಾಯಕ್ ಅಮಾನುಷ್ ಕರಾಳ್ ಕೃತ್ಯಾಚೆ!

ರೊಯ್ಜ್ಕ್ ಆಯ್ತಾರಾ ದಿಸಾಚೆಂ ತೆಂ ಘಟನ್ ನಿಹಾಳ್ಳೆಂ.

ಪಾಟ್ಲ್ಯಾ ಥೊಡ್ಯಾ ಮಹಿನ್ಯಾಂ ಆದ್ಲಿ ಗಜಾಲ್ ತಿ. ಆಪ್ಲ್ಯಾ ಾಂಚ್ಯಾ ಬಸ್ಸ್-ರಾವ್ಣೆಂತ್ ಶಿಕಾರೆಚ್ಯಾ ನಿಬಾನ್ ರೊಯ್ಜ್ ಆನಿ

ತಾಚೊ ಏಕ್ಲೊ ಸಾಂಗಾತಿ ಸದಾಂಚ್ ರಾಕೊನ್ ಆಸ್ತಾಂ, ಏಕ್ಯೆ ಘರ್ಲ್ಲ ಯುವತಿಚೆರ್ ಸದಾಂಚ್ ತಾಂಚಿ ನದರ್ ಪಡ್ತಾಲಿ.

ಮಧ್ಯಮ್ ವರ್ಗಾಚ್ಯಾ ಘರಾಣ್ಯಾಂತ್ಲಿ ತಿ ಚಲಿ ಮ್ಹಣೊನ್ ದೆ ಲ್ಯಾಕ್ ಸಮ್ಜತಾಲೆಂ. ಪುಣ್ ರಚ್ನಾರಾನ್ ತಿಕಾ ಏಕ್ ತಾಲೆಂತ್ ದಿಲ್ಲೆ ತಾಲೆಂತ್ ತೆಂ ಸೊಭಾಯೆಚೆಂ.

ಏಕ್ಯೆ ವಾಟೆನ್ ಹಿ ಅಪೂರ್ವ್ ಸುರ್ಪಾಯ್ ಜಾಲ್ಯಾರ್, ದುಸ್ರ ವಾಟೆನ್ ತ್ಯೆ ಸುರ್ಪಾಯೆಕ್ ಚೌಕ್ಕಟ್ಟ್ ಘಾಲ್ನ್ ತಿ ಉಟೊನ್ ದಾಖೊಂವ್ಚೆ ಬ ತಿ ಚಲಿ ಫೆಶನಾಂಕ್ ಲಭ್ಲ್ಲಿ.

ಪುಣ್ ಹ್ಯಾ ಆಪ್ಲ್ಯಾ ಚಾಲಿ ನಿಮ್ತಿಂ ದುಸ್ರ್ಯಾಂಕ್—ಪ್ರತ್ಯೇಕ್ ಜಾವ ಚಲ್ಯಾಂಕ್ ಆನಿ ತರ್ನಾಟ್ಯಾಂಕ್ ಆಪುಣ್ ತೆಂತೆಸಾಂವಾಂಕ್ ಘಾಲ್ತಾಂ ಮ್ಹಳೆ ತಿ ನೆಣಾ ಜಾಲ್ಲಿ.

ತರ್ನಾಟೆ ತಿಚ್ಯೆ ಥಂಯ್ ಆಕರ್ಷಿತ್ ಜಾತಾಲೆ. ಹುನ್ ರಗ್ತಾಚೆ ಥೊಡ ತಿಚೆರ್ ನದರ್ ಪಡ್ತಾನಾ, ಉದ್ರೇಕಿತ್ ಜಾತಾಲೆ ತರ್‌ಯಿ. ಮರ್ಯಾದ್ವಂತ ಸಂಯಮ್ ಸಾಂಬಾಳ್ತಾಲೆ.

ಜಾಲ್ಯಾರ್‌ಯಿ ಥೊಡ್ಯಾಂನಿ ತಿಕಾ ತುಕ್ಲಾಂವ್ಕ್ ಧಯ್ರ್ ಘೆತ್ಲ್ಲೆಂ ತಾಂಚ್ಯೆ ಪಯ್ಕಿ ರೊಯ್ ಆನಿ ಹನೀಫ್‌ಯಿ ಆಸ್ಲೆ.

ತೊ ಏಕ್ ಹಫ್ತ್ಯಾಚ್ಯೆ ಆಖ್ರೇಚೊ ದೀಸ್. ವೇಳ್ ಸಾಂಜೆಚೊ. ದಫ್ತರಾ ಥಾವ್ನ್ ಬಸ್ಸ್ ಧರ್ನ್ ಆಯಿಲ್ಲಿ ತಿ ಯುವತಿ. ಏಕಾ ಉಪನಗರಾಂತ್ ತಿ ರಾವ್ತಾಲಿ. ತಿ ರಾಂವ್ಚ್ಯಾ ಪ್ರದೇಶಾ ವರ್ನಿ ಮಾತ್ಸೆಂ ಪಯ್ಸ್ಲೆಂ ಏಕಾ ರಾವ್ಣೆಕ್ ಲಾಗಿಂ ಜಾತಾನಾ ತಿಣೆಂ ಪಯ್ಣ್ ಕೆಲ್ಲೆಂ ಬಸ್ಸ್ ಪಾಡ್ ಜಾಲೆಂ. ತಿ ರಾಂವ್ಚ್ಯಾ ಪ್ರದೇಶಾ ಹಮ್ರಿನ್‌ಂಚ್ ಪಯ್ಣ್ ಕರ್ಚೆಂ ಬಸ್ಸ್ ತೆಂ ಜಾಲ್ಲ್ಯಾ ನಿಮ್ತಿಂ, ಭೋಂಪ್ ಥೊಡೆ ಪ್ರಯಾಣಿಕ್ ಆತಾಂ ತಾಂತುಂ ಉರ್ಲ್ಲೆ.

ತಾಂಚೆ ಪಯ್ಕಿ ಹರ್ಯೆಕ್ಲ್ಯಾಕ್‌ಯಿ ತಾ-ತಾಂಚ್ಯಾ ನಿವಾಸಾಚೆಂ ವಸಾಹಾತ್ ಚಡ್ ಪಯ್ಸ್ ನಾಸ್ಲ್ಲ್ಯೆ ನಿಮ್ತಿಂ, ಬಸ್ಸಾಂತ್ಲೆ ದೆಂವ್ಲ್ಲೆ ಪ್ರಯಾಣಿಕ್ ಪಾಂಯ್-ವಾಟೆನ್ ತಾ-ತಾಂಚ್ಯಾ ಠಿಕಾಣ್ಯಾ ಹೆವ್ಶಿಂ ಚಮ್ಕೊಂಕ್ ಲಾಗ್ಲೆ.

ನಿಮಾಣೆಂ ತಿ ಯುವತಿಯಿ ದೆಂವ್ಲಿ. ಭಾಯ್ಲ್ಯಾನ್ ಧರ್ತರೆಕ್ ಕಾಳೊಕ್ ಪಡೊನ್ ಯೆತಾಲೊ. ರಸ್ತ್ಯಾ ವಯ್ಲ್ಲಿ—ಪಯ್ಸ್‌ಶೆ ಆಸ್ಚೆ ವೀಜ್ ದಿವೆ ಪೆಟೊಂಕ್ ಲಾಗ್ಲ್ಲೆ.

ತಿಚಿ ಸದಾಂಚಿಚ್ ವಾಟ್ ತಿ. ತಿಚ್ಯಾ ಪಾಟ್ಲ್ಯಾನ್ ಕೊಣ್ಂಚ್ ನಾಸ್ಲೆಂ. ಡ್ಲ್ಯಾನ್ ಮಾತ್ರ್ ಚಿಕ್ಕೆಶೆ ಪಯ್ಸಾ-ಪಯ್ಸ್ ಮ್ಹಳ್ಳ್ಯೆ ಪರಿಂ ವಾಟ್ಸುರಿ ಲಾತ್ತ್ ಆಸ್ಲೆ.

ತಿಚಿಂ ಪೌಟಾಂ ಚಿಕ್ಕೆಶೆ ತುರ್ತಾಚಿಂ ಜಾಲಿಂ. ರಸ್ತ್ಯಾಚ್ಯಾ ದೋನ್ಯೀ ಶಿಂನಿ ಸಾವೊಟಿಕ್ ಮ್ಹಣೊನ್ ರೊವ್ನ್ ವಾಡೊನ್—ಪ್ಟಡ್ ಜಾಲ್ಲ್ಯಾ ಕ್ಶಾಂ-ಮುಳಿಂ ತಿ ಚಾಪ್ಲಿ.

ಆನಿ ಹ್ಯಾಚ್ ವೆಳಾರ್ ತಿಚ್ಯಾ ಪಾಟ್ಲ್ಯಾನ್ ಥಾವ್ನ್—ಚಿಕ್ಕೆಶೆ ಪಯ್ಸ್ ಥಾವ್ನ್ ಮ್ಹಳೆಬರಿ, Hai Darling Come on Sweet. We will reach ou to your Home ಮ್ಹಳ್ಳ್ಯೊ ಏಕಾ ತರ್ನಾಟ್ಯಾಚೊ ಸ್ವರ್ ತಿಕಾ ಆಯ್ಕಾಲೊ.

ತಿಕಾ ಸಮ್ಜಾಲೆಂ. ಪುಣ್ ತಿಣೆಂ ಪಾಟಿಂ ಪಳೆಂವ್ಕ್ ನಾ. ತಿಚಿಂ ಪೌಟಾಂ ಮಾತ್ಸಿಂ ಅಧಿಕ್ ತುರ್ತ್ ಜಾಲಿಂ.

"ಪ್ಯಾರಿ-ಹಸೀನಾ"—ಪತ್ತ್ಯಾನ್ ಆಯ್ಕಾಲೊ ತಿಕಾ ಸ್ವರ್ ಆಸ್ಯೆಕಾ ನಾದ್ಲ್ಯಾಚೊ, ಬರಾಬರ್ ಏಕ್ ಧಖೊಯೀ ತಿಕಾ ಆದಾಳ್ಳೊ—ಸಾಯ್ಕಲಾಚೊ.

ಹ್ಯಾ ಭರಾಕ್—ಏಕಾ ಪಾಂಯಾನ್ ತಿ ಕುಸ್ಕೊನ್‌ತಿ ಕುಶಿಕ್ ಲಕ್ಲಿ.

ದುಸ್ರ್ಯಾ ಘಡ್ಯೆ ಸಂಯಮ್ ತಿಚೆಂ ಚುಕ್ಲೆಂ. ಪಾಂಯಾಂತ್ಲಿ ಉಬಾರ್ ಚೊಟ್ಯೆಚಿ ಏಕ್ ವ್ಹಾಣ್ ತಿಚ್ಯಾ ಹಾತಾಕ್ ಆಯ್ಲಿ. ಪಾಟ್ಲೆಂ-ಫುಡ್ಲೆಂ ಚಿಂತಿ ನಾಸ್ತಾಂ, ಆಪ್ಲೊ ಮಾನ್ ರಾಕ್ಚೆ ಪಾಸತ್ ತಿಣೆಂ ತಾಂಚೆರ್ ಆಕ್ರಮಣ್ ಕೆಲೆಂ ಜಾಳ್ಯಾಂತ್ಲ್ಯಾ ವಾಗಿಣೆಬರಿ.

ತೆ—ಬಳಿಷ್ಟ್ ದಿಂಡೆ—ದೊಗ್ ಜಣ್. ತಿ ಅಬಲ್ ಏಕ್ಲಿಚ್ ಸ್ತ್ರೀ. ದುಸ್ರ್ಯಾ ಘಡ್ಯೆ ತೆ ತಿಕಾ ಉಕಲ್ತೆ. ಪುಣ್ ತ್ಯೆಚ್ ಘಡ್ಯೆ ಮುಖ್ಲ್ಯಾ ವಾಟೆ ಥಾವ್ನ್ ಗಸ್ತಿ ಮಾರುಂಕ್ ಆಯಿಲ್ಲೆಂ ಏಕ್ ಪೊಲಿಸ್ ವ್ಯಾನ್ ಸಟ್ಟ್ ಕರ್ನ್ ಥಂಯ್ಸರ್ ಪಾವ್ಲೆಂ. ಪಾವನಾಸ್ಲ್ಯಾಕ್ ಪಾಟ್ಲ್ಯಾ ವಾಟೆ ಥಾವ್ನ್ ಏಕ್ ಮೋಟರ್ ಸಾಯ್ಕಲ್ ಆನಿ ತಾಚೆರ್ ದೊಗ್ ಸವಾರ್.

ಕೆವ್ಲ್ಯಾಂಕ್ ಧಾಂವ್ಪೊಂಕ್ಯೀ ವಾಟ್ ನಾ ಜಾಲಿ. ದೊಗ್ಯೀ ಸಾಂಪಡ್ಲೆ.

ಪೊಲಿಸ್ ಸ್ಟೇಶನಾಂತ್ ತಾಂಚಿಂ ಖರಿಂ ನಾಂವಾಂ ಸಾಂಗ್ಚಿ ಗರ್ಜ್ಚ್ ನಾಸ್ಲಿ. ರೊಯ್ ನಾಯ್ಕ್ ಆನಿ ಹನೀಫ್ ಅಬ್ದುಲ್ ಮ್ಹಳ್ಳಿಂ ತಾಂಚಿಂ ನಾಂವಾಂ ತಸ್ವೀರ್ಯಾಂ ಸಮೇತ್ ಹರ್ಯೆಕಾ ಪೊಲಿಸ್ ಸ್ಟೇಶನಾಂತ್‌ಆಸ್ಲಿಂ.

ಸ್ತ್ರೀಯೆಚ್ಯಾ ಅಂಗಾರ್, ವಾಯ್ಟ್ ಇರಾದ್ಯಾನ್ ಹಾತ್ ಘಾಲ್ಯೆ ಮ್ಹಳ್ಯೊ ಆರೋಪ್ ಸಿದ್ಧ್ ಜಾವ್ನ್ ತಾಂಕಾಂ ದೊಗಾಂಯ್ಕ್ಯೊ ವರ್ಸಾಂಘ ಸಜಾ ಜಾಲಿ......

ತೇಂಪ್ ಪಾಶಾರ್ ಜಾಲೊ. ಸಜಾ ಕಾತ್ರುನ್ ತೆ ಭಾಯ್ರ್ ಆಯಿಖಿರ. ಪುಣ್ ದ್ವೇಷ್ ತಾಂಚ್ಯಾ ಅಂತಸ್ಕರ್ನಾಂನಿ ಮುಮುರ್ರ್ತಾಲೊ. ರಾಗ ತಾಂಚ್ಯಾ ಶಿರಾಂ-ಶಿರಾಂನಿ ಖತ್ಕತ್ತಾಲೊ. ತ್ಯೆ ಯುವತಿಚೆರ್ ಘಾರಿಕ್ಪಣ್ ಘೆಂವ್ಕ್ ವರ್ತ್ಯಾ ಅತ್ರೆಗಾನ್ ತೆ ಸಂದರ್ಭ್ ಸೊಧುನ್ ಆಸ್ಲೆ.

ತಿಚೆರ್ ಘಾರಿಕ್ಪಣ್ ಘೆಂವ್ಚ್ಯಾ ಆದಿಂ, ತಿ ಕೊಣ್? ಖಂಯ್ಚಿ? ಕಿತೆ ಕರ್ತಾ? ಕೆದ್ನಾ ಯೆತಾ, ಕೆದ್ನಾ ವೆತಾ? ಇತ್ಯಾದಿ ತಾಣೆಂ ಸೊಧ್ನಾಂ ಕೆಲ್ಲಿಂ ಶೀಲಾರಮಣಿ ಜಾವ್ನಾಸ್ಲೆಂ ತಿಚೆಂ ನಾಂವ್. ಸಾಯುನ್ ಪ್ರದೇಶಾಂತ್ ಆಸ್ಚ್ಯಾ ಎಕಾ ವ್ಯವಹಾರಿಕ್ ದಫ್ತರಾಂತ್ ತಿ ಕಾಮಾರ್ ಆಸಾ ಮ್ಹಣೊನ್ ತಾಂಕಾಂ ಕಳಿತ್ ಜಾಲ್ಲೆಂ.

ದೀಸ್ ಪಾಶಾರ್ ಜಾತಾಲೆ. ಪಾವ್ಸ್ ಸಂಪೊನ್ ದೀಸ್ ಪರತ್ ಧಗಿನ್ ಭರ್ತಾಲೆ.

ಅಕ್ಟೊಬರಾಚೊ ಮಹಿನೊ. ಪೊರ್ಲ್ಯಾ ತೊ ದೀಸ್—ಆಯ್ತಾರಾಚೊ. ತ್ಯಾ ದಿಸಾ ಶೀಲಾಚ್ಯಾ ದಫ್ತರಾಂತ್ ಕಾಮ್ ಕರ್ಚ್ಯಾ ತಿಚ್ಯಾ ಎಕಾ ಸಾಂಗಾತಿಣಿಚೆಂ ಲಗ್ನ್ ಉಟ್ಲ್ಲೆಂ. ಸಾಯನಾಂತ್—ಪೂರ್ವಾಕ್ ಆಸ್ಚ್ಯಾ ಎಕಾ ಹೊಲಾಂತ್ ಲಗ್ನ್ ಆನಿ ಉಪ್ರಾಂತ್ಲೊ ಸತ್ಕಾರ್-ಸಂಭ್ರಮ್.

ಶೀಲಾಚ್ಯಾ ಅಧಿಕ್ ಮೊಗಾಚಿ ಇಷ್ಟಿಣ್ ತಿ. ತಿಚ್ಯಾ ಲಗ್ನಾಂತ್ ಪಾತ್ರ್ ಘೆಂವ್ಕ್ ಉತ್ಸಾಹಾನ್ ಭರ್ಲ್ಲೆಂ ಶೀಲಾ ನೆಟೊನ್ ಗೆಲ್ಲೆಂ.

ತಿಚ್ಯೆ ಸಂಗಿಂ ಲಗ್ನಾಕ್ ಹಾಜರ್ ಜಾಂವ್ಕ್ ಯೆವ್ಚಿಲ್ಲ್ಯಾ ತಿಚ್ಯಾ ಸೊಳಾ ವರ್ಸಾಂಚ್ಯಾ ಭಾವಾಕ್ ಸಿಮಾಣ್ಯೆ ಘುಡ್ಯೆ. ಆವ್ಚಿತ್ ಕಿತೆಂಗಿ ಗರ್ಜೆಚೆಂ ಕಾಮ್ ಪಡ್ಲ್ಲ್ಯಾನ್, ಶೀಲಾ ಪಿಕ್ಲಿಚ್ ಭಾಯ್ರ್ ಸರ್ಲಿ. ತರ್ಯಿ ಕಾಳೊಕ್ಸೊ ಪಡ್ತಾನಾ ತಿಕಾ ಅಪೊವ್ನ್ ಹಾಡುಂಕ್, ಘರ್ಚ್ಯಾಂ ಪಯ್ಕಿ ಕೊಣ್ ತರ್ಯಿ ಜಾಣ್ತೊ ಏಕ್ ಜಣ್ ಹೊಲಾಚ್ಯಾ ದಾರಾರ್ ತಿಕಾ ಭೆಟ್ತಲೊ ಮ್ಹಣೊನ್ ತಿಕಾ ಆಶ್ವಾಸನ್ ದಿಲ್ಲೆಂ. ಲಗ್ನಾ ಸಂಭ್ರಮ್ ಚಲ್ಲೊ. ವೇಳ್ ಪಾಶಾರ್ ಜಾವ್ನ್ ಗೆಲೊ. ಧರ್ಣಿಕ್ ಕಾಳೊಕ್ ಪಡೊನ್ ಥೊಡ್ಯಾಚ್ ವೆಳಾನ್ ತಿಕಾ ಘರಾ ವೆಚೊ ಜೋಪ್ ಜಾಲೊ. ಆಪ್ಣಾಕ್ ಸಾಂಗಾತ್ ದಿಂವ್ಕ್ ಕೊಣ್ ತರ್ಯಿ ಆಯ್ಲ್ಯಾಂಗಿ ಪಳೆತ್ನಾಂ ಮ್ಹಳ್ಳಿಂ ಮಾತಿಂತ್ ಯೆವ್ನ್ ತಿ ಉಟ್ಲಿ. ಆನಿ ದಾರಾಲಾಗಿಂ ಆಯ್ಲಿ. ಘಾಯ್ಸರ್ ಕೊಣಾಯ್ಚಿ ರ್ಸುಳಕ್ ನಾತ್ಲಿ.

ಮ್ಹಾಕಾ ಹಾತ್ ಲಾಯ್ನಾಕಾ–7 —ರೊನಾಲ್ಡ್ ಪಿರೇರ್, ಆಂಜೆಲೊರ್.

ರಸ್ತ್ಯಾರ್ ಫುಡ್ಲ್ಯಾ ಯೆಂವ್ಚ್ಯಾ ದಿಸ್ತಾಗೀ ಪ್ಯುಣ್ ಪಳೆಂವ್ಕ್ ತಿ ಬಾಲ್ಕನಿಕ್ ಆಯ್ಲಿ. ಆನಿ ಬಾಂಧ್ಪಾಮುಳಿಂ ತಶೆಂ ಆಸ್-ಪಾಸ್ ತಿಣೆಂ ದರ್ ವೆಲಿ. ಹ್ಯೆ ವೆಳಿಂ ಪಯ್ಸ್ ಥಾವ್ನ್ ಕೊಣೆಂಗಿ ಹಾತ್ ಹಾಲೊವ್ನ್ ಕಾ ನಿಶಾನಿಶಿ ದಿಂವ್ಚಿ ತಿಚ್ಯಾ ಗಮನಾಕ್ ಗೆಲೆಂ. ನಿಶಾನಿ ದಿಂವ್ಚಿ ವ್ಯಕ್ತಿ ಚಿಕ್ಕೆ ತವ್ವೆಂಚ್ ವಸ್ತುರ್ ನ್ಹೆಸ್ಲ್ಲಿ.

ತಿಕಾ ಅಂದಾಜ್ ಜಾಲೊ ನಾ. ಪುಣ್ ತ್ಯೆ ವ್ಯಕ್ತಿಕ್ ಪಾರ್ಕುಂಕ್ ತಿಕಾ ಳ್ಳಿ ಆಯ್ಲಿ. ಸಕಯ್ಲ್ ವಚುನ್ ಲಾಪ್ಯಾಂ ವ್ಹಳ್ಯಾ, ಮತಿಚ್ಯಾ ಸೂಚನಾಕ್ ಪಾಳೊ ದಿವ್ನ್ ತಿ ಹೊಲಾಚಿಂ ಪೊಟಾಂ ದೆಂವ್ರೊಕ್ ಲಾಗ್ಲಿ.

ದೋನ್ ಮಾಳಿಯಾಂಚೆಂ ಬಾಂಧಪ್ ತೆಂ. ಹಳ್ತ್ಯಾಚ್ಯಾ ವೇಗಾನ್ ಪೊಟಾಂ ದೆಂವ್ರುನ್ ತಿ ಫುಡೆಂ ಆಯ್ಲಿ. ಆನಿ ಭಾಯ್ರ್ ಸರ್ಚ್ಯಾ ದಾರ್ವಾಟ್ಯಾ ಲಾಗಿಂ ಪಾವ್ಲಿ. ಅಚಾನಕ್ ತ್ಯೆಚ್ ವೆಳಿಂ ತ್ಯಾ ಪರಾರಾಚಿ ವೀಜ್ ಸಕತ್ ಪಾಲೊವ್ನ್, ತೊ ಅಖ್ಯೊ ಪರಾರ್ ಕಾಳೊಕಾಂತ್, ಬುಡ್ಲೊ.

ಆನಿ ತ್ಯಾಚ್ ವೆಳಾರ್—ಕೊಣೆಂಗಿ ಅಪ್ಲ್ಯಾ ನಾಕಾಲಾಗಿಂ ಕಸ್ಲೆಂಗಿ ಘಾಟ್ ಪರ್ಮಳಾಚೆಂ ವಸ್ತುರ್ ಧರ್ಲ್ಲ್ಯಾಬರಿ ತಿಕಾ ಭಾಸ್ ಜಾಲೆಂ. ತಿಚಿ ಮತ್ ಶೂನ್ಯತಾಂತ್ ಅತಾಂ ಘುಸ್ಪೊಂಕ್ ಲಾಗ್ಲಿ.

ಆನಿ ತ್ಯೆಚ್ ಘಡ್ಯೆ ಕೊಣೆಂಗಿ ಆಪ್ಣಾಕ್ ಭುಗ್ರ್ಯಾಕ್ ಉಕಲ್ಲೆಲ್ಯಾಬರಿ ಉಕಲ್ಲಲೆಂ ತಿಕಾ ಗಮನಾಕ್ ಆಯ್ಲೆಂ. ದುಸ್ರ್ಯಾ ಘಡ್ಯೆ ತಿ ಮತಿಹೀನ್ ಜಾವ್ನ್ ಉಕಲ್ಲೆಲ್ಯಾಂಚ್ಯಾ ಗೊಪಾಂತ್ ಗಳ್ಳಿ.

ತಿಕಾ ಅಪಹರ್ಸಿಲ್ಲ್ಯಾಂನಿ ಸರ್ವ್ ತಯಾರಿ ಪಯ್ಲಿಚ್ ಕೆಲ್ಲಿ. ಅತಾಂ ತಿ ತಶಿ ತಾಂಚ್ಯೆ ತಾಬೆಂತ್ ಯೆತಚ್, ತಾಣಿಂ ಆನಿ ಕಿಂಚಿತ್ ಲೆಗುನ್ ಘಳಾಯ್ ಕೆಲಿ ನಾ. ರಸ್ತ್ಯಾ ದೆಗೆನ್, ಆಡ್ವ್ಯಾ ವಾಟೆನ್ ರೂಕ್-ರ್ಝಾಡಾಂಚ್ಯಾ ಸಾವ್ಳೊ ಟಾಕ್ ಲಿಪಯಿಲ್ಲ್ಯಾ ತಾಂಚ್ಯಾ ವೆನಾ ಹೆವ್ಯಿಂ ತಿಕಾ ತೆ ಘೆವ್ನ್ ಗೆಲೆ. ದುಸ್ರ್ಯಾ ಘಡ್ಯೆ—ತಿಚ್ಯೆ ಸಮೇತ್ ತಾಂಕಾಂ ಘೆತ್ಲ್ಲೆಂ ತೆಂ ಕಾಳೆಂ ವಾಹನ್ ಆವಾಜಾ ವಿಣೆಂ ಥಂಯ್ಚ್ಯಾಂ ನಿಕಾಳ್ಳೆಂ ಆನಿ ವಾರ್ಯಾ ವೇಗಾನ್ ವ್ಹಾಳ್ಳ್ಯಾಬರಿ ತ್ಯಾ ವಠಾರಾಂತ್ಲೆಂ ಮಾಯಾಗ್ ಜಾಲೆಂ. ತಾಚಿ ನಂಬ್ರಾ-ಪಟ್ಟಿ ತಾಣಿಂ ಪಯ್ಲಿಚ್ ನಿಕ್ಳಾವ್ನ್ ದವರ್ಲ್ಲಿ.

ಹೊ ನಾಟಕ್ ಭೋವ್ ಥೊಡ್ಯಾ ಉಣ್ಯಾ ವೆಳಾ ಭಿತರ್ ಘಡೊನ್ ಗೆಲೊ.

ಕಾರ್ ಹಾಯ್-ವೇ-ಚ್ಯಾನ್ ಧಾಂವ್ಪೊಂಕ್ ಲಾಗ್ಲೆಂ. ವ್ಯಾನಾ ಖಂಯ್ಚ್ಯಾಯ್ ಭಾಯ್ಲ್ಯಾ ವ ಭಿತರ್ಲ್ಯಾ ದಿವೆ ತಾಣೆಂ ಪೆಟೊಂಕ್ ನಾಸ್ಲೆ. ವೇ ಪಾಶಾರ್ ಜಾಯಿತ್ತ್ ಆಸ್ಲೊ.

ವ್ಯಾನ್ ಚೆಂಬೂರ್ ಉತ್ರೊನ್ ಫುಡೆಂ ಸರ್ತಾಲೆಂ. ಹಾಯ್-ವೆ ವಯ್ಲ್ಯಾ ದೋನ್ಯಿ ಕುಶಿ ನಿರ್ಜನ್ ಜಾವ್ನಾಸ್ಲ್ಯೊ. ಹ್ಯಾ ಅತರ್ವರ್ಣಾ ಕಸ್ಲಿಚ್ ಗೋಷ್ಟಿ ನಾಸ್ತಾಂ, ಲೋಕ್ ಆಪಾಪ್ಲ್ಯಾ ದಿನಚರಿಂತ್ ಮಗ್ ಜಾವ್ನಾಸ್ಲೊ. ರಾತ್ಚ್ಯಾ ವೇಳ್ ಮ್ಹಣ್ ಪಾಂಚಾರುಂಕ್ ರಸ್ತ್ಯಾ ವಯ್ಲೆ ದಿ ಮಾತ್ರ್ ಜಳ್ತಾಲೆ.

ಅಸಲೆಂ ವಾತಾವರಣ್ ತ್ಯಾ ವ್ಯಾನ್ ಚಾಲಕಾಕ್ ಉಲೊಂವ್ಕ್ ಧಾ ದೀಲಾಗ್ಲೆಂ ಆಸ್ತಲೆಂ. ತಾಣೆಂ ಶೊಂಡ್ ಉಘಡ್ಲೆಂ.

“ರೊಯ್” ಮ್ಹಣಾಲೊ ತೊ. “ಆಮ್ಚೆಂ ಯೋಜನ್ ಇತ್ಲ್ಯಾ ಮಟ್ಟಾಕ್ ಸುಫಳ್ ಜಾಲೆಂ.”

“ಉರ್ಲೊ ವಾಂಟೊಯಿ ಸುಫಳ್ ಜಾತಲೊ.” ಜಾಪ್ ದಿಲಿ ತಾಕಾ ಹನಿಫಾನ್. ದೊಡ್ತಿ ಶಿಕಾರಿ ಆಮಿ ಕೆಲ್ಯಾ. ಮ್ಹಾಲಾಕ್ ಮ್ಹಾಲ್ ಸೊನ್ಯಾಕ್ ಸೊನೆಂ!”

“ಆತಾಂ ಕಿತೆಂ ಕರ್ಚೆಂ ”

“ನಮಿಯಾರ್ಲ್ಯಾ ಶಿಕಾಣ್ಯಾಕ್ ಪಾಂವ್ಚೆಂ. ಉಪ್ರಾಂತ್ ಆಪಾಪ್ಲೊ ವಾಂಟೊ ಪಾಡಿ ಸಮೇತ್ ವಸೂಲ್ ಕರ್ಚೊ. ಫುಡೆಂ ಪಳೆ ಪೊಲಿಸ್ ಜೀಪ್ ಆಯ್ಲೆಂ.”

ಅನಸ್ವರ್ ಸಪ್ನೊ

ಚಾಲಕಾನ್ ಚತ್ರಾಯ್ ಘೆತ್ಲಿ. ಹಳ್ವಾಯೆನ್ ವ್ಯಾನಾಚೆ ಫುಡ್ಲೆ ದಿವೆ ತಾಣೆಂ ಪೆಟಯ್ಲೆ. ವೇಗ್ ದೆಂವಯ್ಲೊ.

ಹ್ಯಾ ವೆಳಿಂ ವಿಕ್ರೋಲಿ ಪ್ರದೇಶ್ ಆಯಿಲ್ಲ್ಯಾ ಸಿವ್ತಿಂ. ಥಂಯ್ಸರ್ ಸ್ಥಾಪಿತ್ ಜಾವ್ನಾಸ್ಚ್ಯಾ ಗೋದ್ರೆಜ್ ಕಂಪೆನಿಚ್ಯಾ ಆಡ್ವ್ಯಾ-ರಸ್ತ್ಯಾ ಥಾವ್ನ್: ಹಾಯ್-ವೇಕ್ ಆಯಿಲ್ಲೆಂ ತಾಂಚೆಂ ವಾಹನ್ ತಾಂಕಾಂ ಭೆಟ್ಲೆಂ.

ಹಾಳ್ವಾಯೆನ್ ರಸ್ತ್ಯಾಕ್ ದೆಂವ್ಚ್ಯಾ ತ್ಯಾ ವಾಹನಾ ಪಾಟ್ಲ್ಯಾನ್ಂಚ್ ಹೆಂ ಧಾಕ್ಟುಲೆಂ ವ್ಯಾನ್ ಫುಡೆಂ ಸರಲಾಗ್ಲೆಂ. ಥೊಡ್ಯಾ ವೆಳಾನ್ ಸವಂಕಟ್ಟ್

ಾಗೊ ಮೆಳ್ತಚ್ ಪ್ಯಾನ್ ಫುಡೆಂ ಉಸಳ್ಳೆಂ ಪ್ರೋ ಸಾಂಚ್ಯಾ ನಾಕಾ-ಪಂದ್ಲ್ಯಾನ್ ಳ್ಳೆ ಪರಿಂ. ಪೊಲಿಸ್ ಜೀಪ್‌ಯೀ ಕಸ್ಲೊಚ್ ಹಿಶಾರೊ ನಾಸ್ತಾಂ, ಾಂಚ್ಯೆ ವಾಟೆನ್ ಫುಡೆಂ ಚಲ್ಲೆಂ.

ಶೆಕಿಂ—ತ್ಯಾ ಘಟ್ಟಿಂಗಾಂನಿ ಶರಾಯಿಲ್ಲೊ ಪ್ರದೇಶ್ ಆಯ್ಲೊ. ಬೊಂಬ ಯ್ ಶಹರಾ ಥಾವ್ನ್ ಪಯ್ಸ್ ತೆ ಪಾವ್ಲ್ಲೆ.

ಘಣ್ಣ್ ರೂಕ್-ಝಾಡಾಂನಿ ಆವರ್‌ಲ್ಲೊ ಏಕ್ ಮೊಳೊ ತೊ. ವ್ಯಾನ್ ತ್ಯಾ ಮೊಳ್ಯಾಂತ್ ಘುಸ್ಲೆಂ. ಆನಿ ಫುಡೆಂ ಸರೊನ್ ಆಡೊಸಾಂತ್ ಥಾಂಬ್ಲೆಂ.

ಇತ್ಲ್ಯಾರ್ ಶೀಲಾ ಮತಿರ್ ಯೆಂವ್ಕ್ ಲಾಗ್ಲಿ.

ದೊಳೆ ತಿಣೆಂ ಉಗ್ತೆ ಕೆಲೆ. ಪಯ್ಲೆಂ ತಿಕಾ ಗೋಷ್ಟಿ ಜಾಲಿ ನಾ. ಪುಣ್ ದುಸ್ರ್ಯಾ ಘಡ್ಯೆ, ತ್ಯಾ ಸಾಂಜೆರ್ ಘಡ್‌ಲ್ಲ್ಯಾ ಘಟನಾಚೊ ಆತೂವ್ ಯೆವ್ನ್, ಯ್ಲಿ ತಿ ಗಾಭರ್ಲಿ. ಉಪ್ರಾಂತ್ ಸರಾಸರ್ ಭಿಯೆಲಿ. ಝಿಂಟ್ ತಿಚಿ ಡ್ಲಿ.

“ಜಾಗ್ ಜಾಲಿ ಬೇಬಿ?” ಉಲಯ್ಲೊ ಆತಾಂ ರೊಯಿಯ್ ತಿಕಾ ಪಳೆವ್ನ್.

ಉಲೊಂವ್ಕ್ ನಾ. ಪುಣ್ ತಾಂಚ್ಯಾ ಉಸ್ಕ್ಯಾರ್ ಆಪುಣ್ ನಿದೊನ್ ಸಾಂ ವ್ಹಳಿ ಗೋಷ್ಟಿ ಜಾವ್ನ್ ಉಟೊಂಕ್ ತಿಣೆಂ ಪ್ರಯತ್ನಿಸಿಲೆಂ.

ತೆಂ ಸಾಧ್ಯ್ ಜಾಲೆಂ ನಾ. ತಿಚೆ ಹಾತ್ ತ ಣಿಂ ಪಾಟಿಂ ಘುಂವ್ಡಾವ್ನ್ ಾಂಧ್‌ಲ್ಲೆ. ತಶೆಂಚ್ ಪಾಂಯಾಂಕ್‌ಯೀ ಕಟ್ ಘಾಲ್ಲೆ.

“ಹಾಲನಾಕಾ ಕುಂವರ್ನಿ. ವಹಾತ್ಸೊ ವೇಳ್ ತಶಿಚ್ ರಾವ್. ಉಪ್ರಾಂತ್ ಆಮ್ಕಾಂ ತೃಪ್ತಿ ದಿ. ತವಳ್ ತುಕಾ ಸುಟ್ಕಾ ಮೆಳ್ತೆಲಿ.” ಆತಾಂ ಸಾಂಗ್ಲೆಂ ತಿಕಾ ಹನೀಫಾನ್.

ನಿರಾಧಾರಿ ತಿ ಜಾವ್ನಾಸ್ಲಿ ತರ್‌ಯೀ ತಿಚಿ ವಾಚ್ಯಾ ಬಂಧ್ ಪಡೊಂಕ್ ನಾಸ್ಲಿ. ಹನೀಫಾಚಿಂ ಉತ್ರಾಂ ಕಾನಿಂ ಪಡ್ತಾನಾ, ತಿಕಾ ರಾಗ್ ಆನಿ ಕಾಂತಾಳೊ ಉಬ್ಜಾಲೊ. ದುಸ್ರ್ಯಾ ಘಡ್ಯೆ ಘೊಟ್‌ಭರ್ ಥಿಂಪಿ ತಿಣೆಂ ತಾಂಚ್ಯಾ ತೊಂಡಾಕ್ ಮಾರ್ಲಿ. ಹೆಂ ಜಾವ್ನಾಸ್ಲೆಂ ತಿಚೆಂ ಪಯ್ಲೆಂ ಪ್ರತಿಕ್ರಿಯೆಂ!

ಉಜ್ಯಾಕ್ ತೆಲ್ ಒತ್‌ಲ್ಲ್ಯಾಬರಿ ಜಾಲ್ಲೆಂ. ಇತ್ಲ್ಯಾರ್ ರಪ್ಪ್ ಕರ್ನ್ ರೊಯ್ಚೆಂ ಏಕ್ ಬಳಾಧಿಕ್ ಥಾಪಾಡ್ ತಿಚ್ಯಾ ಸೊಂಡಾರ್ ಆಪ್ಟಾಲೆಂ. ತ್ಯಾಚ್ ಘರಾ ಚಾಲಕಾನ್, ಫುಡೆ ಒಡ್ಡಾಯಿಲ್ಲಿ ಏಕ್ ಚಿಡ್ಕ್ಯಾಂಪ್ಚಿ ಪಟ್ಟಿ ಹನೀಫಾನ್ ತಿಚ್ಯಾ ಒಂಠಾಂಚೆರ್ ಒಸಯ್ಲಿ. ಅಸಲ್ಯಾ ಪ್ರಕರಣಾಂನಿ ಒಳ್ಸಲ್ಲೆ

ಮನಿಸ್ ತೆ. ಕಿತೆಂ ಕರುಂಕ್ ಜಾಯ್—ತೆಂ—ತೆಂ ತಕ್ಷಣ್‌ಂಚ್ ತೆ ಜ್ಯಾ
ಯೆಂಕ್ ಹಾಡ್ತಾಲೆ.

ಆತಾಂ ಶೀಲಾ ಸಂಪೂರ್ಣ್ ನಿರಾಧಾರಿ ಜಾಲ್ಲಿ. ತಿಚ್ಯೆ ಥಂಯ್
ತೆಗ್ಯೀ ಕಾಮುಕಿ—ಪಾಶಾಂವಾನ್ ಉಂದ್ರೆ ಜಾಲ್ಲೆ ರಾಕ್ಯೊಸ್, ಅಪಾಪ್ಣಾ
ಜಾಯ್ ತಶೆಂ ಚಲೆಂಕ್ ಲಾಗ್ಲೆ. ತಿಚೆಂ ಭಾಂಗಾರ್ ಆನಿ ಇತರ್ ಮೊಲಾದಿ
ವಸ್ತು ತಾಣಿಂ ಪಯ್ಲ್ಯಾಚ್ ಅಪಹರ್ಸಿಲ್ಲ್ಯೊ. ಆತಾಂ ತಿಚೆಂ ನಿಸ್ಕಳ್ಪಣ
ತಾಣಿಂ ಲುಟ್ಲೆಂ. ಹ್ಯಾ ಲಚೆ-ಭಿಕಾರಿ ಅಣ್ವ್ಯಾಂಚ್ಯೆ ಹಾತಿಂ ತಿ ನೆಣ್ತಿ
ಆತಾಂ ಸಂಪೂರ್ಣ್ ಸಲ್ವಾಲಿ. ತಿಕಾ ವಿಣ್ಗಿ ಕರ್ನ್ ಜಾಯ್ ತಶೆಂ ತಿಚೆ
ತಾಣಿಂ ಅತ್ಯಾಚಾರ್ ಚಲಯ್ಲೊ, ತಾಂಚೆಂ ಮನ್ ತೃಪ್ತಿ ಜಾತಾ ಪರ್ಯಾಂತ್
ಆಶೆಂ ಸಂಭೋಗ್ ಚಲೊವ್ನ್—ವಿಜೃಂಭಿತ್ ಜಾಲ್ಲೆ ಹೆ ಕೊಂಬೆ. ಆತಾ
ಹೆಂಕಾರಾನ್ ಶಿಂಕಾರಂ ಫುಲೊಂವ್ಕ್ ಲಾಗ್ಲೆ.

ವೇಳ್ ಪಾಶಾರ್ ಜಾವ್ನ್ ಗೆಲ್ಲೊ. ಕಾಮುಕತೆಚೆಂ ಅಮಾಲ್ ಆತಾ
ತಾಂಚ್ಯಾ ಮಸ್ತಕಾ ಥಾವ್ನ್ ದೆಂವೊಂಕ್ ಲಾಗ್‌ಲ್ಲೆಂ. ಶಿರೊ ಸದಿಳ್ ಜಾವ್
ಥಂಡ್ ಜಾಂವ್ಕ್ ಲಾಗ್‌ಲ್ಲ್ಯೊ.

ಮೊಳ್ಯಾಂತ್—ರಾಕಾಂಚ್ಯಾ ಪಾನಾಂ ಇಡ್ಯಾಂತ್ಲ್ಯಾನ್ ಚಾಂದ್ಣೆಂ ಫಾಂಕ
ರೊಂಕ್ ಆರಂಭ್ ಜಾಲೆಂ. ಹ್ಯಾ ವೆಳಿಂ ಟ್ಯಾಕ್ಸಿ-ಚಾಲಕಾಚಿ ನದರ್ ಶೀಲಾ
ಹೆವ್ಶಿಂ ಘುಂವ್ಲಿ. ರಗ್ತಾಚ್ಯಾ ಕೊಂಡಾಂತ್ ತಿ ಪಡೊನ್ ಆಸ್ಲಿ.

ತಿಕಾ ಪಳೆವ್ನ್ ಹಾಸ್ಲೊ ತೊ ನಿರ್ದಯಿ ಕ್ರೂರ್ ಹಾಸೊ. ಆಸಲ್ಯೊ
ಗೋಷ್ಟಿ ವ ಘಟನಾಂ ತಾಕಾ ಸದಾಂಚ್ಯೊ.

ಪುಣ್ ದುಸ್ರ್ಯಾ ಘಡ್ಯೆ ಕಸಲ್ಯಾಗೀ ಭಿತರ್ಲ್ಯಾ ಪ್ರೇರಣಾನ್ ಪ್ರೇರಿತ
ಜಾವ್ನ್ ಉಟೊನ್ ತೊ ಶೀಲಾ ಹೆವ್ಶಿಂ ಗೆಲೊ. ಕುಶಿಕ್ ಘುಂವೊನ್ ಪಡೊನ
ಆಸ್‌ಲ್ಲ್ಯೆ ತಿಕಾ ಉದಾರಿ ಪತೊರ್ಂಚ್ಯೆ ಖಾತಿರ್ ತಿಚ್ಯಾ ಕುಸಾಳಾಂಕ್ ತಾಣೆ
ಏಕ್ ಖೊಟ್ ಘಾಲಿ.

ಪುಣ್ ತಿಚ್ಯೆ ಥಾವ್ನ್ ಕಸ್ಲಿಚ್ ಜಾಪ್ ಆಯ್ಲಿ ನಾ. ಕಸ್ಲೊಚ್ ಒಶಾರೊ
ಮೆಳ್ಳೊ ನಾ.

ಚಾಲಕಾಕ್ ದುಭಾವ್ ಮಾರ್ಲೊ. ಬಾಗ್ಲ್ಯಾನ್ ತಾಣೆಂ ಶೀಲಾಚ
ನಾಡ್ ಪಳೆಲಿ. ತಿ ಸ್ತಬ್ಧ್ ಜಾಲ್ಲಿ. ಸಾಕಾಲಾಗಿಂ ಹಾತ್ ಧರ್ಲೊ. ಪುಣ್
ತಾಂತ್ಲ್ಯಾನ್ ಉಸ್ವಾಸ್-ನಿಶ್ವಾಸ್ ವಚನಾಸ್ಲೊ. ತಾಚಿ ಧಿಖಂಟ್ ಉಡ್ಲಿ.

ಕಾಮುಕಿ ಮುರಛಾ ಮಾರ್ಚ್ಯಾ ಸಂಗ್ತಿಂನಿ ಒರೊಚ್ ಹೆಳ್ಲ್ಯೊ

ಗ್ರಾಯ್ಕ್ ತೊ. ತಾಣೆಂ ಎಕ್ಲ್ಯಾನ್ಂಚ್ ಸಬಾರ್ ಪಾವ್ಟಿಂ ಅಸಲಿಂ ಕಾಮಾಂ ಕೆಲ್ಲಿಂ. ಪುಣ್ ಆಜ್ ತಾಕಾ ಹೊ ನವೊಚ್ ಅನುಭವ್.

ಉಟೊನ್ ಉಬೊ ರಾವ್ಲೊ ತೊ. ಶರೀರ್ ತಾಚೆಂ ಬಾರೀಕ್ ಕಾಂಪ್ತಾಲೆಂ. ಸಗ್ಳೆಂ ತಾಚೆಂ ಶರೀರ್ ಘಾಮೆಲ್ಲೆಂ.

“ದೋಸ್ತ್” ಮ್ಹಣಾಲೊ ತೊ ಹನೀಫಾ ಸರ್ಶಿಂ ಯೆವ್ನ್. ರೊಯ್ಚೆರ್ ತಾಣೆಂ ದೀಷ್ಟ್ ಜೊಕ್ಲಿ. ತರ್‌ಯಿ ತೊ ದುಖಿಮೊತಾಶೆಂ ತಾಕಾ ದಿಸ್ಲೆಂ.

ಪುಣ್ ಹನೀಫ್ ಜಾಗೊಚ್ ಆಸ್ಲೊ. ತಾಚಿಂ ಪುರಾಸಣ್ ಆತಾಂ ದೆಂವೊನ್ ವೆತಾಲಿ. ಏಕ್ ಮೊಲಾದಿಕ್ ಸಿಗ್ರೆಟ್ ತಾಚ್ಯಾ ತೊಂಡಾಂತ್ ಜಳ್ತಾಲಿ.

“ಕಿಶೆಂ ಶರೀಫ್?!” ಉಲಯ್ಲೊ ತೊ ಚಾಲ್ಕಾಚ್ಯಾ ತಾಳ್ಯಾಂತ್ಲಿ ಕಾಂಪ್ಣಿ ಪಾರ್ಕುನ್. “ಕಿತೆಂ ಜಾಲೆಂ?” ಕಿತ್ಯಾಕ್ ಘಾಬರೆಲ್ಲಾಯ್?”

“ಪ್ರಮಾದ್ ಸಂಭವ್ಲಾ ಇಷ್ಟಾ!”

“ಪ್ರಮಾದ್! ಕಸ್ಲೊ ಪ್ರಮಾದ್?”

“ತಿ ಅಲ್ಲಾ ಸರ್ಶಿಂ ಗೆಲ್ಯಾ!”

“ಕೊಣ್ ಗೆಲ್ಯಾ? ಖಿಂಯ್ಸರ್ ಗೆಲ್ಯಾ?”—ಅರ್ಧ್ಯಾ-ಕಾರ್ಸ್ ನಿದೆಂತ್ ಆಸ್‌ಲ್ಲೊ ರೊಯ್, ಆತಾಂ ತಾಂಚೆಂ ಸಂಭಾಷಣ್ ಆಯ್ಕೊನ್ ಉಟೊನ್ ಬಸ್ಲೊ, ವಯ್ಲಿಂ ಉತ್ರಾಂ ಉಚಾರುನ್.

“ತಿ—ತಿ—ಆಪ್ಲಿ ಬಾಪ್ಲಿ” ಶೀಲಾ ಹೆವ್ಹಿಂ ಬೊಟ್ ಜೊಕ್ಲೆಂ ಶರೀಫಾನ್

1769

ಕೊಣ್‌ಯಿ ಘಡಿಭರ್ ಉಲೊಂವ್ಕ್ ನಾಂತ್ ತಾಂಚಿ ಪಾಶಾಂವಿ ತಾನ್ ಭಾಗಯ್ತಾನಾ ಫುಡೆಂ ಕಿತೆಂ ಜಾಯ್ತ್, ವ ಜಾತಲೆಂ ತೆಂ ತಾಣಿಂ ಚಿಂತುನ್ ಪಳೆಂವ್ಕ್ ನಾಸ್ಲೆಂ ಖತ್ಕತೊನ್ ಯೆಂವ್ಚ್ಯಾ ಪಾಶಾಂವಿ ಜ್ವಾಲಾಮುಖಿಂ ಹುಜ್ರಿಂ, ತಾಂಕಾಂ ತೆಂ ಸತ್ ರಘಳ್ಯೊಂಕ್ ನಾಸ್ಲೆಂ

ಪುಣ್ ಆತಾಂ?

ಥೊಡೊ ವೇಳ್ ಪಾಶಾರ್ ಜಾಲೊ. ಭ್ಯೆಂ ತಾಂಕಾಂ ದಿಸೊಂಕ್ ಸುರು ಜಾಲೆಂ ಆತಾಂ.

ಎಕಾ ಲೆಖಾನ್ ಶೀಲಾ ಮೆಲ್ಲೆಂಚ್ ಬರೆಂ ಜಾಲೆಂ ಮ್ಹಳ್ಳೆಂ ಭೊಗುಂಕ್ ಲಾಗ್‌ಲ್ಲೆಂ ರೊಯ್ಕ್. ವಾಂಚೊನ್ ಉರ್‌ಲ್ಲೆಂ ತರ್ ತಾಂಕಾಂ ಆಪಾಯ್ ಚುಕ್ಚೆಬರಿ ನಾಸ್ಲೊ ಮ್ಹಳ್ಳೆಂ ತಾಕಾ ಸುಸ್ತಾಲೆಂ.

ಪುಣ್ ಆಪ್ಣಾಚ್ಯಾ ಮಣ್ಶಾಂತ್ ತರ್‌ಯೀ ತಾಂಕಾಂ ತಿಣೆಂ ಪಾಸ್ ಮಾಂಡುನ್ ದವರ್ಲ್ಲಿ ವ್ಹಾಳ್ಯೆಂ ತಾಂಕಾಂ ಫುಡೆಂ ಕಳೊಂಕ್ ಆಸ್ಲೆಂ.

“ಗೆಲ್ಲಿ ಬರಿ ಜಾಲಿ. ಮಾರ್ ಗೆಲಿ.” ಉಲಯ್ಲೊ ಆತಾಂ ಹನೀಫ್. “ಆತಾಂ ಉರ್ಲಾಂ ಏಕ್‌ಚ್ ಕಾಮ್, ತೆಂ ಮೊಡೆಂ ಖಿಂಯ್ಸರ್ ತರ್‌ಯೀ ಉಡೊಂವ್ಚೆಂ ಆನಿ ನಪಂಯ್ಚ್ ಜಾಂವ್ಚೆಂ. ಫುಡ್ಲೆಂ ಫುಡೆಂ ಪಳೆಲ್ಯಾರ್ ಸಯ್.” ಹೆಂ ಹುಮಾಣೆಂ ತಾಂಕಾಂ ಸವಾರಾಂಕ್ ಬರೆಂ ವ್ಹಾಣ್ ದಿಸ್ಲೆಂ. ಆನಿ ತೆ ಆತಾಂ ಕಾರ್ಯಾಕ್ ದೆಂವ್ಲೆ.

ಶೀಲಾಚೆರ್ ಅತ್ಯಾಚಾರ್ ಚಲಯ್ಲ್ಯಾನಾ, ಖಿಂಯ್ಚ್ಯಾಚ್ ಸಂದರ್ಭಾರ್ ಸಾಂಪ್ಡೊಂಕ್ ನಜೊ ವ್ಹಾಳ್ಯೆಂ ಮತಿಂತ್ ದವರ್ನ್ ಘಾವೊ ತಿ ಮುಂಜಾಗ್ರತ್ ಘೆವ್ನ್ ತಾಣಿಂ ತಯಾರಿ ಕೆಲ್ಲಿ. ಪುಣ್ ಆತಾಂ ಆಚಾನಕ್ ಪರಿಸ್ಥಿತಿ ಉಬ್ಜಿ ಜಾ[illegible] ಪಳೆವ್ನ್ ತಾಂಕಾಂ ದಿಗ್‌ಭ್ರಾಂತ್ ಜಾಲ್ಲಿ.

ತಿಗಾಂಯಿನ್ನಿ ಶಿ[illegible]ಕ್ ಉಕಲ್ಲೆಂ. ಜೀವ್ ಆಸ್ತಾಂ ತೆಂ ತಿತ್ಲೆಂ ಜಡ್ ನಾಸ್ಲೆಂ. ಪುಣ್ ಆತಾಂ ಹ್ಯಾ ಮೊಡ್ಯಾಚೆಂ ವಜಾನ್ ತಾಂಕಾಂ ಖೂಬ್ ಜಡ್ ಮಾರ್ಲೆಂ.

ಟ್ಯಾಕ್ಷಿಲಾಗಿಂ ತಾಣಿಂ ತಾಕಾ ಹಾಡ್ಲೆಂ. ಚಾಲಕಾನ್ ಹಾಳು ದಾರ್ ಉಗ್ತೆಂ ಕೆಲೆಂ. ಹ್ಯೆ ಪಾಪ್ಟಂ ಬಸ್ಕೆರ್ ತಾಣಿಂ ತಾಕಾ ದವ್ರುಂಕ್ ನಾ. ಬಗರ್ ಫುಟ್-ಬೊರ್ಡಾರ್ ನಿದಾಯ್ಲೆಂ.

ಮೊಡ್ಯಾಚ್ಯಾ ದೋನ್ ಕುಶಿಂನಿ ದೊಗ್ ಜಣ್ ಬಸ್ಕೆರ್ ಬಸ್ಲೆ. ಟ್ಯಾಕ್ಷಿ ಚಾಲು ಕರ್ನ್ ಚಾಲಕಾನ್ ಹಾಳು ಮೊಳ್ಯಾಂತ್ಲಿ ಭಾಯ್ರ್ ಹಾಡ್ಲಿ. ರಸ್ತ್ಯಾಕ್ ಪಾವ್ತಚ್ ಭರಾನ್ ತಿ ಧಾಂವ್ಡಾಯ್ಲಿ.

ಭೋವ್ ಥೊಡ್ಯಾ ವೆಳಾ ಭಿತರ್ ತೆ ವಿಕ್ರೋಲಿ ಪ್ರದೇಶಾಕ್ ಆಯ್ಲೆ. ರಾಜ್-ರಸ್ತೊ ತಾಣಿಂ ಸಾಂಡ್ಲೊ. ರೈಲ್ ನಿಲ್ದಾಣಾ ಲಾಗ್ಯಾನ್ ಜಾವ್ನ್ ಲೆವೆಲ್ ಕ್ರೊಸಿಂಗಾಲಾಗಿಂ ತೆ ಪಾವ್ಲೆ. ಪುನ್ಯಾನ್ ರಾತಿಚೊ ವೇಳ್ ಜಾವ್ನ್ ರೈಲ್ ಗಾಡಿಯಾಂಚಿ ಧಾಂವ್ಣಿ ವಿರಳ್ ಜಾವ್ನಾಸ್ಲಿ. ದೋನ್ ಗಾಡಿಯೊ ಆತ್ತಾಂಚ್ ಆಶಾರ್-ಪಾಶಾರ್ ಜಾವ್ನ್ ಗೆಲ್ಲ್ಯೊ, ನಿಮ್ತಿಂ, ವಾಹನಾಂಕ್ ಉತ್ರೊಂಕ್, ಕ್ರೊಸಿಂಗಾಚೆ ದಾರ್ವಾಟೆ ಉಗ್ತೆ ಕೆಲ್ಲೆ.

ಚಾಲಕಾನ್ ಫಾಟಿಂ-ಫುಡೆಂ ಚೊಯ್ಲೆಂ. ಹೆಪ್ಯಾಲ್ಯಾನ್‌ಯೀ ತಾಂಚ್ಯೆ ಟ್ಯಾಕ್ಷಿಕ್ ಉತ್ರೊನ್ ವೆಚಿಂ ವಾಹನಾ ನಾಸ್ಲಲ್ಯಾನ್ ತಾಕಾ ಚಿಕ್ಕೆ ಧಯ್ರ್

ಜಾಲೆಂ. ಘಡ್ಯೆನ್ ಲೆವೆಲ್ ಕ್ರೊಸಿಂಗ್ ಉತ್ರೊನ್ ಕನ್ನವ್‌ವಾರ್ ವೆಚ್ಯಾ ಸ್ತ್ಯಾರ್ ಟ್ಯಾಕ್ಷಿ ತಾಣಿಂ ಚಲಯ್ಲಿ.

ಮಧ್ಯಾನೆ ರಾತಿಚೊ ವೇಳ್. ಸಗ್ಳ್ಯಾನ್ ನಿಶ್ಯಬ್ದತಾ ರಾಜ್ ಕರ್ತಾಲಿ. ಚ್ಯಾಂ ಸಗ್ಳಿಂ ನಿದೆಚ್ಯೆ ವೆಂಗೆಂತ್ ವಿಲೀನ್ ಜಾಲ್ಲಿಂ.

ಚಡ್ತಿಕ್ ಆವಾಜ್ ಕರಿನಾಸ್ತಾಂ, ಪುಣ್ ವೇಗಾನ್ ಚಲೊವ್ನ್ ಚಾಲಕಾನ್ ಟ್ಯಾಕ್ಷಿ ಕನ್ನವ್‌ವಾರ್ ಮುಯ್ದಾನಾಚ್ಯಾ ವಠಾರಾಕ್ ಹಾಡ್ಲಿ. ಥೈಂ ಣಾಕಾ ದಿಸ್ತಾಲೆಂ. ಫಾತರ್ ಉಡಯ್ಲ್ಯಾರ್ ಪಡ್ಚೆ ತಿತ್ಲೆ ಪಯ್ಸ್, ಕನ್ನವ್‌ವಾರ್ ನಗರಾಚೆಂ ಪೊಲಿಸ್ ಸ್ಟೇಶನ್ ದಿಷ್ಟಿಕ್ ಪಡ್ತಾಲೆಂ.

ಅಂತ್ರಾಳಾರ್ ಅಸ್‌ಲ್ಲೆಂ ಆಮಾಸೆ ಉಪ್ರಾಂತ್ಲೆಂ ಥೊಡ್ಯಾ ದಿಸಾಂಚೆಂ ಚಾಂದ್ಣೆಂ ಆತಾಂ ಪುರ್ತೆಂ ಮಾಜ್ವೊನ್ ಗೆಲ್ಲೆಂ. ಕಾಳೊಕೀ ರಾತ್ ತಿ. ಆತಾಂ ತಾಂಕಾಂ ಬರ್ಯಾಚ್ ಫಾಯ್ದ್ಯಾಕ್ ಪಡ್ಲಿ.

ಹ್ಯಾ ಅಂಧ್ಕಾರಾಕ್ ಧಿಗೊ ದಿಂವ್ಕ್ ಮ್ಹಳ್ಳ್ಯೆಬರಿ ಮುಯ್ದಾನಾ ಲಾಗ್ಶಿಲೆ ದಿವೆಯೀ ಪಾಲ್ವಲೆ.

ಅಸಲ್ಯಾ ಕಾಳೊಕಾಚ್ಯಾ ಅಪರಾಂತ್ ಸವ್ಕಾಸ್ ಪುಣ್ ತುರ್ತಾನ್ ತ್ರೆ ಕಾಮಾಕ್ ದೆಂಪ್ಲೆ. ಟ್ಯಾಕ್ಷಿಂತ್ಲೆಂ ಮೊಡೆಂ, ಜಾತಾ ತಿತ್ಲೊ ಆವಾಜ್ ಉಣೊ ಕರ್ನ್ ತಾಣಿಂ ತೆಂ ಭಾಯ್ರ್ ವೊಡ್ಲೆಂ. ಆನಿ ದುರ್ಬುರ್ಯಾಂ ವೊಡಿತ್ ವ್ಹರ್ನ್ ಮುಯ್ದಾನಾಚ್ಯಾ ಎಕಾ ಕೊನ್ಶ್ಯಾಕ್ ನಿದಾಯ್ಲೆಂ.

ಉಪ್ರಾಂತ್ ಮಾರ್ಯಾ ವೇಗಾನ್ ಮ್ಹಳ್ಳ್ಯೆ ಪರಿಂ ತೆ ಯೆವ್ನ್ ಟ್ಯಾಕ್ಷಿಂತ್ ಘುಸ್ಲೆ. ದುಸ್ರ್ಯಾ ಘಡ್ಯೆ—ಜೀಪ್ ಪಾಂಚ್ಯಾಲ್ಯಾರ್ ಭಿಕ್ ಮಾಗೊನ್‌ಜಿಣೊ ಖಾವ್ಯೆತ್ ಮ್ಹಳ್ಳ್ಯಾ ಜಿನ್ಸಲ್ ಟ್ಯಾಕ್ಷಿ ಥಂಯ್ಸರ್ಶಿ ಉಸಾಳ್ಳಿ ಆನಿ ಕ್ಷಣಾ ಭಿತರ್ ಮಾಯಾಗ್ ಜಾಲಿ.

** ** **

ಪತ್ರ್ ಹಾತಿಂ ಧರ್ನ್ ತೆಂ ಘಟನ್ ನಿಹಾಳ್ನ್ ಆಸ್ಲಲ್ಯಾ ರೊಯ್‌ಜೊ ನಿಹಾಳ್ ಆತಾಂ ಅಬೇರ್ ಜಾಲೊ. ಪುಣ್ ಆತಾಂ ಪಯಿಲ್ಲ್ಯಾ ಪಾವ್ಟಿಂ ತಾಕಾ ಪಶ್ತಿ ಕಾಪ್ಜಣಿ ಭೊಗಾಂಕ್ ಲಾಗ್ಲಿ. ಪತ್ರಾರ್ ಆಸ್‌ಲ್ಲೆಂ ಏಕ್ ಮುಕ್ಯೆಂ ಸಿ.ಐ.ಡಿ. ಪೊಲಿಸ್ ಸುಣ್ಯಾಂಕ್ ಘೆವ್ನ್ ಅಪ್ರಾಧಿಂಚ್ಯಾ ಸೊಧ್ನೆಕ್ ಲಾಗ್ಲ್ಯಾತ್ ಮ್ಹಳ್ಳೆಂ ತಾಕಾ ಚಿಕ್ಕ ಕಾವ್ಜೆಸಾರ್ಕೆಂ ಕರುಂಕ್ ಪಾವ್‌ಲ್ಲೆಂ. ಆನಿ ತಾಕಾ ಕಾರಣ್ ಆಸ್ಲೆಂ. ತ್ಯಾ ವೆಳಿಂ ಬೊಂಬಯ್ಚೊ ಪೊಲಿಸ್ ಕಮಿಶನರ್ ಜಾವ್ನ್ ಏಕ್ ಫಾಮಾದ್ ವ್ಯಕ್ತಿ ತ್ಯಾ ಸ್ಥಾನಾರ್ ಸೊಭ್ತಾಲಿ. ಭೋವ್‌ಚ್

ಜಿಗಂಟ್ ಮನಿಸ್ ತೊ. ಸತಾ ಆನಿ ನಿತಿ ಪಾಸುನ್ ಆಪ್ಲೊ ಜೀವ್‌ಚ್ ತಾಣೆಂ ಆಡವ್ ದವರ್ಲ್ಲೊ. ಅಪ್ರಾಧ್ಯಾಂಚ್ಯಾ ಮಾಂಟ್ಯಾಕ್ ತೊ ಸಾಕೊರ್ಣ್‌ಚ್ ರಾಕ್ಕ್ಯಾಸ್. ಪುಣ್ ಖರ್ಯಾ-ಬರ್ಯಾ ನಾಗರಿಕಾಂಕ್ ತೊ ಏಕ್ ರಾಕಣ್ ಭಡ್ವೊ ರಕ್ಷಣೆಚೊ ಆಸ್ರೊ.

ಅಶೆಂ ತಾಚೆಂ ವ್ಯಕ್ತಿತ್ವ್‌ಗಿ ತಶೆಂಚ್ ತಾಚ್ಯಾ ಹಾತಾಖಾಲ್ ಆಸ್ಲಲ್ಯಾ ಪೊಲಿಸ್ ಫೊರ್ಸ್‌ನ್‌ಯೀ ಹ್ಯಾಚ್ ಪ್ರಕಾರ್ ಆಪಜಾಯಿತ್ ಮ್ಹಳ್ಳಿ ಜಾವ್ನಾಸ್ಲಿ ತಾಚಿ ಉಬಾರ್ಣ ಆನಿ ಆಶಾ. ಪೊಲಿಸ್ ಫೊರ್ಸ್‌ನ್ ಕಾಯ್ದ್ಯಾ ಭಾಯ್ರ್ ಮೆಟಾಂ ಕಾಡ್ಲ್ಯಾರ್, ತಾಚೆಲಾಗಿಂ ಫಾಯ್ದ್ಯಾಕ್ ಪಡನಾಸ್ಲೆಂ.

ಶೀಲಾಚ್ಯಾ ಖುನಿಯೆ-ಅತ್ಯಾಚಾರ್ ತಕ್ಷಿರೆಂತ್ ಸ್ವತಾಕ್ ತಾಣೆಂಚ್ ಆಸಕ್ತಿ ಘೆತ್‌ಲ್ಲಿ.

ಅಪ್ರಾಧ್ ಕೆಲೆಲ್ಯಾಂಕ್. ತೆ ಕಿತ್ಲೆಯ್ ಹುಶಾರ್ ಬಾದ್ವಂತ್ ಮ್ಹಣೊನ್ ತಾಣಿಂ ಲೆಖ್ಲ್ಯಾರ್‌ಯೀ, ಜೀವ್ ರಕ್ಷಣೆಚೆಂ ಭ್ಯೆಂ ತಾಂಕಾಂಯೀ ಆಸ್ತಾಚ್. ತ್ಯಾಚ್ ಪ್ರಕಾರ್ ಹ್ಯಾ ಪ್ರಕರಣಾಂತ್ಲೆ ತೆಗ್‌ಯೀ ವ್ಯಕ್ತಿ ಬಹಿರಂಗ್ ಥರಾನ್ ಭೊಂವನಾ ಜಾಲೆ. ಪೊಲಿಸ್ ಕಮಿಶನರಾಚೆಂ ಭ್ಯೆಂಚ್ ತಾಂಕಾಂ ಅಧಿಕ್ ಜಾಂವ್ಕ್ ಪಾವ್‌ಲ್ಲೆಂ.

ಆಟ್ ದೀಸ್ ಪಾಶಾರ್ ಜಾಲೆ. ಬೊಂಬಯ್ಚಿಂ ದೈನಿಕ್ ಪತ್ರಾಂ ಆತಾಂ ಪೊಲಿಸಾಂಕ್ ಯೆಟುಂಕ್ ಲಾಗ್‌ಲ್ಲಿಂ. ಸ್ಕೊಟ್ಲೆಂಡ್ ಯಾರ್ಡಾಚ್ಯಾ ಪೊಲಿಸಾಂ ನಂತರ್ ಹುಶಾರಾಯೆಂತ್ ದುಸ್ರೆಂ ಸ್ಥಾನ್ ಘೆಂವ್ಚ್ಯಾ ಬೊಂಬಯ್ಚ್ಯಾ ಪೊಲಿಸ್ ಫೊರ್ಸ್ಚಿ ಹುಶಾರಾಯ್ ಇತ್ಲಿಚ್ ಮ್ಹಣೊನ್ ತಿಂ ವಿಚಾರುಂಕ್ ಲಾಗ್‌ಲ್ಲಿಂ. ಹ್ಯೆ ಪರ್ವಿಂ ಸಾರ್ವಜನಿಕಾಂಚಿ ಅಭಿಪ್ರಾಯ್‌ಯೀ ತ್ಯೆಚ್ ಕುಶಿಕ್ ಮಾಲ್ಶ್ವಾಂಕ್ ಲಾಗ್‌ಲ್ಲಿ.

ಹ್ಯೆ ಚಾಟಿಯೆಚೆ ಮಾರ್ ಖೆಲ್ಲೆ ಪೊಲಿಸ್‌ಯೀ ಹರಾಕ್ ಪಡ್‌ಲ್ಲೆ. ಅಪ್ರಾಧ್ಯಾಂ ಪಯ್ಕಿ ಏಕ್ಲೊ ರೊಯ್ ಮ್ಹಳ್ಳಿ ಜಿವಿ-ಜಿವಿ ರುಜ್ವಾತ್ ತಾಂಕಾಂ ಮೆಳ್‌ಲ್ಲಿ. ಶೀಲಾಚ್ಯಾ ಮೊಡ್ಯಾನ್ಂಚ್ ಹಿ ರುಜ್ವಾತ್ ತಾಂಕಾಂ ಒದಗ್ಲ್ಲಿ.

ಶೀಲಾಚೆರ್ ಅತ್ಯಾಚಾರ್ ಚಲಯ್ತಾನಾ, ರೊಯ್ ಆನಿ ಹನೀಫಾಚ್ಯಾ ಹಾತಾಂಕ್ ಲುಂಪಾಂ ಆಸ್ಲಿಂ. ತಿತ್ಲಿ ಮುಂಜಾಗ್ರತ್ ತಾಣಿಂ ಘೆತ್‌ಲ್ಲಿ.

ಪುಣ್ ಉಪ್ರಾಂತ್—

ಹ್ಯಾ ಅಪಾನಂಪ್ ಘಟನಾಂತ್ ತೆಂ ಮೆಲಾಂ ಮ್ಹಳ್ಳೆಂ ಕಳ್ತಚ್ ತಾಂಚಿ ಂತರ್‌ಮಂಖಾ ಉಡ್ಲ್ಲಿ ಆನಿ ಜಾತಾ ತಿತ್ಲ್ಯಾ ವೆಗಿಂ ತಾಚೆಂ ಮೊಡೆಂ ತಾಂಚಿ ಾವ್ಡ್ ಪಯ್ಸ್ ಕರುಂಕ್ ತಾಣಿಂ ಚಿಂತ್ಲ್ಲೆಂ. ತೆಂ ಮೊಡೆಂ ಮೊಳ್ಯಾಂತ್‌ಚ್ ಡ್ಡ್ ಪೊಳೊನ್ ವಚೊಂಕ್ ತಾಂಚ್ಯಾ ಕೊಣಾಯ್ಚ್ಯಾ ಮತಿಂತ್ ರಘಳ್ಯೊಂಕ್ ಾಸ್ಲೆಂ. ಹೆಂ ಜಾವ್ನಾಸ್ಲೆಂ ನಿತಿನ್ ಗುಪಿತ್ತ್ ಘೆತ್ಲ್ಲೆಂ ಕ್ರಮ್.

ಶೀಲಾ ಜಿವಂತ್ ಆಸ್ತಾಂ ರೊಯ್ ತಾಚೆ ಕುಡಿರ್ ಜಾಯ್ ತಶೆಂ ಳ್‌ಲ್ಲೊ. ಪುಣ್ ಆತಾಂ ತೆಂ ಘಟ್ ಜಾಲ್ಲೆಂ ನಿರ್ಜೀವ್ ಶರೀರ್ ಲುಂಪಾಂ ಾಲ್ಲ್ಯಾ ಹಾತಾಂನಿ ತಾಕಾ ಆಪ್ಡುಂಕ್ ಜಾಲೆಂ ನಾ. ತಾಚೆ ಹಾತ್ ನಿಸ್ರೊಂಕ್ ಾಗ್ಲೆ.

ತ್ಯಾ ಪಾಸುನ್ ತಾಣೆಂ ಹಾತಾಂಚಿಂ ಲುಂವಾಂ ಕಾಡ್ಲಿಂ. ಪುಣ್ ಹ್ಯೆ ರ್ವಿಂ ಆಪ್ಲ್ಯಾ ಹಾತಾಂಚಿ ರಂಗ್ ನಾಸ್ಲಿ ಛಾಪ್ (ಫಿಂಗರ್ಸ್ ಪ್ರಿಂಟ್) ತ್ಯಾ ರ್ಜೀವ್ ಶರೀರಾಚೆರ್ ಆಪುಣ್ ಸೊಡ್ತಾಂ. ಮ್ಹಳ್ಳೆಂ ತ್ಯೆ ಘಡ್ಯೆ—ತಾಚ್ಯಾ ವ ಾಚ್ಯಾ ಸಾಂಗಾತ್ಯಾಂಚ್ಯೆ ಮತಿಕ್ ಗೆಲೆಂ ನಾ. ಪುಣ್ ಹಿಚ್ ಸಂಗತ್ ಉಪ್ರಾಂತ್ ಾಕಾ ಮ್ಹಾರಗ್ ಪಡ್ಲಿ. ತಾಚ್ಯಾ ಪಾಳಾಂ-ಮುಳಾಕ್‌ಚ್ ಘಾರ್ ದಿಂವ್ಕ್ ಾವ್ಲಿ. ಕಿತ್ಯಾಕ್ ತಶೆಂ ಜಾವ್ನಾಸ್ಲೆಂ ನಿರ್ಮೊಣೆಂ........

ಅಸಲ್ಯಾ ಸಂಗ್ತಿಂನಿ ಮೊಡೆಂ ಸ್ವಾಧೀನ್ ಕರ್ತಚ್, ಪಯ್ಲೆಂ ತ್ಯಾ ಮೊಡ್ಯಾ ಚೆರ್ ಕಸ್ಲೆಯ್ ಹಾತಾಂಚ್ಯೆ ಘುರ್ತ್ ಮೆಳ್ತಾತ್‌ಗಿ ಮ್ಹುಣ್ ಪೊಲಿಸಾಂನಿ ೊಧ್ಚೆಂ ಆಸಾ. ಆನಿ ಹುಂಗಾಸರ್‌ಯಿ ತಸ್ಲೆಂ ತಪಾಸಣ್ ತಾಣಿಂ ಲಯ್ತಾನಾ ಶೀಲಾಚ್ಯಾ ಮೊಡ್ಯಾಚೆರ್, ಥೊಡೆ ಹಾತಾಂಚೆ ಘುರ್ತ್ ತಾಂಕಾಂ ಾಂಪಡ್ಲೆ.

ತೆ ಘುರ್ತ್ ತಾಣಿಂ ತಪಾಸ್ಲೆ. ತಾಂಚೆಲಾಗಿಂ ಆಸ್ಲಲ್ಯಾ ಫಾಯ್ಲಾಂನಿ, ತ್ಯಾ ಘುರ್ತಾಂಕ್ ತಾಳ್ ಪಡ್ಚೆ ಘುರ್ತ್ ಮೆಳ್ತಾತ್‌ಗಿ ಮ್ಹಣ್ಜೊನ್ ತಾಣಿಂ ೊಧ್ಲೆಂ.

ಆನಿ ತಾಂಚಿಂ ಸೊಧ್ನಾಂ ವ್ಯರ್ಥ್ ಜಾಲಿಂ ನಾಂತ್. ತಾಂಚ್ಯಾ ಾಯ್ಲಾಂನಿ ಆಸ್ಲಲ್ಯಾ ರೊಯ್ಚ್ಯಾ ಹಾತಾಂಚ್ಯಾ ಘುರ್ತಾಂಕ್ ಆನಿ ಶೀಲಾಚ್ಯಾ ೊಡ್ಯಾಚೆರ್ ಸಾಂಪಡ್ಲಲ್ಯಾ ಹಾತಾಂಚ್ಯಾ ಘುರ್ತಾಂಕ್ ಕಾಂಯ್ಚ್ ತಫಾವತ್ ಾಸ್ಲೆಂ.

ಆನಿಕ್ ದುಬಾವ್ ಉರ್ಲೊ ನಾ. ದುಸ್ರ್ಯಾ ದಿಸಾ ಫಾವ್ನಂಚ್ ಪೊಲಿಸ್ ಅಪ್ರಾಧಿಂಚ್ಯಾ ಜೊಂಟೆಕ್ ಭಾಯ್ರ್ ಸರ್ಲೆ.

ಪಂದ್ಲ್ಯಾ ಸಂಸಾರಾಂತ್ಲ್ಯಾ ವ್ಯಕ್ತಿಂಚೆ ಚೆಲಾ ಸಗ್ಳ್ಯಾನ್‌ಯೀ ಆಸ್ತಾತ ಕಾಯ್ದ್ಯಾಚ್ಯಾ ರಾಕ್ವಲ್ಯಾಂ ಪಯ್ಕಿ ಥೊಡೆ ತಾಂಚೆ ಖಬ್ರಿ ಜಾವ್ನಾಸ್ತಾತ್ ಅಶೆಂ ಜಾಲ್ಲ್ಯಾನ್ ಶಿಕಾರಿ ಆರಂಭ್ ಜಾಲ್ಯಾ ಮ್ಹಳ್ಳಿ ಪಾರ್ತ ಜಗ್ಲಾಣ್ಯಾಚ ವೇಗಾನ್ ರೊಯ್ ಗೇಂಗಾಕ್ ಪಾವ್ಲಿ. ಆನಿ ತಣಿಂ ಚುಕಾರಿ ಮಾರುಂ ಧಲ್ಲಿ.

ರೊಯ್ನ್ ಆಪ್ಲೊ ವೇಸ್ ಪುರ್ತೊ ಬದ್ಲುಂಚೆಂ ಪ್ರಯತ್ನ್ ಕೆಲ ಖಾಡ್ ಪಾಡಯ್ಲೆಂ. ಕಾತ್ರೊಂಕ್ ಹಳ್ತ್ ಜಾಲ್ಲೆ ಹಿಪ್ಪಿ ಕೆಸ್ ಆನಿಕ್‌ಯಿ ಚಡ್ ಲಾಂಬ್ ಕರ್ಚೆಂ ಪ್ರಯತ್ನ್ ಚಲಯ್ಲೆಂ.

ಪುಣ್ ಸತ್ ಬುಡ್ತಾನಾ ಶೀಲಾಚೆರ್ ಚಲ್‌ಲ್ಲೊ ತೊ ಅಪಮಾನ ಅತ್ಯಾಚಾರ್ ಆನಿ ಪರಿಣಾಮ್ ಜಾವ್ನ್ ಜಾಲ್ಲಿ ತಿ ತಾಚಿ ಖುನಿ ಆತಾಂ ಸರ್ಗಾಕ ಹಾಕ್ ಬೊಬ್ ದಿಂವ್ಕ್ ಲಾಗ್‌ಲ್ಲಿ.

ಹ್ಯೆ ಹಾಕ್-ಬೋಬೆಕ್ ಪ್ರತಿಫಳ್ ಲಾಭನಾಸ್ತಾಂ ರಾವ್ಲೊ ನಾ.

ಸಾಧ್ಯಾ ಪೊಲಿಸಾಂ ಸಂಗಿಂ ಸಿ.ಐ.ಡಿ.ಯೀ ಶಿಕಾರೆಕ್ ಲಾಗ್‌ಲ್ಲೆ. ತಾಂಚೆ ಸಂಗಿಂ ತರ್ಬೆತ್ ಜಾಲ್ಲಿಂ ಸುಣೆಂಯೀ ಆಸ್ಲಿಂ.

ಹಪ್ತ್ಯಾ ಮಧ್ಲೊ ತೊ ಏಕ್ ದೀಸ್.

ವಿಕ್ರೋಲಿ ರೈಲ್ ನಿಲ್ದಾಣಾಲಾಗಿಂ ಎಕ್ಲೊ ಖಾಡ್ಯಾಳೊ ಕೊಣಾಚಿಗಿ ವಾಟ್ ರಾಕ್ತ್ಯಾ ಮ್ಹಣ್ಯಾಚ್ಯಾ ಜಿನ್ಸಾರ್ ಉಬೊ ಆಸ್ಲೊ. ಏಕ್ ಹಾತ್ ಘಾಲ್ಲ್ಯಾ ಕುರ್ತ್ಯಾ ಪಂದಾಕ್ ಪೆಂಕ್ಟಾಚೆರ್ ಆಸ್ಲೊ.

ನಿಲ್ದಾಣಾ ಭಾಯ್ರ್ ಆಸ್ಚ್ಯಾ ಏಕಾ ಸಾರ್ವಜನಿಕ್ ಟೆಲಿಫೊನ್ ಕವ್ರಾ ಲಾಗಿಂ ತೊ ಉಬೊ ಆಸ್ಲೊ.

ಏಕಾಚ್‌ಘರಾ ಸುಣೆಂ ಭೊಂಕ್ಲೆಂ. ತ್ಯಾ ಖಾಡ್ಯಾಳ್ಯಾನ್ ಹಿಮ್ಯಾಂ-ತೆಮ್ಯಾಂ ಗೊಮ್ಟಿ ವೊಳಾವ್ನ್ ಚೊಂಪ್ಟೆ ಭತರ್ ಏಕ್ ಕಾಳೆಂ ಶಿಕಾರೆಚೆಂ ಸುಣೆಂ ದೋನ್ ಪಾಂಯ್ ತಾಚ್ಯಾ ಹರ್ದ್ಯಾಕ್ ತೆಂಕುನ್ ಉಬೆಂ ಜಾಲೆಂ. ತ್ಯಾ ಸುಣ್ಯಾಚಿ ಸಾಂಕಳ್ ಧರ್‌ಲ್ಲಿ ಏಕ್ ಬಳಾಡಿಕ್ ವ್ಯಕ್ತಿ ಆತಾಂ ತಾಚ್ಯೆ ಸಾಮ್ಕಾರ್ ಉಬಿ ಜಾಲಿ.

ಪುಣ್ ಖಾಡ್ಯಾಳೊಯೀ ಚುರುಕ್ ಆನಿ ಚಲಾಕೆವಂತ್ ಜಾವ್ನಾಸ್ಲೊ. ಸುಣ್ಯಾಕ್ ಪಳೆವ್ನ್ ತೊ ಗಾಭರ್ಲೊ ನಾ. ಪೆಂಕ್ಟಾಕ್ ಆಸ್‌ಲ್ಲೊ ತಾಚೊ ಉಜ್ವೊ ಹಾತ್, ಸಟ್ಟ್ ಕರ್ನ್ ಭಾಯ್ರ್ ಯೆವ್ನ್ ವಯ್ರ್ ಉಬಾರ್ಲೊ. ತಾಂತುಂ ಝುಳ್ಝಳ್ಚಿ ಸುರಿ ಆಸ್ಲಿ.

ಪುಣ್ ತಡವ್ ಜಾಲೊ ನಾ. ದುಸ್ರ್ಯಾ ಘಡ್ಯೆ ಸಾಂಯ್ಕಲಾಚ್ಯೆ ಸರ್ಪಳೆಚೊ

ಬಳಾದಿಕ್ ಮಾರ್ ತ್ಯಾ ಸುರಿ ಧರ್‌ಲ್ಲ್ಯಾ ಹಾತಾಚೆರ್ ಬಸೊನ್ ಸಂರಿ
ಡ್ಲಿ. ದುಸ್ರ್ಯಾ ಘಡ್ಯೆ ಬಳಿಷ್ಠ್ ಹಾತಾಂನಿ, ತೊ ಹಾತ್ ಧರ್ನ್ ಪಾಟಿಂ
ಳಾರಿಲ್ಲೊ.

ಥೊಡ್ಯಾಚ್ ಮಿನುಟಾಂ ಭಿತರ್ ಹೆಂ ಘಟನ್ ಘಡೊನ್ ಗೆಲೆಂ.

“ರೊಯ್ ಭುಂಗ್ರ್ಯಾ.” ಖಾಡ್ಯಾಳ್ಯಾಚ್ಯಾ ಭುಜಾರ್ ಹಾತ್ ದವರ್ನ್
ಲಯ್ಲಿ ಆತಾಂ ಸಂಣ್ಯಾಚಿ ಸಾಂಕಳ್ ಧರ್‌ಲ್ಲಿ ವ್ಯಕ್ತಿ. “ನಿತಿಚೆ ಹಾತ್ ಲಾಂಬ್
ಸಾತ್ ಭಾವಾ. ಆತಾಂ ಚಲ್, ಸಬ್ದ್ ಕಾಡಿನಾಸ್ತಾಂ ಆಮ್ಚ್ಯಾ
ರಾಬರ್. ಹ್ಯಾ ಫುಡೆಂ ನೀತ್ ಜ್ಯಾರಿ ಜಾತಾ ಪಾಸುನ್ ತುಂ ಆಮ್ಚೊ
ಯ್ರೊ.” ಇತ್ಲೆಂ ಮ್ಹಣೊನ್ ರೊಯ್ಚ್ಯಾ ಹಾತಾಕ್ ಖೊಡೊ ಶಿರ್ಕಾಯ್ಲೊ.

ತ್ಯಾಚ್ ದಿಸಾ ಭೋವ್ ತುರ್ತಾನ್ ತಾಣೆಂ ತಾಕಾ ಸ್ಥಳೀಕ್ ಎಕಾ
ಜಿಸ್ಟ್ರೇಟಾ ಹುಜ್ರಿಂ ಉಬೊ ಕೆಲೊ. ತಾಣೆಂ ರೊಯ್ಕ್ ತಕ್ಸೀರ್ ಉಬಿ
ತಾ ಪಾಸಂನ್ ಸಾತ್ ದೀಸ್ ಪೊಲಿಸಾಂಚ್ಯೆ ಬಂಧೆಂತ್ (ಪೊಲಿಸ್
ಸ್ಟಡಿ) ಆಸೊಂಕ್ ಫರ್ಮಾಯ್ಲೆಂ.

ಪೊಲಿಸಾಂಚ್ಯಾ ಲೊಕಪ್ಪಾಂತ್ ಭಿಕ್ಣಾಂ-ಜಳಾರಿಂಚೆ ಮಾರ್, ತಾಂಚೆಂ
ತ್ಯಂತ್ ಕನಿಷ್ಠ್ ವರ್ಗಾಚೆಂ ಜೆವಣ್ ಜೆವ್ನ್ ಆಸ್ತಾಂ, ರೊಯ್ಕ್ ಆಪ್ಣೆಂ
ಂಪಡ್‌ಲ್ಲ್ಯಾ ಘಟನಾವಿಶಿಂ ನಿಯಾಳ್ ಆಯ್ಲೊ. ಕಿತ್ಲ್ಯಾ ಜಾಗ್ರುತ್ಕಾಯೆನ್
ಣೆಂ ಹೆಂ ಜಾಳ್ ವ್ರೊಳ್‌ಲ್ಲೆಂ ತರ್‌ಯೀ ತಾಂತುಂ ಬುರಾಕ್ ಏಕ್ ಉಬ್ಜಾಲ್ಲೊ.
ಲಾ ಥಂಯ್ ಆಪ್ಲ್ಯಾ ಕುಡಿಚೆ ಪಾಶಾಂವ್ ಥಾಂಬಯ್ತಾನಾ, ಫುಡೆಂ
ಶೆಂ ಜಾಯ್ತ್ ಮ್ಹಣೊನ್ ತಾಣೆಂ ಚಿಂತುಂಕ್ ನಾಸ್ಲೆಂ. ಪುಣ್ ಮೆಲಾಂ
ಳ್ಳಿಂ ಗೊವ್ತಾಚ್ ನಿತಿಚ್ಯಾ ದಾವ್ಲ್ಯಾಂಕ್ ಸಾಂಪಡ್ನಾಶೆಂ ಸರ್ವ್ ಮುಂಜಾಗ್ರು
ಕಯ್ ತಾಣೆಂ ಘೆತ್ಲ್ಯಾ, ಮ್ಹಣೊನ್ ತೊ ಸಮ್ಜಾಲ್ಲೊ. ಪುಣ್ ತಶೆಂ
ಾಂವ್ಕ್ ನಾಸ್ಲೆಂ. ದೋನ್ ಸಂಗ್ತಿ ಅಚಾನಕ್ ತಾಚ್ಯೆ ತಿಳುವಳ್ಕೆ ಭಾಯ್ರ್
ಡೊನ್ ಗೆಲ್ಲ್ಯೊ. ಏಕ್: ಮೊಡ್ಯಾಚೆರ್ ತಾಚ್ಯಾ ಹಾತಾಂಚಿ ಛಾಪ್
ಪ್ರಿಂಟ್) ಪಡ್‌ಲ್ಲಿ. ದುಸ್ರಿ: ತಾಚೊ ಹಾತ್-ತುವಾಲೊ ಥಂಯ್ಚ್ಯಾ
ಗ್ಯಲ್ಯಾ ಎಕಾ ಬೊಲ್ಯಾಲಾಗಿಂ ಪಾನಾಂ-ಶೊಲ್ಯಾಂ ಇಡ್ಯಾಂತ್ ಪಡೊನ್
ಸ್ಲೊ.

ತೀನ್ ದೀಸ್ ಅಶೆಚ್ ಪಾಶಾರ್ ಜಾಲ್ಲೆ. ಪೊಲಿಸಾಂಚೆ ಹಾತಿಂ ರೊಯ್ಕ್
ಧರ್ಮ ಉದಕ್ ಕೆಲ್ಲೊ. ಜಾಲ್ಯಾರ್‌ಯೀ ತಾಚೆ, ಸಂಗಿಂ, ಹ್ಯಾ ಕರಾಳ್
ಟನಾಂತ್ ಆನಿ ಕೊಣ್ ಶಾಮಿಲ್ ಆಸಾತ್ ಮ್ಹಣೊನ್ ಸೊಧುನ್ ಕಾಡ್ಚ್ಯಾ

ತಾಂಚ್ಯಾ ಪ್ರಯತ್ನಾಕ್ ಆಜೂನ್ ಫಳ್ ಮೆಳೊಂಕ್ ನಾಸ್ಲೊ. ದೃಢ್ ಮನಾಚ್ಯಾ ರೊಯ್ಯ್ಕ್, ಪೊಲಿಸಾಂಚೆಂ ಫುಸ್ಲಾಪ್ಣೆಂ-ಭೆಷ್ಟಾಪ್ಣೆಂ ಆನಿ ಉಪ್ರಾಂತ್ ಶಿಕ್ಷಾ ಸೊಸ್ಲ್ಲಿ. ತರ್ಯೀ ಆಪ್ಲ್ಯಾಂಕ್ ವಿಕ್ರಿತ್ ಕರುಂಕ್ ನಾಸ್ಲೆಂ.

ಸಾತ್ವೊ ಅವಸ್ವರ್

ಆಟ್ವೊ ದೀಸ್ ಉದೆಲ್ಲೊ. ತ್ಯಾ ದಿಸಾ, ಶಹರಾಂತ್ಲ್ಯಾ ಎಕ್ಯೆ ಕೊಡ್ತಿಂತ್ ರೊಯ್ ವಯ್ರ್ ತಕ್ಷೀರ್ (ಕೇಜ್) ಆರಂಭ್ ಜಾಲ್ಲಿ.

ಸಂಪ್ಲೆಲ್ಯಾ ಆಟ್ ದಿಸಾಂನಿ ರೊಯ್ ಅಪೇಕ್ಷಿಲ್ಲೆಂ ಆನಿ ನಿರೀಕ್ಷಣ್ ಕೆಲ್ಲೆಂ ಕಸ್ಲೆಂಯ್ ಘಡೊಂಕ್ ನಾಸ್ಲೆಂ. ಭಾಯ್ಲ್ಯಾ ಸಂಸಾರಾಚೊ ಕಸ್ಲೊಚ್ ಸಂಪರ್ಕ್ ತಾಕಾ ಲಾಭೊಂಕ್ ನಾಸ್ಲೊ.

ಹ್ಯಾ ಪ್ರಕರಣಾಂತ್ ತೊ—ಹನೀಫ್ ಆನಿ ಶರೀಫ್—ಸಮಾಸಮ್ ಭಾಗಿದಾರ್ ಜಾವ್ನಾಸ್ಲೆ ತರ್ಯೀ ಆನಿ ತಾಂಚ್ಯೆ ಪಯ್ಕಿ ಕೊಣ್ಯೀ ಎಕ್ಲೊ ಸಾಂಪಡ್ಲ್ಯಾರ್ ತಾಕಾ ಮಜತ್ ಕರ್ಚಿ—ತಾಚ್ಯೆ ಸುಟ್ಕೆಕ್ ಪ್ರಯತ್ನ್ ಚಲೊಂವ್ಚಿ ಭಾಸ್, ತಾಣಿಂ ಎಕಾಮೆಕಾಕ್ ದಿಲ್ಲಿ ತರ್ಯೀ ಆಜೂನ್ ಕೊಣೆಂಚ್ ತಾಚೊ ಸಂಪರ್ಕ್ ಕರುಂಕ್ ನಾಸ್ಲೊ. ಕೊಣೆಂಚ್ ತಾಚ್ಯೆ ಪಾಸುನ್ ಝುಜೊಂಕ್ ಕಮರ್ ಬಾಂಧುಂಕ್ ನಾಸ್ಲೆಂ.

ವ್ಯಕ್ತಿಗತ್ ಥರಾನ್ ಕುಡಿಚೆ ಪಾಶಾಂವ್ ತಾಣಿಂ ಭಾಗಯಿಲ್ಲೆ ತರ್ಯೀ ಲುಟ್ಲ್ಲೆಂ ಸರ್ವ್ ತಾಂಚ್ಯಾ ತಂಡಾಚ್ಯಾ ಮುಖೆಸ್ತಾಕ್ ತಾಣಿಂ ಒಪ್ಪುನ್ ದಿಲ್ಲೆಂ. ಥಂಯ್ ಥಾವ್ನ್ ತೆಂ ತಾಂಚೊ ಪಾತ್ರೊನ್ ಜಾವ್ನಾಸ್ಚ್ಯಾ ಎಕಾ ಪ್ರಬಲ್ ವ್ಯಕ್ತಿಕ್ ಪಾಪಿತ್ ಜಾಲ್ಲೆಂ. ತಿ ವ್ಯಕ್ತಿ. ಭಾಯ್ಲ್ಯಾ ದೆಖಿಕ್ ಮಾತ್ರ್ ಖರೊ-ಬರೊ ನಾಗರಿಕ್ ಜಾವ್ನಾಸೊನ್, ರಾಜಕೀಯ್ ಆನಿ ಸಮಾಜಿಕ್ ವರ್ತುಲಾಂ ಪ್ರಭಾವಿಕ್ ಜಾವ್ನಾಸ್ಲಿ.

ಪುಣ್ ಹಾಣೆಂ ಕೊಣೆಂಯ್ ತಾಚ್ಯೆ ಸುಟ್ಕೆ ಹೆಪ್ರಿಂ ಗಮನ್ಂಚ್ ದಿಂವ್ಕ್ ನಾಸ್ಲೆಂ. ತೊ ಗೆಲ್ಯಾರ್ ಕಿತೆಂ ಜಾಲೆಂ?! ತಾಚ್ಯೆ ತಸ್ಲೆ ಹೆರ್ ಹಜಾರ್ ಜಣ್ ಮೆಳ್ತಾತ್!

ಹೆಂ ಸರ್ವ್ ಚಿಂತುನ್, ಪಾಸಿಂ ಆಟೊವ್ನ್, ರೊಯಾಕ್ ವರ್ತಿ ನಿರಾಶಾ ಜಾಲಿ. ಪೊಲ್ಯಾರ್ ಗೆಲೊಂ. ಶಿಕ್ಷಾ ಜಾವ್ನ್ ಉಧೆಂನ್ ಮಾಟಿಂ ಯಂತ್ರಚ್ ತರ್ಯೀ ತುವ್ಲ್ಯಾಂ ಪಳೆತಲೊಂ ಮ್ಹಳ್ಳೊ ಸಿಚೆವ್ ತಾಣೆಂ ಕೆಲೊ.

ತಶಿ ತಿ ತಕ್ಷೀರ್ ವಿಚಾರಣೆಕ್ ಉಬಿ ಜಾಲ್ಲಿ.

ತ್ಯಾ ದಿಸಾ ವಿವಿಧ್ ಭಾವನಾಂ-ಭೊಗ್ಣಾಂನಿ ಭರೊನ್, ರೊಯ್ ಡ್ತಿ-ಸಾಲಾಂತ್ ಹಾಜರ್ ಜಾಲ್ಲೊ. ಪುಣ್ ತಾಕಾ ಥಂಯ್ಸರ್ ಏಕ್ ಸ್ಮಿತ್ ರಾಕೊನ್ ಆಸ್ಲೆಂ. ಆಪುಣ್ ಏಕ್ಲೊಂಚ್ ಸಾಂಪಡ್ಲಾಂ ಮ್ಹಣೊನ್ ಕಿಂತುನ್ ಆಸ್ಲಲ್ಯಾ ತಾಕಾ ಥಂಯ್ಸರ್ ಶರೀಫ್‌ಯಿ ಖೊಡ್ಯಾಂನಿ ಸೊಭೊನ್ ಸೊನ್ ಆಸ್ಲ್ಯೊ ದಿಷ್ಟಿಕ್ ಪಡ್ಲೊ. ತೊ ಸಾಂಪಡ್ಲಾ ಮ್ಹಣ್ ತಾಕಾ ಸಮ್ಜಣೆಕ್ ಆಯಿಲ್ಲೆಂಯಿ ಆಜ್‌ಬ್. ತಿತ್ಲೆಂ ಗುಪಿತ್‌ಪಣ್ ಆನಿ ಚತ್ರಾಯ್ ಅಧಿಕಾರಿಂನಿ ಘೆತ್ಲ್ಲಿ.

ಶರೀಫ್ ಸಾಂಪಡ್ಲ್ಲಿ ಕಥಾ ಅಶಿ ಆಸ್ಲಿ:—

ಸಂಪ್ಲಲ್ಯಾ ಹಪ್ತ್ಯಾಚೊ ಚೊವ್ತೊ ದೀಸ್ ತೊ. ದೀಸ್ ಸಂಪೊನ್ ಯೆಂತಾಲೊ ತಿತ್ಲೊಚ್. ಬಾಯ್ಕ್ಲಾ ಇಗರ್ಜೆಚ್ಯೆ ವಾಟೆನ್ ಶರೀಫ್ ಆಪ್ಲಿ ಟ್ಯಾಕ್ಷಿ ಸವ್ಕಾಸ್ ಚಲೊವ್ನ್ ವ್ಹರ್ತಾಲೊ. ಕೊಣ್‌ಯಿ ಗ್ರಾಯ್ಕ್ ಸಾಂಪಡ್ತಿತ್‌ಗಿ ಮ್ಹಳ್ಯಾ ಭರ್ವಸ್ಯಾನ್.

ಮಹಿನೊ ಸಂಪೊಂಕ್ ಲಾಗಿಂ ಜಾವ್ನ್ ಯೆತಾಲೊ ಜಾಲ್ಲ್ಯೆ ವರ್ವಿಂ, ಆಪ್ ಟು ಡೇಟ್ ನ್ಹೆಸ್ಲ್ಲಿ ಏಕ್ ವ್ಯಕ್ತಿ ಸಟ್ಟ್ ಕರ್ನ್ ಯೆವ್ನ್ ತಾಚ್ಯೆ ಟ್ಯಾಕ್ಷೆಂತ್ ಘುಸ್ಲಿ.

ದೇವ್ ಪಾವ್ಲೊ. ಚಿಂತ್ಲೆಂ ಶರೀಫಾನ್. ತ್ಯಾ ದಿಸಾ ತಾಕಾ ಭೋವ್ ಉಣೊ ದಂದೊ ಜಾಲ್ಲೊ.

ಖಂಯ್ಸರ್ ವಚೊಂಕ್ ಜಾಯ್ ಮ್ಹಣ್ಟ್ಯಾ ಜಿನ್ನಾರ್. ಆಪ್ಲ್ಯೆ ಬಸ್ಕೆರ್ ಥಾವ್ನ್ ಗೊಮ್ಟಿ ಪಾಟಿಂ ಘುಂವ್ಡಾವ್ನ್ ಶರೀಫಾನ್ ತ್ಯೆ ವ್ಯಕ್ತಿಚೆರ್ ನದರ್ ಲಾಯ್ಲಿ. ತಿ ಗೋಷ್ಟಿ ತ್ಯೆ ವ್ಯಕ್ತಿಕ್ ಸಮ್ಜಾಲಿ.

ಹಳ್ತ್ಯಾಚ್ಯಾ ವೇಗಾನ್ ನೀಟ್‌ಚ್ ಫುಡೆಂ ಚಲ್. ರಿಕಾಣೊ ಫುಡೆಂ ಗೊವಂಯ್ತ್ಯಾಂ, ಫರ್ಮಾಯ್ಲೆಂ ತ್ಯೆ ವ್ಯಕ್ತಿನ್ ಅಧಿಕಾರಿ ಸ್ವರಾನ್.

ಟ್ಯಾಕ್ಷಿ ತಶಿಚ್ ಫುಡೆಂ ಚಲೊಂಕ್ ಲಾಗ್ಲಿ.

ವಾಟ್ ಸಾಗ್ನತಾಂ-ಸಾಗ್ನತಾಂ ತ್ಯೆ ವ್ಯಕ್ತಿನ್ ಏಕ್ ದೋನ್ ಪಾವ್ಟಿಂ ಸೀಳ್ ಶ್ವಾಸಾ ಸಂಗಿಂ ಟ್ಯಾಕ್ಷೆ ಭಿತರ್ಲೆಂ ವಾರೆಂ ಸೆವ್ಲೆಂ ಆನಿ ಕಸ್ಲೊಗಿ ಪರ್ಮಳ್ ತಾಣೆಂ ಒಳ್ಕ್ಯಾನ್ ಘೆತ್ಲೊ. ಉಪ್ರಾಂತ್ ಆಪ್ಲ್ಯಾ ಕೊಟಾಚ್ಯಾ ಭಿತರ್ಲ್ಯಾ ಬೊಲ್ಸಾಂತ್ ಹಾತ್ ಘಾಲ್ನ್ ಏಕ್ ಲಕಾಟೊ ಭಾಯ್ರ್ ಕಾಡ್ಲೊ. ಆನಿ ತಾಂತುಂ ತಿಳ್ಕೆಂ. ಉಪ್ರಾಂತ್ ಹುಂಕುನ್ ಪಳೆವ್ನ್ ಮ್ಹಳ್ಯಾ, ಜಿನ್ನಾರ್

ತ್ಯಾ ಲಕಾಟ್ಯಾ ಭಿತರ್ ಆಪ್ಲೆಂ ನಾಕ್ ಚೆಪ್ರುನ್ ತೆಂ ಭಾಯ್ರ್ ಕಾಡ್ಲೆಂ. ಲಕಾಟೊ ಆಸಾ ತಸೊ ಬಂಧ್ ಕರ್ನ್ ಕೊಟಾಚ್ಯಾ ಬೊಲ್ಸಾಂತ್ ಚೆಪ್ಲೊ. ಉಪ್ರಾಂತ್ ತಾಚ್ಯಾ ಒಂಠಾಂಚೆರ್ ಜಯ್ತ್ಯಾಚೊ ಮಾರ್ಮಿಕ್ ಬಾರಿಕ್ಚೊ ಹಾಸೊ ಖೆಳೊನ್ ಮಾಯಾಗ್ ಜಾಲೊ.

ಇತ್ಲ್ಯಾರ್ ಟ್ಯಾಕ್ಸಿ ಕ್ರೊಫರ್ಡ್ ಮಾರ್ಕೆಟಿಲಾಗಿಂ ಪಾವ್ಲಿ. "ಶೀದಾ ಮೆಳ್ಚ್ಯಾ ರಸ್ತ್ಯಾನ್ ಫುಡೆಂ ವ್ಹರ್." ಭಿತರ್ಲ್ಯಾ ವಕ್ತಿನ್ ತಾಕಾ ಫರ್ಮಾಯ್ಲೆಂ. ಟ್ಯಾಕ್ಸಿ ಆತಾಂ ಪಾಲ್ಟನ್ ರೋಡ್—ಪೊಲಿಸಾಂಚ್ಯಾ ಮುಖೆಲ್ ಠಾಣ್ಯಾ ಹೆವ್ಶಿಂ ಆಯ್ಲಿ.

"ಹ್ಯಾ ಠಾಣ್ಯಾಕ್ ವ್ಹರ್." ತ್ಯೆ ವ್ಯಕ್ತಿನ್ ಸಾಂಗ್ಲೆಂ, "ಮ್ಹಾಕಾ ಥಂಯ್ಸರ್ ಮಾತ್ಶೆಂ ಕಾಮ್ ಆಸಾ."

ಇತ್ಲೆಂ ಅಯ್ಕ್ಯಾತಾನಾ, ಕಸ್ಲ್ಯಾಗಿ ಶೆಳ್ಯಾ ಲೋಹಾನ್, ಆಪ್ಲ್ಯಾ ಗೊಮ್ಟ್ಯಾಕ್ ಸ್ಪರ್ಶ್ ಕೆಲ್ಲ್ಯಾಬರಿ ತಾಕಾ ಭೊಗ್ಲೆಂ. ತಾಚಿ ನದರ್ ಅಚಾನಕ್ ಆಪ್ಲ್ಯಾ ಫುಡ್ಲ್ಯಾನ್ ಆಸ್ಚ್ಯಾ ಆರ್ಶ್ಯಾಚೆರ್ ಗೆಲಿ. ರಿಘಂಟ್ ತಾಚಿ ಉಡ್ಲಿ. ಧ್ವನಿ ನಿರೋಧಕ್ ಲಾಯ್ಲ್ಲ್ಯೆ ಪಿಸ್ತುಲೆನ್ ತಾಚ್ಯೆ ಗೊಮ್ಟ್ಯಾಕ್ ಉಮೊ ದಿಲ್ಲೊ.

ಫರ್ಮಾಯಿಲ್ಲೆಂ ಕೆಲ್ಯಾ ಶಿವಾಯ್ ತಾಕಾ ನಿರ್ವಾಗ್ ನಾಸ್ಲೊ.

ಟ್ಯಾಕ್ಸಿ ಠಾಣ್ಯಾಚ್ಯಾ ವಠಾರಾಂತ್ ಥಾಂಬ್ತಾಚ್, ತಿ ವ್ಯಕ್ತಿ ದೆಂವ್ಲಿ. ಆನಿ ತ್ಯೆಚ್ ವೆಳಿಂ ಸಮಾ ವಸ್ತ್ರಾರ್ ಆಸ್ಲಲ್ಯಾ ಆನಿ ನಾಸ್ಲಲ್ಯಾ ತ್ಯಾ ಠಾಣ್ಯಾಂತ್ಲ್ಯಾ ಪೊಲಿಸಾಂನಿ ಟ್ಯಾಕ್ಸಿಕ್ ವೆಡ್ಯೊಳ್ ಘಾಲ್ಲೊ.

ಚಾಲಕಾಚ್ಯಾ ಬಸ್ಕೆಚೆಂ ದಾರ್ ಶರೀಫಾನ್ ಉಘಡ್ಚಿ ಗರ್ಜ್ಚ್ ನಾಸ್ಲಿ; ತಾಕಾ ಥಂಯ್ಸರ್ ಹಾಡ್ನಾಯಿಲ್ಲ್ಯಾ ಸಿ.ಐ.ಡಿ. ಅಧಿಕಾರಿನ್ಂಚ್ ತೆಂ ಉಘಡ್ಲೆಂ. ಜಪ್ಪ್ ಕರ್ನ್ ಶರೀಫಾಚ್ಯಾ ಶರ್ಟಾಚ್ಯಾ ಕೊಲ್ಲರಾಕ್ ತಾಣೆಂ ಚೊಪ್ಕೊ ಮಾರ್ಲೊ ಆನಿ ತಾಕಾ ಲೊಟಿತ್ತ್ ಠಾಣ್ಯಾ ಭಿತರ್ ವ್ಹರ್ನ್ ಗೆಲೊ. ಥಂಯ್ಸರ್ ಶರೀಫಾಚ್ಯಾ ಹಾತಾಕ್ ಕಾಂಕ್ಣಾಂ ಪಡ್ಲಿಂ.

ಶರೀಫಾಚೆಂ ಬಂಧನ್ ತಾಣೆಂಚ್ ಆಹ್ವಾನ್ ದಿವ್ನ್ ಕರಯಿಲ್ಲ್ಯಾಬರಿ ಜಾಲ್ಲೆಂ. ಎಕಾ ಥರಾಚೆಂ ವಿಶಿಷ್ಟ್ ಪರ್ಮಳಿಕ್ ತೆಲ್ ಘಾಲ್ನ್ ಕೆಸ್ ಉಗೊಂವ್ಚಿ ಸವಯ್ ತಾಕಾ ಜಾಲ್ಲಿ. ಶೀಲಾಚೆರ್ ಅತ್ಯಾಚಾರ್ ಚಲಯಿಲ್ಲ್ಯಾ ದಿಸಾಯಿ ತೆಂಚ್ ತೆಲ್ ತಾಣೆಂ ಆಪ್ಲ್ಯಾ ಕೆಸಾಂಕ್ ಘಾಲ್ಲೆಂ.

ಶೀಲಾಚಿ ನಿರ್ಜೀವ್ ಕೂಡ್, ತಪಾಸ್ತಾನಾ, ಹ್ಯಾ ವಿಶಿಷ್ಟ್ ಪರ್ಮಳಿಕ್ ತೆಲಾಚೊ ಎಕ್ ಕೆಸ್ ತ್ಯೆ ಕುಡಿರ್—ಗೊಮ್ಟ್ಯಾಚೆರ್ ತಾಂಕಾಂ ಸಾಂಪಡ್ಲ್ಲೊ.

ಶೆಂ ತಾಣಿಂ ಹೆಂ ತೆಲ್ ವಾಪರ್ಚ್ಯಾ ವ್ಯಕ್ತಿಚೆಂ ಸೊಧ್ನಾಂ ಆರಂಭ್ ಕೆಲ್ಲಿಂ.

ಅಸಲೆಂ ತೆಲ್ ವಾಪರ್ಚೆ ಸಬಾರ್ ಜಣ್ ತಾಂಕಾಂ ಸಾಂಪಡ್‌ಲ್ಲೆ. ಪುಣ್ ತೆ ನಿರ್ದೋಷಿ ಜಾವ್ನಾಸ್ಲಲ್ಯಾನ್ ತಾಂಚಿ ಸುಟ್ಕಾ ಜಾಲ್ಲಿ.

ಅಸಲ್ಯಾ ಪ್ರಕರಣಾಂನಿ ಏಕ್ ಟ್ಯಾಕ್ಸಿ-ಚಾಲಕ್‌ಯಿ ಮೆತೆರ್ ಜಾವ್ನಾಸ್ತಾ ಮ್ಹಳ್ಳಿ ಖಬರ್ ಹ್ಯಾ ಸೊಧ್ನಾಂ ವೆಳಿಂ ತಾಂಕಾಂ ಮೆಳ್‌ಲ್ಲಿ. ತ್ಯಾ ಶೇಟ್ ಲಾಚ್ಯಾ ಶರೀರಾಚೆರ್ ಮೆಳ್‌ಲ್ಲೊ ತೊ ಕೆಸ್ ಏಕಾ ಬಳಿಷ್ಟ್ ದಾದ್ಲ್ಯಾಚೊ. ತ್ಯಾ ದಾದ್ಲ್ಯಾಚಿ ಪ್ರಾಯ್ ಸಾಧಾರಣ್ 35–40 ವರ್ಸಾಂ ಭಿತರ್ಲಿ ಮ್ಹಳ್ಳಿ ನಿರ್ದಿಷ್ಟ್ ಅಭಿಪ್ರಾಯ್ ಪೊಲಿಸ್ ಅಪ್ರಾಧ್ ತಜ್ಞಾಂನಿ ತಾಂಕಾಂ ದಿಲ್ಲಿ.

ಪೊಲಿಸಾಂನಿ ಸರ್ವ್ ಸಂಗ್ತಿ ಗುಪಿತ್ತ್ ದವರ್‌ಲ್ಲ್ಯೊ. ಶರೀಫ್ ಸಾಂಪಡ್ಲಾ ಮ್ಹಳ್ಳಿ ಕಸ್ಲಿಚ್ ಖಬರ್ ರೊಯ್ಚ್ಯಾ ಕಾನಾಂಕ್ ಪಾವನಾಶೆಂ ತಾಣಿಂ ಸಗ್ಳಿ ಬಂಧಬಸ್ತ್ ಕೆಲ್ಲಿ. ರೊಯ್ ಸಾಂಪಡ್ಲಾ ಮ್ಹಳ್ಳೆಂಯಿ ಶರೀಫಾಕ್‌ಯಿ ಕಳಿತ್ ನಾಸ್ಲೆಂ. ವಿ-ಪಿಂಗಡ್ ಥರಾನ್ ತಾಂಚೆಂ ತೊಂಡ್ ತಾಣಿಂ ಸೊಡ್ಡಯಿಲ್ಲೆಂ.

ರೊಯ್-ಶರೀಫಾಚೆಂ ತೊಂಡ್ ಸೊಡೊಂವ್ಕ್ ಪೊಲಿಸಾಂಕ್ ತಾಣಿಂ ನವ್ಯಾನ್ಂಚ್ ಶಿಕ್‌ಲ್ಲ್ಯಾ ತಿಸ್ರ್ಯಾ ಪಗಾರ್ಚ್ಯಾ ತಂತ್ರಾಚೊ ಪ್ರಯೋಗ್ ಕರ್ಚೊ ಪಡ್‌ಲ್ಲೊ. ಹೊ ಪ್ರಯೋಗ್ ಚಿಕ್ಕೆ ಕಠಿಣ್ ಆಸ್ಲೊ. ತಾಚ್ಯೆ ಕಠಿಣಾಯೆಕ್ ಶೆವ್ಟಿಂ ರೊಯ್ ಬಾಗ್ವಾಲೊ. ಪುಣ್ ಶರೀಫಾಕ್ ತೊ ಪ್ರಯೋಗ್ ಆಯ್ಕೊನ್ಂಚ್ ಶೆಳೊ ಘಾಮ್ ಸುಟ್‌ಲ್ಲೊ. ಆನಿ ಹೊ ಅಪ್ಲೆಂ ಕುಮ್ಸಾರ್ ಜಾಲ್ಲೊ.

ಹಂತಾನ್-ಹಂತ್, ಪುಣ್ ತ್ವರಿತಾನ್ ಕೇಜ್ ಚಲೊನ್, ತೀರ್ಪ್ ಉಚಾರ್ಚೊ ದೀಸ್ ಲಾಗಿಂ ಜಾಲ್ಲೊ. ದೋನ್‌ಯಿ ಅಪ್ರಾಧ್ ಸಾಕ್ಷಿಂ ವರ್ವಿಂ ಆಸಾ ತಶೆ ರುಜು ಜಾಲ್ಲೆ. ಅತ್ಯಾಚಾರ್ ಚಲ್ತಾನಾ, ಭಿಯಾನ್, ಘಾನ ಕ್ ಧಪೊ ಚೆಡ್ವಾಕ್ ಬಸ್‌ಲ್ಲೊ. ತ್ಯಾ ವರ್ವಿಂ ತಾಚೆಂ ಹೃದಯ್ ಹಿಸ್ಪಾ ಣಾಯ್ರ್ ಪುರಾಸಣ್ ಆನಿ ವಜಾನ್ ಘೆಂವ್ಕ್ ಪಾವ್‌ಲ್ಲೆಂ.

ತಿತ್ಲೆಂಚ್ ನ್ಹಯ್ ಆಸ್ತಾಂ, ಪಯ್ರ್ ಪಯ್ರ್ ತೆಗಾಂನಿ ತಾಚೆರ್ ಸಂಭೋಗ್ ಚಲಯಿಲ್ಲ್ಯೆ ನಿಮ್ತಿಂ, ತಾಚ್ಯಾ ಕುಡಿಂತ್ಲ್ಯಾ ಭಿತರ್ಲ್ಯಾ ವಿಸ್ವ್ಯಾಂಕ್ ನಾರ್ ಜಾಲ್ಲೊ ಆನಿ ಹ್ಯೆ ನಿಮ್ತಿಂ ತಾಕಾ ಮರಣ್ ಪ್ರಾಪ್ತ್ ಜಾಲ್ಲೆಂ.

ಹ್ಯೆ ತಕ್ಷೀರೆಂತ್ ಸಾಂಪ್ಡಾನಾಸ್ತಾಂ ಭಾಯ್ರ್ ಉರ್‌ಲ್ಲ್ಯಾ ಹನೀಫಾಚಿಂ

ಸೊಧ್ನಾಂ ಭರಾನ್ ಚಲ್ತಾಲಿಂ. ಪುಣ್ ತೊ ಎದೊಳ್ ಸಾಂಪ್ಡೊಂಕ್ ನಾಸ್ಲೊ. ಭಾಂಯ್ಲ್ಯಾ ಭಾಯ್ರ್ ಲಿಪೊನ್ ರಾವೊನ್ ಹಾಂಚ್ಯಾ—ಪ್ರತ್ಯೇಕ್ ಜಾವ್ನ್ ರೊಯ್ಚ್ಯಾ ಸುಟ್ಕೆಚೆಂ ಪ್ರಯತ್ನ್ ತೊ ಚಲಯ್ತಾಲೊ.

ಪುಣ್ ತಾಚೆಂ ಪ್ರಯತ್ನ್ ಎದೊಳ್ ಸಂಫಳ್ ಜಾಂವ್ಕ್ ನಾಸ್ಲೆಂ. ಪಂದ್ಲ್ಯಾ ಸಂಸಾರಾಂತ್ಲ್ಯಾ ಸಬಾರ್ ಕುಖ್ಯಾತ್ ಪುಣ್ ಪ್ರಭಾವಿಕ್ ವ್ಯಕ್ತಿಂಚಿ ತಾಕಾ ಒಳಕ್ ಆಸ್ಲಿ. ತಾಂಚೆ ಪಾಸಂನ್ ರೊಯ್ ಸಂಗಿಂ ಜಾಯ್ತಿಂ (ತಾಂಚೆ ತಸ್ಲ್ಯಾಂಕ್‌ಚ್ ಸಹಜ್‌ಲ್ಲಿಂ) ಕಾಮಾಂ ತಾಣೆಂ ಕೆಲ್ಲಿಂ. ಪುಣ್ ಆಜ್ ತಾಂಕಾಂ ಹ್ಯಾ ಸಂಗ್ತಿಂತ್ ತಾಂಚ್ಯೆ ಪಯ್ಕಿ ಕೊಣೆಂಚ್ ಮಜತೆಚೊ ಹಾತ್-ಬೊಟ್ ಉಕ್ಲುಂಕ್ ನಾಸ್ಲೊ. ತೆ ಆಸ್ಚ್ಯಾ ಗೇಂಗಾಚೊ ಧನಿ ಕಾಂಯ್ ತರ್‌ಯಿ ಕರ್ತೊ ಮ್ಹಣ್ ಮ್ಹಳ್ಯಾರ್, ತೊ ಆಜ್ ಸ್ಮಗ್ಲಿಂಗಾಚ್ಯಾ ಏಕಾ ಪ್ರಬಲ್ ತಕ್ಷೀರೆಂತ್ ಸಾಂಪ್ಡೊನ್ ಜಯ್ಲಾಂತ್ಲೆ ಸರಳ್ ಮೆಜ್ತಾಲೊ.

ತೀರ್ಪ್ ಉಚಾರ್ಚ್ಯೊ ದೀಸ್ ಭೋವ್ ಚಡ್ ಲಾಗಿಂ ಜಾಲ್ಲೊ. ರೊಯ್ ಮಾನಸಿಕ್ ಅಶಾಂತೆನ್ ಚಡ್ಪಡ್ತಾಲೊ.

ತೊ ತಶೆಂ ಭಿತರ್ ಚಡ್ಪಡ್ತಾಲೊ ಜಾಲ್ಯಾರ್, ಭಾಂಯ್ಲ್ಯಾನ್ ಹನೀಫ್ ದಡ್ಬಡ್ತಾಲೊ. ರೊಯ್ಚ್ಯಾ ಸುಟ್ಕೆ ಪಾಸುನ್ ಏಕ್ ಅಂತಿಮ್ ಯೋಜನ್ ತಾಣೆಂ ಮಾಂಡ್‌ಲ್ಲೆಂ.

ಪುಣ್ ಹೆಂ ಯೋಜನ್ ಕಾರ್ಯಗತ್ ಕರ್ತಾನಾ, ಅತೀ ಚತ್ರಾಯೆನ್ ತಾಣೆಂ ವಾವ್ರುಂಕ್ ಆಸ್ಲೆಂ. ಆಪ್ಲೆಂಚ್ ರಕ್ಷಣ್ ಕರುಂಕ್ ಆಸ್ಲೆಂ. ಕಾಂಯ್ಚ್‌ಕೇಸ್ ಸಾಂಪಡ್ಲ್ಯೊ ತರ್ ತಾಕಾಯಿ ಜಯ್ಲಾಚೆಂ ಶಿತ್ ಖಾಂವ್ಚೆ ದೀಸ್ ನಖ್ಯಿ ಆಸ್ಲೆ. ಶರೀಫಾನ್ ತಾಚೆಂಯಿ ನಾಂವ್ ಸಾಂಗೊನ್ ಸೊಡ್‌ಲ್ಲೆಂ.

ಶೆಕಿಂ ತೀರ್ಪ್ ಉಚಾರ್ಚೊ ದೀಸ್ ಉದೆಲೊ. ಹರ್ಶೆಂ ರೊಯ್ಚ್ಯಾ ಮುಖಾಮಳಾರ್ ರಾಗಿಷ್ಟ್ ಆನಿ ನಿರಾಶೆಚೊ ಚಾರೊ ದಿಸ್ತಾಲೊ. ಪುಣ್ ಆಜ್ ತೆಂ ಹಾಸ್ಕುರೆಂಶೆಂ ಆಸ್ಲೆಂ.

ಕೊಡ್ತಿಕ್ ವೆಚೊ ವೇಳ್ ಸನ್ನಿಹಿತ್ ಜಾವ್ನ್ ಯೆತಾಲೊ. ತಿರ್ಪಾಕ್ ರಾಕೊನ್ ಆಸ್ಚ್ಯಾ ಹೆರ್ ಥೊಡ್ಯಾ ಕೈದ್ಯಾಂ ಬರಾಬರ್ ರೊಯ್ಕಯಿ ತಯಾರ್ ಕೆಲ್ಲೊ. ಜುಸ್ತ್ ವೆಳಾರ್ ಪೊಲಿಸ್ ಆಯ್ಲ್ಲಿ ವ್ಹಳ್ಳೊ ಹಿಶಾರೊ ಮೆಳ್ತಚ್ ಸರ್ವ್ ಕೈದ್ಯಾಂಕ್ ಚಲೊವ್ನ್ ದಾರ್ವಾಟ್ಯಾ ಹೆಪ್ಶಿಂ ಹಾಡ್ನಾಯ್ಲ್ಲೆ

ಜಯ್ಲಾ ಭಿತರ್ಲ್ಯಾ ದಾರ್ವಾಟ್ಯಾ ಥಾವ್ನ್ ಪುಡ್ಲ್ಯಾ ಮಾಹಾನ್ ದಾರ್ವಾಟ್ಯಾಕ್ ಪಾವೊಂಕ್ ಇಲ್ಲೆಶೆಂ ಅಂಗಾಣ್ ಆಸ್ಲೆಂ. ಹ್ಯಾ ಮಾಹಾನ್ ದಾರ್ವಾಟ್ಯಾ ಲಾಗಿಂ ಕೈದ್ಯಾಂಕ್ ಉಬೆ ಕರ್ನ್, ತಾಂಚ್ಯಾ ಹಾತಾಂಕ್ ಬೇಡಿ ಘಾಲುಂಕ್ ಆಸ್ಲೆ.

ರೊಯ್ ಆಸ್‌ಲ್ಲೊ ಪಂಗಡ್ ಆತಾಂ ಭಿತರ್ಲೊ ದಾರ್ವಾಟೊ ಉತ್ರಾಲೊ ತಿತ್ಲೊಚ್. ಏಕ್‌ಚ್ ಪಾವ್ಟಿಂ ಥಂಯ್ಸರ್ ಗಲಾಟೊ ಜಾಲೊ. ಕೈದ್ಯಾಂ ಸಾಂಗಾತಾ ಆಸ್‌ಲ್ಲೆ ವಾರ್ಡನ್ ಆತಾಂ ಹುಂಕಾರ್ಯಾಂ-ಹುಡ್ಕ್ಯಾಂ ಸಂಗಿಂ ದೊಳೆ ಘುಸ್ಪುಂಕ್ ಲಾಗ್‌ಲ್ಲೆ. ತಾಂಚ್ಯಾ ದೊಳ್ಯಾಂಕ್ ಕಸ್ಲೊ ತೀಕ್ಷ್ಣ್ ಪಿಟೊ ಪಡ್‌ಲ್ಲೊ. ಕೈದ್ಯಾಂ ಪಯ್ಕಿ ಕೊಣೆಂಗಿ ಏಕ್ಲ್ಯಾನ್ ತೊ ವಾಪರ್‌ಲ್ಲೊ.

ಪಿಟೊ ಪಡ್‌ಲ್ಲೊ ಮ್ಹಣ್ಚೆ ವರ್ನಿ ತಾಂಚ್ಯಾ ದೊಳ್ಯಾಂಕ್ ತೊ ಮಾರ್‌ಲ್ಲೊ ಮ್ಹಣ್ಚೆಂ ಜಡ್ ವಾಟ್ಚೆ. ತಶೆಂ ಕರ್ಚ್ಯಾಂತ್ ಏಕ್ ಇರಾದೊ ಆಸ್‌ಲ್ಲೊ. ಅಶೆಂ ಗಲಾಟೊ ಉಬ್ಜೊನ್ ಅಧಿಕಾರಿಂಚಿ ನದರ್ ಕೈದ್ಯಾಂ ವಯ್ಲಿ ಚುಕ್ತಾನಾ ತ್ಯಾ ಕ್ಷಣಾಚೊ ಫಾಯ್ದೊ ಘೆವ್ನ್ ಜುಕಾರಿ ಮಾರ್ನ್ ಪಾಶಾರ್ ಜಾಂವ್ಕ್ ಸಾಧ್ಯ್ ಆಸ್ಲೆಂ. ತಿ ಕರ್ನಿ ಕೆಲ್ಲ್ಯಾ ಕೈದಿಕ್.

ತ್ಯಾ ದಿಸಾ ಕೈದ್ಯಾಂಕ್ ಸಾಂಬಾಳ್ಚ್ಯಾಕ್ ನೇಮಕ್ ಜಾಲ್ಲೆ ವಾರ್ಡನ್ ಆನಿ ಜಯ್ಲರ್ ದುಸ್ರೆ ಆನಿ ನವೆಚ್ ಜಾವ್ನಾಸ್ಲೆ.

ಪರಿಸ್ಥಿತಿ ಅರ್ಥ್ ಜಾಲ್ಲಿಚ್ ಸಂಬಂಧ್ ಜಾಲ್ಲೆ ಸರ್ವ್ ಅಧಿಕಾರಿ ಜಾಗೆ ಜಾಲೆ. ಕೈದ್ಯಾಂಕ್ ಥಂಯ್ಚ್ ರಾವೊವ್ನ್, ತಾಂಕಾಂ ವೆಡ್ಯೊಳ್ ಘಾಲ್ನ್ ತಾಂಚಿ ತಪಾಸಣ್ ಆನಿ ಝಡ್ತಿ ಕರುಂಕ್ ಲಾಗ್ಲೆ.

ಹ್ಯಾ ಗಲಾಟ್ಯಾಂತ್ ದುಸ್ರಿಚ್ ಏಕ್ ಸಂಗತ್ ಘಡೊನ್ ಗೆಲಿ. ಕೈದ್ಯಾಂಚಿ ಸೊಧ್ನಾಂ ಕರ್ತಾನಾ, ರೊಯ್ ತಾಂಚೆ ಮಧ್ಲೊ ನಾಂಚ್ ಜಾಲ್ಲೊ.

'ಇತ್ಲ್ಯಾರ್ ಭಾಯ್ಲ್ಯಾನ್ ಗಲಾಟೊ ಜಾವ್ನ್, ಫಾರ್ ಮಾರ್‌ಲ್ಲೊ ಆವಾಜ್ ಆಯ್ಕ್ಯಾಲೊ. ತ್ಯೆಚ್ ವೆಳಿಂ, ಮಾರ್ಗಾರ್ ಉಬೆಂ ಜಾಲ್ಲ್ಯಾಂ ಪೊಲಿಸ್ ವ್ಯಾನಾ ಥಾವ್ನ್ ಹವಾಲ್ದಾರ್ ತ್ವರಿತ್ ಗತಿನ್ ಉಡ್ಕಿ ಮಾರ್ನ್, ಮಾರ್ಗಾರ್ ಧಾಂವೊಂಕ್ ಲಾಗ್ಲೆ. ತಶೆಂಚ್ ದೋನ್-ತೀನ್ ದಿಕ್ಕಾಂನಿ ಬಂದೂಕೆಚ್ಯಾ ಫಾರಾಂಚೊ ಆವಾಜ್ ಆಯ್ಕೊಂಕ್ ಆಯ್ಲೊ.

ತಶೆಂ ಧಾಂವ್‌ಲ್ಲೆ ಹವಾಲ್ದಾರ್ ವ್ಯಾನಾ ಥಾವ್ನ್ ಸರಿ-ಸುಮಾರ್ ತೀನ್ ವಾಂವಾ ಪಯ್ಸ್, ರಸ್ತ್ಯಾರ್ ಪಡ್‌ಲ್ಲ್ಯಾ ಎಕ್ಯೆ ವ್ಯಕ್ತಿಕ್ ವೆಡೊ ಮಾರ್ನ್ ರಾವ್ಲೆ. ತ್ಯೆ ವ್ಯಕ್ತಿಚ್ಯಾ ಎಕಾ ಪಾಂಯಾಕ್—ಪೊಟ್ರ್ಯಾಕ್‌ಚ್ ಗುಳೊ ಲಾಗ್‌ಲ್ಲೊ.

ವ್ಯಕ್ತಿ ಜಾವ್ನಾಸ್ಲಿ ರೊಯ್. ತಾಚ್ಯಾ ಹಾತಿಂ ಸ ಇಂಚಾಂಚಿ ಸುರಿ ಆಸ್ಲಿ.

ಆತಾಂ ಸಗ್ಳ್ಯಾ ಹ್ಯಾ ಪ್ರಕರಣಾಚೆರ್ ಉಜ್ವಾಡ್ ಫಾಂಕ್ಲೊ. ವಾರ್ಡನ್ ಜಯ್ಲರಾಚ್ಯಾ ದೊಳ್ಯಾಂಕ್ ಮಿರ್ಸಾಂಗೆಚೊ ಪಿಟೊ ಮಾರ್ನ್, ತ್ಯಾ ಗಲ ಟ್ಯಾಂತ್ ಧಾಂವ್ರೊನ್ ಪಾಶಾರ್ ಜಾಂವ್ಕ ಪಳೆಲ್ಲೆಂ ತಾಣೆಂ. ಲಾಗಿಂ—ಕೊಣ್‌ಯೀ ಆಡಾಂವ್ಕ ಆಯ್ಲ್ಯಾರ್, ತಾಕಾ ನಿವಾರುಂಕ್ ತಾಚ್ಯೆ ಹಾತಿ ಸುರಿ ಆಸ್ಲಿ. ಆಪ್ಲ್ಯಾ ಸುಟ್ಕೆ ಖಾತಿರ್ ಅಶೆಂ ನಿಮಾಣೆಂ ಪ್ರಯತ್ನ್ ಜ ಯಿಲ್ಲೆಂ ತಾಣೆಂ.

ಫ್ರಣ್ ಹೆಂ ಯೋಜನ್ ಮಾಂಡುನ್ ಹಾಡ್ಲ್ಲೆಂ ಹನೀಫಾನ್.

ತಿಪಾರ್ಚ್ಯಾ ಪಾಚಾರಣೆಕ್ ತ್ಯಾ ದಿಸಾ ತಶಿ ಹರ್ಕತ್ ಜಾಲಿ. ತರ್‌ಯಿ ಥೊಡ್ಯಾಚ್ ದಿಸಾಂನಿ ರೊಯ್ ಚಲಾಸಾರ್ಕೊ ಜಾತಚ್ ತಾಚೆರ್ ಫರ್ಮಾಣ ವಾಚ್ಲೆಂ. ಶೀಲಾಚೊ ಮಾನ್-ಭಂಗ್, ತಾಚೊ ಜೀವ್-ಹರಣ್ ಆನಿ ಶೆವ್ಟಿ ಕಾಯ್ದ್ಯಾಚ್ಯಾ ರಾಕ್ವಲಿಂಲಾಗಿಂ ಠಕ್ಕರ್ ಚಲೊವ್ನ್ ಪೊಳ್ನ್ ಧಾಂವ್ಚೆಂ ಪ್ರಕರಣ್ ಹ್ಯಾ ತಿನಾಂಯ್ ಗುನ್ಯಾಂವಾಂ ಪಾಸುನ್ ತಾಕಾ ಆಟ್ ವರ್ಸಾಂಚಿ ಶ್ರಮಿಕ್ ವಾವ್ರಾಚಿ ಜಯ್ಲ್ ಶಿಕ್ಷಾ ಫರ್ಮಾಯಿಲ್ಲಿ. ಫಳಾಯ್ ಕರಿನಾಸ್ತಾಂ, ತಾಕಾ ಭದ್ರ್ ಬಂಧಿಖಾನ್ಯಾಕ್ ವ್ಹರುಂಕ್ ಫರ್ಮಾಯಿಲ್ಲೆಂ.

ತ್ಯೆಚ್ ರಾತಿಂ—

ಹೆರ್ ಕೈದ್ಯಾಂ ಸಂಗಿಂ ಶರೀಫ್ ಆನಿ ರೊಯ್ ತಾಂಚ್ಯಾ ಜೀಣಿಯೆಚಾ ಆನ್ಯೆಕಾ ಅವಸ್ವರಾ ಪಾಸುನ್, ಪೂನಾಂತ್ಲ್ಯಾ ಯೆರ್‌ವಾಡಾ ಜಯ್ಲಾಕ್ ಭಾಯ್ರ್ ಸರೊನ್ ಗೆಲೆ.

** ** **

ದೀಸ್ ಧಾಂವ್ಲೆ. ಮಹಿನೆ ಉಬ್ಲೆ. ವರ್ಸಾಂ ಧಾಂವ್ಲಿಂ. ಅಶೆಂ ಪಾಂಚ್ ವರ್ಸಾಂ ಕಾಬಾರ್ ಜಾಲ್ಲಿಂ.

ಸಂಪ್ಲಲ್ಯಾ ತ್ಯಾ ವರ್ಸಾಂನಿ ರೊಯ್ಚ್ಯಾ ಅಂತರಂಗಿಂ ಕಸ್ಲಿಚ್ ಬದ್ಲಾವಣ್ ಜಾಂವ್ಕ ನಾಸ್ಲಿ. ಸಮಾಜೆ ಥಂಯ್ ತಾಚೊ ರಾಗ್ ಆನಿ ತಿರಸ್ಕಾರ್ ಮಾತ್ರ್ ಆನಿಕ್‌ಯಿೀ ಚಡ್ ಜಾಲ್ಲೊ. ಶ್ರಮಿಕ್ ವಾವ್ರಾನ್ ಆನಿ ಸಾರ್ ನಾಸ್ಲಲ್ಯಾ ಮಿತಿಚ್ಯಾ ಖಾಣಾನ್ ತಾಚ್ಯಾ ಶರೀರಾಚೊ ಪರ್ಜಳ್ ಮಾತ್ರ್ ಮಾಜ್ವೊನ್ ಯೆತಾಲೊ.

ತೊ ಏಕ್ ಹಪ್ತ್ಯಾ ಮಧ್ಲೊ ದೀಸ್. ರಾಷ್ಟ್ರೀಯ್ ದೀಸ್ ತೊ ಜಾಲ್ಲ್ಯಾ

ರ್ಗಿಂ ತ್ಯಾ ದಿಸಾ ಕೈದ್ಯಾಂಕ್ ರಜಾ ಆಸ್ಲಿ. ಬರೊ ದೀಸ್ ತೊ ಜಾಲ್ಲ್ಯೆ
ನ್ತಾಂ, ಕೊಣೆಂ ಉದಾರ್ ಮಸಾನ್ ದಾನ್ ದಿಲ್ಲೆಂ ರುಚಿಕ್ ಖಾಣ್. ತ್ಯಾ
ಸಾ ತಾಂಕಾಂ ವಾಂಟ್ಲ್ಲೆಂ.

ದೀಸ್ ಪಾಶಾರ್ ಜಾಪ್ನ್ ಸಾಂಜ್ ತಿಳುಂಕ್ ಲಾಗ್ಲ್ಲಿ. ಹ್ಯೆ ವೆಳಿಂ
ಲ್ಲೊ ಯಾಜಕ್ ತ್ಯಾ ಜಯ್ಲಾಚಿ ಭೆಟ್ ಕರುಂಕ್ ಆಯ್ಲೊ. ಸರ್ವ್
ದ್ಯಾಂಕ್ ಆನಿ ಪ್ರತ್ಯೇಕ್ ಜಾವ್ನ್ ಕ್ರಿಸ್ತಾಂವ್ ಕೈದಿ ಆಸ್ಲ್ಯಾರ್ ತಾಂಕಾಂ
ಟ್ಟಿ ಆನಿ ಭುಜೊಂವ್ಚಿ ಜಾವ್ನಾಸ್ಲಿ ತಾಚಿ ಇಚ್ಛಾ.

ಜಯ್ಲಾಚೊ ಸಹಾಯಕ್ ಸುಪರಿಂಟೆಂಡೆಂಟ್ ಕಥೊಲಿಕ್ ಜಾವ್ನಾಸ್ಲ್ಲ್ಯೆ
ನ್ತಾಂ ಯಾಜಕಾಚ್ಯಾ ಹ್ಯಾ ಆಶೆಕ್ ಪಾಟಿಂಬೊ ಲಾಭ್ಲೊ. ತಶೆಂ ಜಾಲ್ಲ್ಯಾನ್—
ರ್ವ್ ಕೈದ್ಯಾಂಚಿ ಭೆಟ್ ತ್ಯಾ ದಿಸಾ ಜೆರಾಲ್ ಥರಾನ್ ಸಂಪ್ಲ್ಲಿ.
ಭೆಟೆಂತ್ ಕ್ರಿಸ್ತಾಂವ್ ಕೈದಿಯೀ ಆಸಾತ್ ಮ್ಹಳ್ಳೆಂ ತೊ ಪಾದ್ರಿ ಜಾಣಾ
ಲ್ಲೊ. ಪುಣ್ ತಾಂಚಿ ಪ್ರತ್ಯೇಕ್ ಮಿಲಾಗತ್ ಕರುಂಕ್ ತಾಕಾ ಜಾಯ್
ಸ್ಲೆಂ.

ದೀಸ್ ಪಾಶಾರ್ ಜಾತಾಂ-ಜಾತಾಂ ತಾಚಿ ತಿವೀ ಆಶಾ ಜ್ಯಾರಿ ಜಾಲಿ.
ಣ್ ಸರ್ವ್ ಕ್ರಿಸ್ತಾಂವ್ ಕೈದಿ ತಾಕಾ ಮೆಳ್ಲ್ಲೆ ತರ್ಯೀ, ಎಕ್ಲೊ ಮಾತ್ರ್
ಚೆಲಾಗಿಂ ಉಲೊಂವ್ಕ್ ಆಯ್ಕ್ಯಾನಾ ವ್ಹಳ್ಳಿ ವರ್ದಿ ತಾಕಾ ಮೆಳ್ಲ್ಲಿ.
ಶೆಂಚ್ ತ್ಯಾ ಕೈದ್ಯಾಚೆಂ ನಾಂವ್ಯೀ ತಾಕಾ ಕಳಿತ್ ಜಾಲ್ಲೆಂ. ತೊ ಕೈದಿ
ವ್ನಾಸ್ಲೊ ರೊಯ್.

ಫಾದರ್ ಕೈತಾನ್ ರುಡೊಲ್ಫ್ ಜಾವ್ನಾಸ್ಲೆಂ ನಾಂವ್ ತ್ಯಾ ಯಾಜ
ಚೆಂ. ರೊಯ್ ಭೆಟೊಂಕ್ ಆಯ್ಕ್ಯಾನಾ ಮ್ಹಣ್ ಸವ್ಲೊನ್ ತಾಕಾ ಬೆಜಾರ್
ಂವ್ಕ್ ನಾ. ಮನ್ಸ್ಯಾಂಚೆಂ ಮನೋಶಾಸ್ತ್ರ್ ತೊ ಪರಿಪೂರ್ಣ್ ಜಾಣಾಸ್ಲೊ.
ಂತುಂ ತಾಣೆಂ ಸನದ್ ಆಪ್ಣಾಯಿಲ್ಲಿ.

ಹ್ಯೆ ಬುನ್ಯಾದಿಚೆರ್ ಆನಿ ತಾಕಾ ಎದೊಳ್ ಮೆಳ್ಲ್ಲ್ಯಾ ಅನುಭವಾಚೆರ್
ಂದೊನ್ ಎಕಾ ನ್ಹಯ್ ತರ್ ಎಕಾ ದಿಸಾ ರೊಯ್ಕ್ ಆಪುಣ್ ಪರಿವರ್ತಿತ್
ರ್ತಲೊಂ ಮ್ಹಳ್ಳೊ ನಿಚೆವ್ ತಾಣೆಂ ಕೆಲ್ಲೊ.

ಹಾಕಾ ಸಬಾರಾಂಚಿ ಮುಜತ್ ಜಾಯ್ನಾಸ್ಲಿ. ಹ್ಯಾ ಪಾಸುನ್, ಪಯ್ಲೆಂ
ಸಹಾಯಕ್ ಜಯ್ಲಾಧಿಕಾರಿಕ್ ಮೆಳೊನ್, ರೊಯ್ನ್ ಹಾಂಗಾಸರ್
ವಸಾರ್ಕೆಂ ಕಾರಣ್ ಜಾಲ್ಲ್ಯಾ ಘಟನಾವಿಶಿಂ ತಶೆಂಚ್ ಜಾಣಾ ಜಾಂವ್ಕ್
ಣೆಂ ಅಪೇಕ್ಷಿಲೆಂ.

ಸಹಾಯಕ್ ಜಯ್ಲಾಧಿಕಾರಿನ್ ರೊಯ್ ವಿಶಿಂ ಆಪುಣ್ ಜಾಣಾಂ ಜಾಲ್ಲಿ ಸರ್ವ್ ಸಂಗತ್ ಫಾ॥ ರುಡೊಲ್ಫಾಕ್ ಕಳಯ್ಲಿ. ರೊಯ್ ಗಾಂವಾನ್ ದಕ್ಷಿಣ್ ಕನ್ನಡಾಚೊ ಮ್ಹಳ್ಳೆಂಯಿಯೊ ಕಳಯ್ಲ್ಯಿಂ. “ಓ ಯುವಸಕತ್ ಆಶಿ ವಾಯ್ಟಾಕ್ ಪಡೊನ್ ನಾಸ್ ಜಾವ್ನ್ ವೆತಾ ಪಳೆಯಾ ಫಾದರ್” ಮ್ಹಳೆಂ ತಾಣೆಂ. “ಹಾಂಗಾ ಥಾಪ್ನ್ ಪಾಟಿಂ ವೆತಚ್ ಪರತ್ ಹ್ಯೆಚ್ ವೃತ್ತೆಕ್ ತೊ ದೆಂವ್ತಲೊ. ಆಮ್ಚಿಂ ಜಯ್ಲಾಂ ಅಪ್ರಾಧಿಕ್ ಸನ್ಮಾರ್ಗಾಕ್ ಪರಿವರ್ತಿತ್ ಕರ್ಚಿಂ ದೆವಾಳಾಂ ಜಾಯ್ನಾಂತ್. ತಸ್ಲೆ ದೀಸ್ ಚರಿತ್ರೆಂತ್ ಉದೆಲ್ಲೆ ಜಾಲ್ಯಾರ್ !” ಮ್ಹಳ್ಳೆಂ ತಾಣೆಂ ಅತ್ಯಂತ್ ಕಳಾಕಳಿನ್.

ಹಾಚೆ ಉಪ್ರಾಂತ್ ದೀಸ್-ರಾತ್ ಫಾ॥ ರುಢೊಲ್ಫಾಚ್ಯೆ ಮತಿಂತ್ ರೊಯ್ ವಿಷ್ಯಾಂತ್ಲಿಂ ಚಿಂತ್ನಾಂ ಘುವೊಂಕ್ ಲಾಗ್ಲಿಂ.

ಅಶೆಂ ಆಸ್ತಾಂ, ಎಕಾ ದಿಸಾ ಗಡಿ ವಯ್ಲ್ಯಾ ಅಪ್ಲ್ಯಾ ಫಿರ್ಗಜ್-ಘರಾಂತ್ ಬಸೊನ್ ಚಿಂತುನ್ ಆಸ್ತಾಂ, ರೊಯ್ ದಕ್ಷಿಣ್-ಕನ್ನಡಾಚೊ ಮ್ಹಳ್ಳೆಂ ಮತಿಂತ್ ಮಾರುನ್ ತಾಚೆಂ ಚಿಂತ್ನಾಂ ಫುಡೆಂ ಧಾಂವ್ಲಿಂ.

ಪೂನಾ ದಿಯೆಸೆಜಿಕ್ ಯೆವ್ನ್, ಹ್ಯಾ ಫಿರ್ಗಜೆಕ್ ತೊ ಯೆಂವ್ಚ್ಯಾ ಆದಿಂ—

ಥೊಡಿಂ ವರ್ಸಾಂ ಮಂಗ್ಳುರ್ ದಿಯೆಸೆಜಿಚೊ ಯಾಜಕ್ ತೊ ಜಾವ್ನ್ ಆಸ್ಲೊ. ಸುಪೇರ್ ಅಧಿಕಾರಿಂನಿ ತಾಕಾ ಉಡ್ಪಿಸಂಗಡಿ ವತಾರಾಂತ್ಲ್ಯಾ ಎಕ್ಯಾ ಫಿರ್ಗಜೆಕ್ ಸಹಾಯಕ್ ವಿಗಾರ್ ಕರ್ನ್ ಧಾಡ್ಲೊ.

ಅಶೆಂ ಆಸ್ತಾಂ, ಸಹಜ್ ಜಾವ್ನ್ ತ್ಯಾ ವಾರಾಡ್ಯಾಂತ್ಲ್ಯಾ ಸರ್ವ್ ವಿಗಾರಾಂಚಿ ಆನಿ ಸಹಾಯಕಾಂಚಿ ತಾಕಾ ಒಳಕ್ ಜಾಲ್ಲಿ.

ತಾಂಚ್ಯೆ ಪಯ್ಕಿ ತಾಕಾ ಚಡ್ ಸಳಾವಳ್ ಜಾವ್ನ್ ಮಿತ್ರತ್ವ್ ಜಮ್ಲ್ಲೆಂ ಪುತ್ತೂರ್ಚ್ಯಾ ತ್ಯಾ ವಿಗಾರಾಲಾಗಿಂ. ಕಿತ್ಯಾಕ್ ತಾಂಚೊ ಸ್ವಭಾವ್, ಚಿಂತ್ನಾಂ, ವೊಡ್ಣ್ಯಾ-ಹೊಂದೊಣ್ಯೊ ಚಡ್ತಾವ್ ಜಾವ್ನ್ ಎಕಾಮೆಕಾಕ್ ತಾಳ್ ಪಡ್ತಾಲ್ಯೊ.

ಅಶೆಂ ಏಕ್ ಪಾವ್ಟಿಂ ತೆ ಉಲೊವ್ನ್ ಆಸ್ತಾಂ, ವಿಗಾರಾನ್ ತಾಚ್ಯೆ ಫಿರ್ಗಜೆಂತ್ ಘಡ್ಲ್ಯಾ ಎಕಾ ಭುಗ್ರ್ಯಾಚಿ ಕಥಾ ತಾಕಾ ಸಾಂಗ್ಲಿ. ತ್ಯಾ ಪಾಪ್ ಭುಗ್ರ್ಯಾಚೊ ಬಾಪುಯ್ ಚರಿತ್ರಹೀನ್ ಜಾವ್ನ್ ಶೆವ್ಟಿಂ ದುಸ್ರ್ಯಾ ನಾಂನಿ ತಾಕಾ ಲಗಾಡ್ ಕಾಡ್ತಚ್ ತಾಚ್ಯಾ ಆವಯ್ಚ್ಯಾ, ಕುಳಾರ್ಚ್ಯಾಂನಿ ತ್ಯಾ ಆವಯ್-ಪುತಾಕ್ ಆಪೊವ್ನ್ ಹಾಡ್ಲ್ಲೆಂ. ಆವಯ್ಕ್ ತಾಣೆಂ ತಕ್ಕಾ ಮಟ್ಟಾಕ್ ಆಧಾರ್ನ್ ಸುಧಾರ್ಸ್ಲ್ಲೆಂ. ಪುಣ್ ತ್ಯಾ ಜಿವ್ಣಾತ್ ನಿಷ್ಕಪಟಿ ಭುಗ್ರ್ಯಾನ್

ಚರಿತ್ರಾಹೀನ್ ಬಾಪಾಯ್ಚೊ. ಪೂತ್ ಮ್ಹಣೋನ್ ಅಮಾನುಷ್ ಥರಾನ್ ಕಷ್ಟಿಲ್ಲೊ-ದಗ್ಧಿಲ್ಲೊ. ಹಿ ದಗ್ಧಣಿ ಸೊಸುಂಕ್ ಜಾಯ್ನಾಸ್ತಾಂ, ಶೆವ್ಟಿಂ ತೊ ಭುರ್ಗೊ ಏಕ್ಯೆ ರಾತಿಂ ಪ್ರೊಳ್ನ್ ಧಾಂವ್ಲ್ಲೊ.

ಇತ್ಲೆಂ ಸಾಂಗ್ತಾಚ್ ಆಲ್ತಾರ್-ಭುರ್ಗ್ಯಾಂಚ್ಯಾ ಪಂಗಡ್-ತಸ್ವೀರೆಂತ್ ಆಸ್ಚ್ಯಾ ತ್ಯಾ ಭುರ್ಗ್ಯಾಚಿ ತಸ್ವೀರ್ ತಾಣೆಂ ಫಾದರ್ ರುಡೊಲ್ಫಾಕ್ ದಾಖಯಿಲ್ಲಿ. ತಿ ತಸ್ವೀರ್ ತವಳ್ ಫಾ॥ ರುಡೊಲ್ಫಾಚ್ಯಾ ಮತಿ-ಪಡ್ದ್ಯಾರ್ ಖಿಂಚೊನ್ ಶೆವ್ಟಿಂ ಉಗ್ಡಾಸಾಚ್ಯಾ ಪಡ್ದ್ಯಾ ಭಿತರ್ ಲಿಪ್ಲ್ಲಿ.

ತ್ಯೆ ತಸ್ವೀರೆಂತ್ ಆಸ್ಚ್ಯಾ ತ್ಯಾ ಭುರ್ಗ್ಯಾಕ್ ನಿಹಾಳ್ತಾನಾ ಫಾ॥ ರುಡೊಲ್ಫಾಕ್ ತಾಚೆಂ ನಾಂವ್‌ಯೀ ಉಗ್ಡಾಸಾಕ್ ಆಯ್ಲೆಂ. ರಾಯ್ಮುಂದ್ ಮ್ಹಳ್ಳೆಂ ನಾಂವ್ ತ್ಯಾ ಭುರ್ಗ್ಯಾಚೆಂ. ಅಶೆಂ ತ್ಯಾ ಈಷ್ಟ ವಿಗಾರಾನ್ ತಾಕಾ ಸಾಂಗ್ಲ್ಲೆಂ.

“ಪಳೆಯಾ ಫಾದರ್” ಮ್ಹಳ್ಳೆಂ ತ್ಯಾ ಶಾಣ್ಯಾ ವಿಗಾರಾನ್. “ಭುರ್ಗ್ಯಾಂಕ್ ಚಡ್ ಕೊಂಡಾಟೊ ಕರ್ನ್ ಪಯ್ರ್ ದವ್ರುಂಕ್‌ಯೀ ನಜೊ, ತಶೆಂ ಸದಾಂ ಹಿಣ್ಸುನ್ ದಣ್ಸುಂಕ್‌ಯೀ ನಜೊ. ದೊನಾಂಯ್ತಿ ಬಾಧಕ್ ಆಸಾ. ಪಯ್ಲ್ಯಾ ಸಂಗ್ತಿಂತ್ ಭುರ್ಗೊ ಆಪ್ಣಾ ಸಮಾನ್ ಕೋಣ್‌ಂಚ್ ನಾ. ಸರ್ವಾಂನಿ ಆಪ್ಣಾಕ್ ನಮಸ್ಕಾರ್ ಕರಿಜಾಯ್ ಇತ್ಯಾದಿ ಚಿಂತ್ನಾಂನಿ ಭರ್ತಾ. ಆನಿ ಕ್ರಮೇಣ್ ಸಮಾಜ್ ಕಂಠಕ್ ತೊ ಜಾಂವ್ಕ್ ಪಾವ್ತಾ. ದುಸ್ರ್ಯಾಂತ್ ತಾಕಾ ಹಿಣ್ಸುನ್ ದಣ್ಸಿಲ್ಲ್ಯಾಚೊ ಉಗ್ಡಾಸ್ ತೊ ದವರ್ತಾ. ವಾಡ್ತಾ--ವಾಡ್ತಾಂ. ಜರ್ ಪಾಡಾರ್ಯಾಂಚೊ ಸಾಂಗಾತ್ ತಾಕಾ ಜಾಲೊ ಕ್ರಮೇಣ್ ತೊ ಆಪ್ಣಾಕ್ ದಣ್ಸಿಲ್ಲ್ಯಾಂಚೆಂ —ಸಮಾಜೆಚೆಂ ಫಾರಿಕ್ಪಣ್ ಕಾಣ್ಘೆಂವ್ಕ್ ಲಾಗ್ತಾ ಆನಿ ಸಮಾಜ್-ದ್ರೋಹಿ ಜಾಂವ್ಕ್ ಪಾವ್ತಾ.”

ಅಶೆಂ ಮನೋಶಾಸ್ತ್ರಾಚೆಂ ಖರೆಂ ವಾಕ್ಮಾಲ್ ಉಚಾರ್ಲ್ಲೆಂ ತವಳ್ಚ್ಯಾ ತ್ಯಾ ವಿಗಾರಾನ್.

** ** **

ಫಾ॥ ರುಡೊಲ್ಫಾಚಿಂ ಚಿಂತ್ನಾಂ ಆತಾಂ ಫುಡೆಂ ಗೆಲಿಂ. ರೊಯ್ಚೆಂ ರೂಪ್ ತಾಕಾ ನಿಹಾಳ್ತಾಲೆಂ. ಹೆಂ ರೂಪ್, ಹಾಚ್ಯೆ ಆದಿಂ ಖಿಂಯ್ಸರ್‌ಗಿ ದೆಖ್‌ಲ್ಲ್ಯಾಬರಿ ತಾಕಾ ಭಾಸ್ ಜಾತಾಲೆಂ. ಖಿಂಯ್ಸರ್ ಜಾವ್ಯೆತ್? ತವಳ್ಚೊ ಭುರ್ಗೊ-ರಾಯ್ಮುಂದ್, ಆತಾಂಚೊ ಹೊ ರೊಯ್ ಸ್ವಾಯ್‌ಮೂ?

ಹಿಂ ಚಿಂತ್ನಾಂ ಮನಿಂ ಆಠಯ್ತಾನಾ, ಸಟ್ಟ್ ಕರ್ನ್ ತಾಕಾ ಜೊಪ್ ಜಾಲೊ. ತಾಣೆಂ ಪುತ್ತೂರ್ಚ್ಯಾ ಫಿರ್ಗಜ್-ಘರಾಂತ್ ಪಳೆಲ್ಲ್ಯಾ ಆಲ್ತಾರ್ ಭುರ್ಗ್ಯಾಂಚ್ಯಾ ತಸ್ವೀರೆಚೊ —

ಆನಿ ಸಟ್ಟ್ ಕರ್ನ್ ತಾಚ್ಯೆ ಮತಿಂತ್ ತಾಂತ್ಲ್ಯಾ ರಾಯ್ಮುಂದ್ ಮ್ಹಳ್ಯಾ ತ್ಯಾ ಚೆಕ್ರ್ಯಾಚೆಂ ರೂಪ್ ಉದೆಲೆಂ.

ತೆಂ ರೂಪ್ ಧರ್-ಧರ್ ಮ್ಹಣೊನ್ ಆಪ್ಣಾಕ್ ಕಿತೆಂಗಿ ಸಾಂಗ್ತಾಶೆಂ ತಾಕಾ ಭೊಗುಂಕ್ ಲಾಗ್ಲೆಂ. ತ್ಯಾ ಭೊಗ್ಣಾಂಚ್ಯಾ ಪ್ರೇರಣಾಖಾಲ್, ತೆಂ ರೂಪ್ ಆನಿ ಆತಾಂಚ್ಯಾ ಹ್ಯಾ ಕೈದಿ ರೊಯ್ಚೆಂ ರೂಪ್ ತಾಣೆಂ ತುಲನ್ ಕರ್ನ್ ಪಳೆಂವ್ಕ್ ಆರಂಭ್ ಕೆಲೆಂ.

ಆನಿ ಅಬ್ಬೆ! ಫಾ॥ ರುಡೊಲ್ಫ್ ಉಡೊನ್ ಪಡ್ಲೊ. ತಾಚ್ಯಾ ಉಗ್ಡಾಸಾನ್ ತಾಕಾ ಘಟೊಂವ್ಕ್ ನಾ. ಮತಿನ್ ತಾಕಾ ಧಖೊ ದಿಂವ್ಕ್ ನಾ. ವ್ಹಯ್, ತೆಂ ಭುಗ್ರ್ಯಾಪಣಾಲೆಂ ಆನಿ ಹೆಂ ಜಾಣ್ತೆಂ ರೂಪ್ ಏಕ್‌ಚ್. ಭಾರೆ ಆನಿ ನಕ್ಷಾಯೊ ಏಕ್ ಸಾರ್ಕಿಚ್. ಫರಕ್ ಮ್ಹಳ್ಯಾರ್ ಇತ್ಲೊ ಮಾತ್ರ್. ತೆಂ ಭುಗ್ರ್ಯಾಪಣಾಲೆಂ ರೂಪ್, ಹೆಂ ತರ್ನಾಟ್ಪಣಾಲೆಂ ರೂಪ್.

ವ್ಹಾ! ಫಾ॥ ರುಡೊಲ್ಫಾನ್ ಆಪ್ಲಿಚ್ ಪಾಟ್ ಥಾಪುಡ್ಲಿ. ಹ್ಯೆಚ್ ವೆಳಿಂ ಈಷ್ಟ್ ವಿಗಾರಾನ್ ಸಾಂಗ್‌ಲ್ಲಿ ರಾಯ್ಮುಂದಾಚಿ ಕಥಾ ಆನಿ ತ್ಯಾ ಜಯ್ಲಾಧಿಕಾರಿನ್ ಸಾಂಗ್‌ಲ್ಲಿ ರೊಯ್ಚಿ ಚರಿತ್ರಾ ತಾಣೆಂ ಎಕಾಮೆಕಾಕ್ ಘಡ್ಸುಂಕ್ ಪಳೆಲಿಂ. ತಾಂತುಂ ಮಧ್ಲೊ ಏಕ್ ಗಾಂಚ್ ಮಾತ್ರ್ ಚುಕ್‌ಲ್ಲೊ. ಭುಗ್ರ್ಯಾಪಣಾರ್ ಧಾಂಪ್‌ಲ್ಲೊ ಚೆರ್ಕೊ ರಾಯ್ಮುಂದ್ ಹಾಂಗಾಸರ್ ಜಯ್ಲಾಕ್ ಪಾಂವ್ಚೆಂ, ಆದಿಂ ಕಸೊ ವಾಡೊನ್ ವ್ಹಡ್ ಜಾಲ್ಲೊ ಮ್ಹಳ್ಳೊ. ರೊಯಾಚಾ ತೊಂಡಾಂತ್ಲೆಂ ಹೆಂ ಸತ್ ಭಾಯ್ರ್ ಕಾಡುಂಕ್ ನಿಚೆವ್ ಕೆಲೊ ತ್ಯಾ ಪಾದ್ರಿನ್ ಆನಿ ಹ್ಯಾ ಪಾಸುನ್ ಏಕ್ ತಂತ್ರ್ ತಾಣೆಂ ರೂಪಿತ್ ಕೆಲೆಂ.

ಆಟ್ವೊ ಅವಸ್ವರ್

ಮಹಿನ್ಯಾಚೊ ನಿಮಾಣೊ ಹಪ್ತೊ ಉದೆಲ್ಲೊ. ತಸ್ಲ್ಯಾ ಹಪ್ತ್ಯಾಂನಿ ನಮಿಯಾರ್‌ಲ್ಲ್ಯಾ ಎಕಾ ದಿಸಾ, ಫಾ॥ ರುಡೊಲ್ಫಾನ್ ಜಯ್ಲಾರ್ ಭೆಟ್ ದಿಂವ್ಚಿ ಆಸ್ಲಿ. ಪ್ರತ್ಯೇಕ್ ಜಾವ್ನ್ ಕ್ರಿಸ್ತಾಂವ್ ಕೈದ್ಯಾಂ ಪಾಸುನ್ ತೊ ಚಡ್ ವೇಳ್, ತ್ಯಾ ದಿಸಾ ಖರ್ಚಿತಾಲೊ.

ಆನಿ ತ್ಯಾ ನಮಿಯಾರ್‌ಲ್ಲ್ಯಾ ದಿಸಾ—

ಹೆರ್ ಕೈದ್ಯಾಂಚಿ ಭೆಟ್ ಕಾಬಾರ್ ಕರ್ನ್, ನಿಮಾಣೆಂ ತೊ ರೊಯ್ಚ್ಯಾ ಭೆಟೆಕ್ ಆಯಿಲೊ.

ಪಯ್ಲೆಂ ಪಯ್ಲೆಂ ರೊಯ್ನ್ ತಾಚಿ ಭೆಟ್ ಇನ್ಕಾರ್ ಕರ್ಚಿ ಆಸ್ಲಿ. ತಾಕಾ ನಿರಾಕರ್ಸುಂಚೆಂ ಆಸ್ಲೆಂ. ಪುಣ್ ಆಯ್ಲೆವಾರ್, ಕಿತೆಂಗಿ ಇತ್ಲ್ಯಾ ತೆಂಪಾಚ್ಯಾ ಸಳಾವಳಿ ವರ್ವಿಂ ಫಾ॥ ರುಡೊಲ್ಫಾಕ್ ತೊ ರಾಕನಾಸ್ಲೊ ತರ್‌ಯೀ ತೊ ಆಯಿಲ್ಲ್ಯಾ ವೆಳಿಂ ತಾಚೆಲಾಗಿಂ ಮರ್ಯಾದಿನ್ ಚಲ್ತಾಲೊ.

ತಶೆಂ ಆಜ್‌ಯೀ ತೆ ಏಕಾಮೇಕಾಕ್ ಭೆಟ್ಲೆ. ಪುಣ್ ಆಯ್ಚ್ಯಾ ಭೆಟೆಂತ್ ಮಾತ್ಸೆಂ ಉತ್ತೇಜನ್ ದಾಖಯಿಲ್ಲೆಂ ಪಳೆವ್ನ್ ಪಾದ್ರಿಕ್ ಮಾತ್ಸಿ ಆಶಾ ಉಬ್ಜಾಲ್ಲಿ.

ಪುಣ್ ರೊಯ್ನ್ ಚಿಕ್ಕೆ ಖುಶಿ ಪಾವೊಂಕ್ ಕಾರಣ್ ಆಸ್ಲೆಂ. ಜಯ್ಲಾಕ್ ಧಾಡ್‌ಲ್ಲ್ಯಾ ಕೈದಿಂನಿ ತಾಂಚ್ಯಾ ಶಿಕ್ಷಾವಧೆಂತ್ ಬರೆಂ ಸದ್ತೆಂ ದಾಖೊವ್ನ್ ಚಲ್ಲ್ಯಾರ್ ವರ್ಸಾಂತ್ ಏಕ್ ಮಹಿನೊ ಶಿಕ್ಷಾ ಮಾಫಿ ಜಾಂವ್ಚಿ ಪದ್ಧತ್ ಆಸ್ತಾ. ರೊಯ್ ಥಂಯ್‌ಯೀ ತಶೆಂಚ್ ಜಾಲ್ಲೆಂ. ಆನಿ ತಾಕಾ ಸುಟ್ಕಾ ಲಾಭೊಂಕ್ ಥೊಡೆಚ್ ಮಹಿನೆ ಉರ್‌ಲ್ಲೆ.

ಹ್ಯಾ ಮನೋಭಾವಾನ್ ತೊ ಆಸ್ತಾನಾ ಫಾ॥ ರುಡೊಲ್ಫಾಚೆಂ ಥಂಯ್ಸರ್ ಯೆಣೆಂ ಜಾಲ್ಲೆಂ.

ಸದಾಂಚೆಂಚ್ ಉಲೊವ್ಣೆಂ ಹಕೀಗತ್ ಉಲೊವ್ನ್ ಫಾ॥ ರುಡೊಲ್ಫ್ ಉಟ್ಲೊ. ಭಾಯ್ಲ್ಯಾನ್ ಕಾಳೋಕ್ ಜಾವ್ನ್ ಯೆತಾಲೊ. ಹಾತ್ ಜೊಡುಂಕ್ ನಾಂತ್ ತರ್‌ಯೀ, ರೊಯ್ಕ್ ತಾಣೆಂ ಬೆಸಾಂವ್ ದಿಲೆಂ ಆನಿ ತೊ ತಾಚಾ ಸೆಲ್ಲಾ ಥಾವ್ನ್ ಭಾಯ್ರ್ ಆಯ್ಲೊ ಆನಿ ತುರ್ತಾನ್ ಮೇಟಾಂ ಕಾಡುಂಕ್ ಲಾಗ್ಲೊ.

ಫಾ॥ ರುಡೊಲ್ಫ್ ಸರಾರಾಂ ಚಲೊನ್ ತ್ಯಾ ಸೊಪ್ಯಾಚ್ಯಾ ಪೊಂತಾರ್ ತೊ ಘುಂವ್ತಾ ಮ್ಹಣ್ ಮ್ಹಣ್ತಾನಾ, ರೊಯ್ ಥಾವ್ನ್ ತಾಕಾ ಉಲೊ ಆಯ್ಲೊ. ತಾಣೆಂ ಪಾಟಿಂ ಘುಂವೊನ್ ಚೊಯ್ಲೆಂ. ರೊಯ್ಚ್ಯಾ ಹಾತಿಂ ಏಕ್ ಧವ್ಯಾಶೆಂ ಕಾಗದ್ ಆಸ್ಲೆಂ. ತೆಂ ಪಾದ್ರಿ ಹೆವ್ತಿಂ ಹಾಲೊವ್ನ್ ತಾಣೆಂ ಹಾಕ್ ಮಾರ್‌ಲ್ಲಿ.

ಮಾರ್ಮಿಕ್ ಹಾಸೊ ಓಂಠಾಂಚೆರ್ ಖೆಳೊವ್ನ್ ಫಾ॥ ರುಡೊಲ್ಫ್ ತಾಚ್ಯಾ ಸರ್ಶಿಂ ಆಯ್ಲೊ. ತೊ ಲಾಗಿಂ ಪಾವ್ತಾನಾ ರೊಯ್ ಆಪ್ಲ್ಯಾ ಹಾತಿಂ ಆಸ್ಚ್ಯಾ ತ್ಯಾ ಕಾಗ್ದಾಚೆರ್ ದೀಷ್ಟ್ ದವರ್ನ್ ರಾವ್‌ಲ್ಲೊ. ತಿ ಜಾವ್ನಾಸ್ಲಿ ಏಕ್ ತಸ್ವೀರ್. ದೊಗಾಂ ಯಾಜಕಾಂಚಿ.

"ಹಿ ತಸ್ವೀರ್ ತುಮ್ಚ್ಯಾ ಬ್ರೀಫ್‌ಕೆಜಿ ಥಾವ್ನ್ ಗಳ್‌ಲ್ಲಿ ಫಾದರ್" ಉಲಯ್ಲೊ ತೊ. "ಧರಾ." ಪುಣ್ ಇತ್ಲೆಂ ತೊ ಉಲಯ್ಲೊ ತರ್‌ಯೀ ತಸ್ವೀರೆ ವಯ್ಲೆ ತಾಚೆ ದೊಳೆ ಹಾಲೊಂಕ್ ನಾಸ್‌ಲ್ಲೆ.

"ಹ್ಯಾ ತಸ್ವೀರೆಂತ್ಲ್ಯಾ ವ್ಯಕ್ತೆಂಕ್ ತುಂ ಒಳ್ಕತಾಯ್?" ವಿಚಾರ್ಲೆಂ ಫಾ॥ ರುಡೊಲ್ಫಾನ್ ತಾಕಾ.

"ಹಾಂತ್ಲೆ ಏಕ್ ತುಮಿ." ರಾವ್ಲೊ ತೊ ಇತ್ಲೆಂ ಮ್ಹಣೊನ್...... ತಸ್ವೀರೆ ವಯ್ಲ್ಯಾ ದೀಷ್ಟ್ ಕಾಡಿನಾಸ್ತಾಂ.

"ಆನಿ ದುಸ್ರೊ?" ವಿಚಾರ್ಲೆಂ ಪಾದ್ರಿನ್, ರೊಯ್ ಉಗ್ಡಾಸ್ ಕರುಂಕ್ ಉಡೊರ್ಣಂಚೆಂ ಪಳೆವ್ನ್.

ವ್ಹಯ್. ತಾಕಾ ಹಾಂವೆಂ ಖಂಯ್ಸರ್‌ಗಿ ಪಳೆಲ್ಲೆಬರಿ ಜಾಲಾಂ." ಉಲಯ್ಲೊ ತೊ. "ವ್ಹಯ್, ಬಾಪಾ. ಪುತ್ತೂರಾಂತ್. ವ್ಹಯ್, ಪುತ್ತೂರಾಂತ್‌ಚ್. ಥಂಯ್ಸ್ತೊ ಏಗಾರ್ ತೊ."

"ತಾಚೆಂ ನಾಂವ್?"

"ಫಾದರ್ ಜುವಾಂವ್......" ಸಟ್ಟ್ ಕರ್ನ್ ಉಚಾರ್ಲೆಂ ರೊಯ್ನ್. ತಾಚ್ಯಾ ಉಗ್ಡಾಸಾಚಿಂ ಪಾನಾಂ ಆತಾಂ ಪರ್ತಾಲ್ಲಿಂ.

"ಶಹಭಾಸ್!" ತಾಚಿ ಪಾಟ್ ಥಾಪ್ಡ್ಲಿ ಪಾದ್ರಿನ್.

"ತರ್ ತುಂ ಮಂಗ್ಳುರ್ಚೊ." ತಾಣೆಂ ಮುಂದರಿಲೆಂ.

ರೊಯ್ನ್ ಜಾಪ್ ದಿಲಿನಾ. ಬಗರ್ ಪಾದ್ರಿಚ್ಯಾ ಮುಖಮಳಾಕ್‌ಚ್ ಪಳೆಂವ್ಕ್ ಪಡ್ಲೊ ತೊ. ಬರಫ್ ಕರ್ಗತಾ ಚಿಂತ್ಲೆಂ ಫಾದರ್ ರುಡೊಲ್ಫಾನ್.

"ಹಾಂವ್ ಸರ್ವ್ ಜಾಣಾಂ ಭಾವಾ." ಫಾ॥ ರುಡೊಲ್ಫಾನ್ ತಾಕಾ ಸಾಂಗ್ಲೆಂ. "ಚಡಿತ್ ವೇಳ್ ಮ್ಹಾಕಾ ನಾ. ತರ್‌ಯೀ ಥೊಡಿಂ ಮಿನುಟಾಂ ಹಾಂಗಾಸರ್ ತುಜೆಲಾಗಿಂ ಖಬರ್ಣಂಕ್ ಹಾಂವ್ ಖುಶಿ ವ್ಹರ್ತಾಂ." ಇತ್ಲೆಂ ಮ್ಹಣೊನ್ ಲಾಗಿಂಚ್ ಉಬೊ ಆಸ್ಚ್ಯಾ ರಾಕ್ವಲ್ಯಾಕ್ ಚೊಯ್ಲೆಂ ತಾಣೆಂ.

ರಾಕ್ವಲಿಯೀ ಸಮ್ಜಣೆಚೊ ಮನಿಸ್. ತಾಣೆಂ ಮಾತ್ಸಿ ತಕ್ಲಿ ಹಾಲಯ್ಲಿ. ಆನಿ ತೊ ಕುಶಿಕ್ ಸರ್ಲೊ.

"ಯೆ. ರೊಯ್, ಚಿಕ್ಕೆ ಬಸ್ಯಾಂ" ಮ್ಹಳೆಂ ಪಾದ್ರಿನ್. ತಶೆಂಚ್ ರೊಯಾಚ್ಯಾ ಸೆಲ್ಲಾಂತ್ ಆಸ್ಚ್ಯಾ ಫಾತ್ರಾಚ್ಯಾ ಬಾಂಕಾರ್ ತೊ ಬಸ್ಲೊ. "ಆತಾಂ ಉಲಯ್" ಮ್ಹಳೆಂ ತಾಣೆಂ, "ಕಾಂಯ್ಚ್ ಲಿಪಯ್ನಾಕಾ. ಸಾಂಗ್ ತುಜಿ ಜೀವನ್ ಕಥಾ. ಏದೊಳ್ ಜಾಲ್ಲೆಂ ಸರ್ವ್ ಜಾವ್ನ್ ಗೆಲಾಂ. ಆನಿ ಲಿಪೊವ್ನ್ ಫಾಯ್ದೊ ನಾ."

ಎದೊಳ್ ಆಪ್ಲ್ಯಾ ಕವಚಾ ಭಾಯ್ರ್ ಯೆಂವ್ಕ್ ಕಬೂಲ್ ನಾಸ್ಲ್ಲೊ ರೊಯ್, ಆಜ್ ಅಚಾನಕ್ ಮೋವ್ ಪಡ್ಲ್ಲೊ. ಕಸ್ಲ್ಯಾಗಿ ಗುಪಿತ್ ಪ್ರೇರಣಾನ್ ಪ್ರೇರಿತ್ ಜಾವ್ನ್ ತೊ. ಆತಾಂ ಉಲೊಂವ್ಕ್ ಲಾಗ್ಲ್ಲೊ.

ಆಪುಣ್ ಬುದಿಪ್ರಕಾಸಾಕ್ ಪಾವ್ಲ್ಲ್ಯೆ ಥಂಯ್ ಥಾವ್ನ್ ಎಧೊಳ್ ಪಾಸುನ್ ಆಪ್ಲಿ ಚರಿತ್ರಾ ಸುಧಾಳ್ ಪಾದ್ರಿಕ್ ಕಳಿತ್ ಕೆಲಿ ತಾಣೆಂ. ಹಾಚ್ಯೆ ವರ್ವಿಂ ತಾಚ್ಯೆ ಜಿಣೆಯೆಚಿ ಸರ್ವ್ ಗಾಂಚ್ ಹಂತಾನ್-ಹಂತಾರ್ ಜಮೊನ್ ಫಾ॥ ರುಡೊಲ್ಫಾಕ್ ತಾಚ್ಯಾ ಜಿವಿತಾಚೆಂ ಖರೆಂ ಚಿತ್ರಣ್ ಮೆಳ್ಳೆಂ. ತಶೆಂಚ್ ಫಾ॥ ಜುವಾಂವ್ನ್ ಉಚಾರ್ಲ್ಲಿಂ ಉತ್ರಾಂ ಉಗ್ಡಾಸಾಕ್ ಆಯ್ಲಿಂ.

“ಪಳೆಯಾ ಫಾದರ್,” ಮ್ಹಳೆಂ ತಾಣೆಂ. “ಭುಗ್ರ್ಯಾಂಕ್ ಚಡ್ ಕೊಂಡಾಟ್ಯಾನ್‌ಯಿ ವಾಡೊಂವ್ಕ್ ನಜೊ. ತಶೆಂ ಹಿಣ್ಸುನ್-ದಣ್ಸುನ್‌ಯಿ ಚಲೊಂವ್ಕ್ ನಜೊ. ದೊನಾಂಯ್ತಿ ಬಾಧಕ್ ಆಸಾ. ಪಯ್ಲ್ಯಾಂತ್ ತೊ ಭುರ್ಗೊ (ವ ಭುರ್ಗೆಂ) ಸರ್ವಾಧಿಕಾರಿ ಮನೋಭಾವಾಚೆಂ ಜಾಂವ್ಕ್ ಪಾವ್ತಾ. ದುಸ್ರ್ಯಾಂತ್ ಸಮಾಜ್ ಕಂಠಕ್ ಮನೋಭಾವ್ ತಾಚ್ಯೆ ಥಂಯ್ ರೂಪಿತ್ ಜಾತಾ. ಅವ್ಕಾಸ್ ಮೆಳ್ಳ್ಯಾರ್ ಆಪ್ಣಾಕ್ ಕಷ್ಟಿಲ್ಲ್ಯಾಂ-ದಣ್ಸಿಲ್ಲ್ಯಾಂ ಥಂಯ್ ಫಾರಿಕ್ಪಣ್ ಕಾಣ್ಘೆಂವ್ಕ್ ಪೆಚಾಡ್ತಾ. ಸಹಜ್ ಜಾವ್ನ್ ಪಾಡಾರಿ, ಸಮಾಜ್-ಘಾತುಕಿ ವ್ಯಕ್ತಿಂಚಿ ತಾಕಾ ಸಳಾವಳ್ ಜಾತಾ ಆನಿ ಸಮಾಜ್ ದ್ರೋಹಿ ತೊ ಜಾಂವ್ಕ್ ಪಾವ್ತಾ.”

ಕಥಾ ಆಖೇರ್ ಕರ್ನ್ ರೊಯ್ ಮೌನ್ ಜಾಲ್ಲೊ. ಭಾಯ್ಲ್ಯಾನ್ ಕಾಳೊಕ್ ದಾಟ್ಸೊ ಜಾವ್ನ್ ಯೆತಾಲೊ.

ಇತ್ಲ್ಯಾರ್ ಫಾ॥ ರುಡೊಲ್ಫ್ ಉಟೊನ್ ಉಬೊ ಜಾಲೊ. “ರೊಯ್, ಮ್ಹಜ್ಯಾ ಭಾವಾ” ಮ್ಹಳೆಂ ತಾಣೆಂ. “ಜಾಲ್ಲೆಂ ಜಾವ್ನ್ ಗೆಲಾಂ ಆತಾಂ ಸಮಾಧಾನ್ ಕಾಣ್ಘೆ, ಫಾಲ್ಯಾಂ ಪರತ್ ಹಾಂವ್ ಯೆತಾಂ. ಉಪ್ರಾಂತ್ಲೆಂ ಫಾಲ್ಯಾಂ ಉಲೊವ್ಯಾಂ.”

ಫಾ॥ ರುಡೊಲ್ಫ್ ತೆಣೆಂ ಪಾಟ್ ಘಾಲ್ನ್ ಚಲ್ಲೊ. ಹೆಣೆಂ ಜೆವ್ಣಾಚೊ ವೇಳ್ ಜಾಲ್ಲೊ ಪಳೆವ್ನ್ ರೊಯ್ ಜೆವ್ಣಾಕ್ ತಯಾರ್ ಜಾಲೊ.

** ** **

ಫಾ॥ ರುಡೊಲ್ಫಾಕ್ ಆಪ್ಲೆಂ ಅಂತಸ್ಕರ್ಣ್ ಉಗ್ತೆಂ ಕೆಲ್ಲ್ಯಾ ತ್ಯಾ ದಿಸಾ ಥಾವ್ನ್ ರೊಯ್ಚ್ಯಾ ಕಾಳ್ಜಾಕ್ ಹಾಳ್ವಾಯ್ ಲಾಭ್ಲ್ಲಿ. ಪಾಟ್ಲ್ಯೆ ಜಿಣೆಯೆಕ್ ಪಾಟ್ ಕರುಂಕ್ ತಾಣೆಂ ನಿಶ್ಚಯ್ ಕೆಲ್ಲೆಂ.

ತಾಚ್ಯೆ ಸುಟ್ಕೆಚ್ಯೊ ವೇಳ್-ಘಡಿಯೊ ಜವೊನ್ ಯೆತಾಲ್ಯೊ. ದೀಸ್ ಸನ್ನಿಹಿತ್ ಜಾಂವ್ಕ್ ಪಾವ್ಲೆ.

ಪುಣ್ ತಾಚ್ಯೆ ಥಂಯ್ ತವಳ್ ತವಳ್ ವಾದಾಳ್ ಉಟ್ತಾಲೆಂ. ಪಾಟ್ಲೆ ಜಿಣೆ ವಿಸ್ರೊಂಕ್ ನಿಚೆವ್ ತಾಣೆಂ ಕೆಲ್ಲೊ ತರ್ಯಿ, ತ್ಯೆಚ್ ಜಿಣ್ಯೆ ಥಂಯ್ ಮನ್ ತಾಚೆಂ ವೊಡ್ತಾಲೆಂ.

ಫಾ॥ ರುಡೊಲ್ಫಾನ್ ತಾಕಾ ಧಯ್ರ್ ದಿಲ್ಲೆಂ. ತಾಚ್ಯೆ ಫುಡ್ಲ್ಯೆ ಜಿಣೆಯೆಕ್ ಆಪುಣ್ ವಾಟ್ ದಾಖಯ್ತಾಂ ಮ್ಹಣುನ್ ಭಾಸಾಯ್ಲ್ಲೆಂ.

ಭಾಸಾಯ್ಲ್ಲೆಬರಿಚ್ ಫಾ॥ ರುಡೊಲ್ಫಾನ್ ಕಾಮ್ ಕೆಲ್ಲೆಂ. ಸರ್ಕಾರಿ ಪಟ್ಟೆರ್ ರೊಯ್ ಪಂದ್ಲ್ಯಾ ಸಂಸಾರಾಂತ್ಲೊ ವ್ಯಕ್ತಿ ಜಾವ್ನಾಸೊನ್ ಶಿಕ್ಷಾ ಭೊಗುಂಕ್ ಆಯ್ಲ್ಲ್ಯೆ ನಿಮ್ತಿಂ ಜಯ್ಲಾಂತ್ ತಾಕಾ ಹೆರಾಂಕ್ ಆಸ್ಚೆಂ ಸ್ವತಂತ್ರ್ಯಿಯೊ ನಾಸ್ಲೆಂ. ತಾಚ್ಯಾ ಶ್ರಮಿಕ್ ವಾವ್ರಾಕ್ ಮಜೂರಿ ವ ಪುರಸ್ಕಾರ್ಯಿಯೊ ನಾಸ್ಲೊ. ಹ್ಯೆ ನಿಮ್ತಿಂ ಜಯ್ಲಾಂತೂನ್ ಶಿಕ್ಷಾ ಕಾತರ್ನ್, ಮುಕ್ತ್ ಜಾವ್ನ್ ತೊ ಭಾಯ್ರ್ ಯೆತಾನಾ, ತಾಚ್ಯೆ ಹಾತಿಂ ಕಾಂಯ್ ಆಸ್ಚೆಂ ನಾ: ಮ್ಹಳ್ಳೆಂಯ್ ಫಾ॥ ರುಡೊಲ್ಫ್ ಜಾಣಾಸ್ಲೊ.

ತಾಕಾ ಸ್ವೀಕಾರ್ ಕರುಂಕ್ ಪಂದ್ಲ್ಯಾ ಸಂಸಾರಾಂತ್ಲೆ ತಾಚೆ ಮಿತ್ರ್ ಕಾಂಯ್ ಯೆತಿತ್ ತರ್ಯಿ, ರೊಯ್ನ್ ತಾಂಕಾಂ ಪಯ್ಸ್ ಕರುಂಕ್ ನಿಶ್ಚಯ್ ಕೆಲ್ಲ್ಯೆ ವರ್ವಿಂ ತೊ ನಿರಾಧಾರಿ ಜಾಂವ್ಕ್ ಪಾವ್ತಲೊ ಮ್ಹಳ್ಳೆಂ ಫಾ॥ ರುಡೊಲ್ಫ್ ಜಾಣಾ ಜಾಲ್ಲೊ.

ಹ್ಯಾ ಪಾಸತ್ ತಾಣೆಂ ಏಕ್ ಯೋಜನ್ ಮಾಂಡ್ಲ್ಲೆಂ. ಭಾಯ್ರ್ ಆಯಿಲ್ಲೊಚ್ ರೊಯ್ಕ್ ಆಪ್ಣೆಂ ಸ್ವೀಕಾರ್ ಕರ್ನ್ ಆಪ್ಲ್ಯೆ ಫಿರ್ಗಜೆಕ್ ಹಾಡ್ಚೊ. ಥಂಯ್ಸರ್ ಥೊಡೆ ದೀಸ್ ರಾವೊವ್ನ್, ತಾಕಾ ಗರ್ಜೆಕ್ ಪಡ್ಚೆಂ ಕಿತೆಂ ತೆಂ ದಿವ್ನ್ ಗೊಂಯಾಂ—ಬಾರ್ದೆಜಾಂತ್ಲ್ಯಾ ಆಪ್ಲ್ಯಾ ಎಕಾ ಮಿತ್ರ್ ಯಾಜಕಾ ಲಾಗಿಂ ಪಾಠೊಂವ್ಚೊ ಮ್ಹಣೊನ್ ತಾಣೆಂ ಚಿಂತ್ಲ್ಲೆಂ. ತೊ ಯಾಜಕ್ ತ್ಯಾ ವಾರಾಡ್ಯಾಂತ್ಲ್ಯಾ ಎಕ್ಯೆ ಫಿರ್ಗಜೆಚೊ ವಿಗಾರ್ ಜಾವ್ನಾಸ್ಲೊ. ತ್ಯೆ ಫಿರ್ಗಜೆಂತ್ ಎಕಾ ಸಾಕ್ರಿಸ್ತಾಂವಾಂಚೊ (ಮಿರ್ನಿಚೊ) ಜಾಗೊ ಖಾಲಿ ಪಡ್ಲ್ಲೊ.

ಚಿಂತ್ಲ್ಲ್ಯಾ ಪ್ರಕಾರ್ಚ್ ಯೋಜನ್ ಮಾಂಡುನ್, ಸುಟ್ಕೆಚ್ಯಾ ದಿಸಾ ರೊಯ್ಕ್ ಸ್ವೀಕಾರ್ ಕೆಲೊ ಫಾ॥ ರುಡೊಲ್ಫಾನ್. ಜಯ್ಲಾ ಥಾವ್ನ್ ಥೊಡ್ಯಾ ಘಂಟ್ಯಾಂಚೆಂ ಪಯ್ಣ್ ಕರ್ನ್ ತೆ ಪೂನಾ ಶಹರಾಕ್ ಆಯ್ಲೆ. ದೊನ್ಪಾರಾಂ ಎಕಾ ಎದೆಶ್ಯಾ ಹೊಟೆಲಾಂತ್ ಭುಕ್ ತಾಣಿಂ ಥಾಂಬಯ್ಲಿ. ನಂತರ್ ಬಜಾ

ರಾಂತ್ ಘುಂವ್ವೊನ್-ಭೊಂವ್ವುನ್, ಥೊಡಿ ಮುಸ್ತಾಯ್ಕ್ಯ ಆನಿ ಹೆರ್ ಗರ್ಜೆಚ್ಯೊ ವಸ್ತು ತಾಣೆಂ ಕಾಣ್ಘೆಲ್ಯೊ. ಹ್ಯಾ ಸರ್ವಾಂಕ್ ಫಾ॥ ರುಡೊಲ್ಫಾನ್‌ಚ್ ಪಯ್ಸ್ತೃ ಫಾರಿಕ್ ಕೆಲೆ. ತೆಂ ರುಸುಮ್ ತಾಕಾ ವ್ಹಡ್ ಮ್ಹಣೊನ್ ದಿಸ್ಲೆಂ ನಾ. ಏಕ್ಯೆ ವ್ಯಕ್ತಿಕ್ ಬರ್ಯೆ ವಾಟೆಕ್ ಪತೊರ್ಾಂಕ್ ಹೊ ತ್ಯಾಗ್ ಗರ್ಜೆಚೊ ಮ್ಹಣೊನ್ ತಾಣೆಂ ಚಿಂತ್ಲೆಂ.

ಸಾಂಜ್ ಲಾಗಿಂ ಜಾವ್ನ್ ಯೆತಾಲಿ. ಫಾ॥ ರುಡೊಲ್ಫಾನ್ ಆತಾಂ ಏಕ್ ಟ್ಯಾಕ್ಸಿ ಭಾಡ್ಯಾಕ್ ಕೆಲಿ. ತಾಚೆರ್ ತೆ ಪಾದ್ರಿಚ್ಯಾ ಘರಾಕ್ ಯೆವ್ನ್ ಪಾವ್ಲೆ.

ತ್ಯೆ ರಾತಿಂ—ತೇಸ್ರ್ಯ-ಮಾಗ್ಣಂ ತಾಣೆಂ ಕೆಲೆಂ. ಜಿಣಿಯೆಂತ್ ಸಬಾರ್ ವಸರ್ಾಂನಿ ಪಯ್ಲ್ಲಿ ಪಾವ್ಟ್ ಮ್ಹಳ್ಳ್ಯೆಬರಿ ರೊಯ್ನ್ ಮಾಗ್ಣ್ಯಾಕ್ ದಿಂಬಿ ಘಾಲಿ. ಮಾಗ್ಣಿಂ ತಾಕಾ ಸರ್ವ್ಯ ವಿಸರ್ಲ್ಲಿಂ. ತರ್ಯಿ ಆಪಾಪಿಂಚ್ ಜೊಡ್‌ಲ್ಲೆ ತಾಚೆ ಹಾತ್ ಅಖೇರ್ ಪರ್ಯಾಂತ್ ಮೆಕ್ಳೆ ಜಾಲೆನಾಂತ್.

ಇಗರ್ಜೆಂತ್‌ಚ್—ಪವಿತ್ರ್ ಸಾಕ್ರಾಮೆಂತಾ ಹುಜ್ರಿಂ ತಾಣೆಂ ದಿಂಬಿ ಘಾಲ್ಲಿ. ತಾಚ್ಯೆ ಪಾಸತ್ ಫಾ॥ ರುಡೊಲ್ಫ್ ಪ್ರತ್ಯೇಕ್ ಥರಾನ್ ಮಾಗ್ತಾಲೊ. "ಉಲಯ್ ಕ್ರಿಸ್ತಾ ತಾಚೆಲಾಗಿಂ" ಮ್ಹಣ್ತಾಲೊ ತೊ. "ದಾಖಯ್ ತಾಕಾ ತಾಚಿ ಫುಡ್ಲಿ ವಾಟ್. ಹ್ಯಾ ಉಪ್ರಾಂತ್ಲ್ಯಾ ದಿಸಾಂನಿ ತುಂಚ್ ಜಾಂವ್ಕ್ ಪಾವ್ ತಾಚೆಂ ಸರ್ವಸ್ವ್."

ಆಟ್ ದೀಸ್ ಮ್ಹಳ್ಳೆ, ಲಾಗಿಂ ಪಂದ್ರಾ ದೀಸ್ ತಾಕಾ ಆಪ್ಲೊ ಆತ್ಮೀಯ್ ಮಿತ್ರ್ ಮ್ಹಳ್ಳ್ಯೆ ಪರಿಂ ರಾವಯ್ಲೊ ಫಾ॥ ರುಡೊಲ್ಫಾನ್.

ಹ್ಯೆ ಅವ್ದೆಂತ್—

ಬದಲ್ಲೆಲ್ಯಾ ವಾತಾವರಣಾ ವರ್ವಿಂ ಆನಿ ಫಾ॥ ರುಡೊಲ್ಫಾಚ್ಯಾ ಪ್ರಭಾವಾ ನಿಮ್ತಿಂ ರೊಯ್ಚ್ಯಾ ಜಿಣಿಯೆಂತ್ ಇಲ್ಲಿ ಇಲ್ಲಿ ಬದ್ಲಾವಣ್ ಜಾವ್ನ್ ಯೆತಾಲಿ. ಆಪ್ಲಿ ಸಮಡ್ತ್ ಪರತ್ ಅಭ್ಯಾಸ್ ಕರುಂಕ್ ಆರಂಭ್ ಕೆಲ್ಲೆಂ ತಾಣೆಂ. ಆತ್ಮಿಕ್ ವಾಟೆನ್ ಮಾತ್ಸೊ-ಮಾತ್ಸೊ ಚಮ್ಕುಂಕ್ ಲಾಗ್‌ಲ್ಲೊ ತೊ.

ಸರ್ವಾಂ ಪ್ರಾಸ್ ಪಯ್ಲೆಂ ಏಕ್ ಬರೆಂ ಸುಟಾವೆಂ ಕುಮ್ಸಾರ್ ಜಾಲ್ಲೊ ತೊ. ಕುಮ್ಸಾರಿ ಥಾವ್ನ್ ಪಾಟಿಂ ಘುಂವ್ತಾನಾ, ಆತ್ಮಿಕ್ ಹಾಳ್ವಾಯ್ ತಾಚ್ಯೆ ಥಂಯ್ ಭರ್‌ಲ್ಲಿ ಧಾದೊಸ್ಕಾಯ್ ತಾಕಾ ಲಾಭ್‌ಲ್ಲಿ. ನವೆಂ ಮಾರ್ಗ್‌ದರ್ಶನ್ ತಾಕಾ ಮೆಳ್‌ಲ್ಲೆಂ.

ತಾಚ್ಯೆ ಸುಟ್ಕೆಚ್ಯಾ ನಿಮಾಣ್ಯಾ ದಿಸಾಂನಿ ತಾಚ್ಯಾ ಫುಡ್ಲ್ಯಾ ಜಿಣ್ಯೆ ಪಾಸುನ್

ವಾವ್ರ್ ಆರಂಭ್ ಕೆಲ್ಲೊ ಫಾ॥ ರುಡೊಲ್ಫಾನ್. ಬಾರ್ದೆಸಾಂತ್ಲ್ಯಾ ತ್ರೈ ಫಿಗ ಜೆಂತ್ ಸಾಕ್ರಿಸ್ತಾಂವಾಚೆಂ ಕಾಮ್ ಖಾಲಿ ಆಸಾ ಮ್ಹಣ್ ಸಮ್ಜಾಲ್ಲೆಂಚ ಥಂಯ್ಚ್ಯಾ ಆಪ್ಲ್ಯಾ ತ್ಯಾ ಮಿತ್ರ್ ವಿಗಾರಾಕ್ ಭೆಟ್‌ಲ್ಲೊ ತೊ. ಆನಿ ತೆ ಕಾಮ್ ರೊಯ್ ಪಾಸುನ್ ಅಮಾನತ್ ಕೆಲ್ಲೆಂ ತಾಣೆಂ.

ಪಂದ್ರಾ ದೀಸ್ ಸಂಪೊನ್ ಸೊಳಾವೊ ದೀಸ್ ಉದೆಲ್ಲೊ. ತ್ಯಾ ದಿಸಾ ರೊಯ್ನ್ ಗೊಂಯಾಂಕ್ ಪಯ್ಣ್ ಕರುಂಕ್. ಆದ್ಲ್ಯಾ ರಾತಿಂ ಥಾವ್ನಂಚ್ ಫಾ॥ ರುಡೊಲ್ಫಾಕ್ ಕಿತೆಶೆಂ ಭೊಗುಂಕ್ ಲಾಗ್‌ಲ್ಲೆಂ. ಆಪ್ಲೊ ಎಕ್ಲೊ ಮೊಗಾಚೊ ಮನಿಸ್ ಆಪ್ಣಾ ಥಾವ್ನ್ ಪಯ್ಸ್ ಸರ್ತಾ ಮ್ಹಣೊನ್ ತಾಕಾ ದಿಸ್ತಾಲೆಂ ತಾಚ್ಯಾ ಫುಡ್ಲ್ಯಾ ಬರೆಪಣಾ ಪಾಸುನ್ ತಾಚೆಂ ಕಾಳಿಜ್ ಹುಸ್ಕೆತಾಲೆಂ. ತಾಚ ಸರ್ವತೋಮುಖ್ ಅಭಿವೃದ್ಧಿ ಆಶೆಂವ್ಕ್ ತೆಂ ಲಾಗ್‌ಲ್ಲೆಂ.

ತ್ಯಾ ದಿಸಾ ಸಕಾಳಿಂ ಫುಡೆಂಚ್ ಮೀಸ್ ಭೆಟಯ್ಲೆಂ ಫಾ॥ ರುಡೊಲ್ಫಾನ್ ಉಪ್ರಾಂತ್ ತಾಣೆಂ ಆನಿ ರೊಯ್ನ್ ಸಾಂಗಾತಾಚ್ ನಾಸ್ಟೊ ಸಂಪಯ್ಲೊ ವೊರಾಂ ಸಕಾಳಿಂಚೆಂ ಸಾತ್ ವ್ಹಾಜ್ತಾನಾ, ತಾಣೆಂ ಆದ್ಲ್ಯಾ ದಿಸಾ ಸಾಂಗುನ್ ದವರ್‌ಲ್ಲಿ ರಿಕ್ಷಾ ಆಯ್ಲಿ. ತಾಚೆರ್ ಬಸೊನ್ ತೆ ಪೂನಾ ಶಹರಾಕ್ ಗೆಲೆ

ಜುಸ್ತ್ ನಮಿಯಾರ್‌ಲ್ಲ್ಯಾ ವೆಳಾರ್‌ಚ್ ಎಸ್.ಟಿ. ಡಿಪ್ಯಾ ಥಾವ್ನ್ ಗೊಂಯಾಂ ವೆಚೆಂ ಬಸ್ಸ್ ತಯಾರ್ ಜಾಲೆಂ. ರೊಯ್ಕ್ ಫಾ॥ ರುಡೊಲ್ಫಾನ್ ಪೆಂಗಯ್ಲೊ. ತಾಕಾ ಬೆಸಾಂವ್ ದಿತಚ್ ತಾಚ್ಯಾ ಕಪಲಾಕ್ ಉಮೊ ದಿವ್ನ್ ಫಾ॥ ರುಡೊಲ್ಫ್ ಉಲಯ್ಲೊ: "ಆದೆವ್ಸ್ ಮ್ಹಜ್ಯಾ ಮೊಗಾಚ್ಯಾ ರೊಯ್" ಮ್ಹಳೆಂ ತಾಣೆಂ. "ದೆವಾಚ್ಯಾ ನಾಂವಾನ್ ವಚ್. ಹ್ಯಾ ಫುಡೆಂ ತೊಚ್ ತುಜೆಂ ಸರ್ವಸ್ವ್. ಆನಿ ಉಗ್ಡಾಸ್ ದವರ್ ಭಾವಾ. ಹ್ಯಾ ಫುಡೆಂ ಚುಕೊನ್ ಸುಧಾಂ, ಪಾಟ್ಲ್ಯಾ ಜಿಣೆಯೆಕ್ ತೀಳ್ನ್ ಪಳೆನಾಕಾ."

ದುಸ್ರ್ಯಾ ಘಡ್ಯೆ ಬಸ್ಸ್ ಗೊಂಯ್ಚ್ಯಾ ವಾಟೆಕ್ ಲಾಗ್ಲೆಂ. ತೆಂ ಪಾಹುನ್ ದೊಳ್ಯಾಂ ಆಡ್ ಜಾತಾ ಪರ್ಯಾಂತ್ ತಾಚ್ಯೆ ಪಾಟಿಕ್ ಪಳೆತ್ತ್ ರಾವ್ಲೊ ತೊ ಬರ್ಯಾ ಮನಾಚೊ ಪಾದ್ರಿ. ತಾಚಿಂ ಭೊಗ್ಣಾಂ ಆಜೂನ್ ಥಾಂಬೊಂಕ್ ನಾಸ್ಲಿಂ. ರೊಯ್ಚ್ಯಾ ಜಿಣೆಯೆಂತ್ ಫುಡೆಂ ಕಸ್ಲೆಂ ತರ್‌ಯಿ ಮಹಾನ್ ಘಟನ್ ಘಡೊಂಕ್ ಆಸಾ ಮ್ಹಣೊನ್ ತಾಕಾ ಭೊಗ್ತಾಲೆಂ.

ಜುಸ್ತ್ ವೆಳಾರ್ ಭಾಯ್ರ್ ಸರ್‌ಲ್ಲೆಂ ತರ್‌ಯಿ ವಾಟೆರ್ ಬಸ್ಸ್ ಪಾಡ್ ಜಾಲ್ಲ್ಯಾನ್ ಥೊಡಿ ಘಳಾಯ್ ಜಾಲಿ. ದೊನ್ಪಾರಾಂ ಆದಿಂ ಪಾವ್ರೊಂಕ್

ಜಾಯ್ ಆಸ್ಲ್ಯಾ ತ್ಯಾ ವಾಹನಾನ್ ದೊನ್ಪಾರ್ ಪರ್ತಾತಚ್ ಪಣ್ಜಿ ಶಹರಾಂತ್ ಪ್ರವೇಸ್ ಕೆಲೊ.

ಬಸ್ಸಾಂತ್ಲೊ ದೆಂವೊನ್ ರೊಯ್ ಶಹರಾ ಭಿತರ್ ಸರ್ಲೊ. ಪಣ್ಜೆ ಧಖ್ಯಾ ಲಾಗ್ಸಾರ್ಚ್ ಆಸ್ಚ್ಯಾ ಎಕಾ ಧಾಕ್ಟಲ್ಯಾ ಹೊಟೆಲಾಂತ್ ರಿಗೊನ್ ತಾಣೆಂ ದೊನ್ಪಾರಾಂಚೆಂ ಜೆವಣ್ ಸಂಪಯ್ಲಂ. ಉಪ್ರಾಂತ್ ಬಾರ್ದೆಜಾಕ್ ವೆಚೆಂ ಬಸ್ಸ್ ಸೊಧುನ್ ತೊ ಗೆಲೊ.

ಬಸ್ಸ್ ತಾಕಾ ಭೆಟ್ಲಂ. ತಾಚೆರ್ ಚಡೊನ್ ತೊ ಆಪ್ಣಾಕ್ ಜಾಯ್ ಜಾಲ್ಲ್ಯಾ ಠಿಕಾಣ್ಯಾಕ್ ತಾಣೆಂ ಟಿಕೇಟ್ ಘೆತ್ಲಿ.

ಸಾಂಜ್ ಜಾವ್ನ್ ಯೆತಾನಾ ಬಸ್ಸ್ ಬಾರ್ದೆಜಾಂತ್ ತಾಕಾ ದೆಂವಾಜಯ್ ಜಾಲ್ಲ್ಯಾ ಠಿಕಾಣ್ಯಾಕ್ ಹಾಡುನ್ ಆಯ್ಲಂ.

ಹಳ್ತಾಟಿ ಪೇಂಟ್ ತಿ. ಆಪ್ಲಿ ಹಳ್ತಾಟಿ ಸೂಟ್-ಕೇಜ್ ಘೆವ್ನ್ ದೆಂವ್ಲ್ಲೊ ರೊಯ್, ಲಿಖುನ್ ಹಾಡ್ಲಲೊ ವಿಳಾಸ್. ಹಾಕಾ-ತಾಕಾ ದಾಖಿವ್ನ್ ಕಸೊಯ್ ಆಪ್ಣಾಕ್ ಪಾವ್ರೊಂಕ್ ಜಾಯ್ ಜಾಲ್ಲ್ಯಾ ಮಾಯ್-ದೇ-ದೆವುಸ್ ಇಗರ್ಜೆ ಲಾಗಿಂ ಪಾವ್ಲೊ.

ಸಾಯ್ಬಿಣಿಕ್ ಸಮರ್ಪಿಲ್ಲಿ ಹಳ್ತಾಟಿ ಫಿರ್ಗಜ್ ತಿ. ಪುಣ್ ಸಗ್ಳ್ಯಾ ಗೊಂಯಾಂತ್ಚ್ ಫಾಮಾದ್ ತಿ ಜಾಂವ್ಕ್ ಪಾವ್ಲ್ಲಿ. ಥಂಯ್ಚ್ಯಾ ಕ್ರಿಸ್ತೀಯ್ ಪರ್ಜೆಕ್ ಆತ್ಮಿಕ್ ಸಂಗ್ತಿಂನಿ ಖರಿ ಆವಯ್ ಆನಿ ಮಾರ್ಗ್‌ದರ್ಶನ್ ತಿ ಜಾವ್ನಾಸ್ಲಿ. ಹ್ಯಾ ಫಿರ್ಗಜೆಚೆ ನಿವಾಸಿ ಖರಿ ಆತ್ಮಿಕ್ ಸಂತುಷ್ಟಿ ಆನಿ ಧಾದೊ ಸ್ಕಾಯ್ ಭೊಗ್ತಾಲೆ.

ಲೊಕಿಕ್ ಸಂಗ್ತಿಂನಿಯಿ ಆಪ್ಲ್ಯಾ ಭಾವಾರ್ಥ್ಯಾಂಕ್ ತಿ ಫಿರ್ಗಜ್ ವಿಸ್ರೊಂಕ್ ನಾಸ್ಲಿ. ತಾಂಚ್ಯೆ ಉದರ್ಗತೆ ಪಾಸುನ್ ಸಬಾರ್ ಯೋಜನಾಂ ಮಾಂಡುನ್ ತಿಂ ತಿಣೆಂ ಕಾರ್ಯಗತ್ ಕೆಲ್ಲಿಂ.

ಧಾಂಪುನ್ ಆಸ್ಚಿ ಇಗರ್ಜೆಚಿ ಕುಶಿಚಿ ಗೇಟ್ ಉಗ್ತಿ ಕರ್ನ್ ತೊ ಆತಾಂ ಭಿತರ್ ಸರ್ಲೊ. ಇಗರ್ಜೆಚೆ ಫುಡ್ಲೆ ದಾರ್ವಟೆ ಧಾಂಪುನ್ ಆಸೊನ್ ಕುಶಿಚೊ ಏಕ್ ಬೊಲ್ಕ್ಯಾಂವ್ ಮಾತ್ರ್ ಉಗ್ತೊ ಆಸ್ಲೊ.

ಫುಡೆಂ ತೊ ಸರ್ಲೊ. ಇಗರ್ಜೆಚ್ಯೆ ದಾವ್ಯೆ ಕುಶಿಕ್ಚ್ ದಿಸ್ಲೆಂ ತಾಕಾ ಏಕ್ ಘರ್. ಪಾದ್ರಿಂಚೆಂ ಬಿಡಾರ್ ಆಸ್ತಲೆಂ ಮ್ಹಣ್ ಚಿಂತುನ್, ತ್ಯೆ ದಿಶೆನ್ ತಾಣೆಂ ಪಾಂವ್ಲಾಂ ಮಾರ್ಲಿಂ.

ಪಾದ್ರಿಂಚ್ಯಾ ಘರಾಕ್ ತೊ ಆತಾಂ ಲಾಗಿಂ ಜಾಲೊ. ಹ್ಯೆಚ್

ವೆಳಿಂ ಕುಶಿಚ್ಯಾ ಬೊಲ್ಕಾಂವಾ ಥಾವ್ನ್ ಎಕ್ಲೊ ತರುಣ್ ಯಾಜಕ್ ಭಾಯ್ರ್ ಸರೊನ್ ತಾಂಚ್ಯಾ ಘರಾ ಹೆವ್ಯಿಂ ಆಯ್ಲೊ.

ಅಪರಿಚಿತ್ ವ್ಯಕ್ತಿಕ್ ಪಳೆವ್ನ್ ಎಕ್ ಘಡಿ ಥಾಂಬ್ಲೊ ತೊ. ತಾಚೆ ದೊಳೆ ಮಾತ್ಸೆ ಅಶೀರ್ ಜಾಲೆ. ದುಸ್ರ್ಯಾ ಘಡ್ಯೆ ತಾಣೆಂ ವಿಚಾರ್ಲೆಂ ಗಂಭೀರಾಯೆನ್: "ಕೋಣ್‌ರೇ ತುಂ?"

"ಖಂಯ್ಸರ್ ಥಾವ್ನ್ ಆಯ್ಲಾಯ್?"

"ಕಿತೆಂ ಜಾಯ್ ಆಸ್ಲೆಂ ತುಕಾ?"

"ಹಾಂವ್... ಹಾಂವ್ ರೊಯ್." ಜಾಪ್ ದಿಲಿ ರೊಯ್ನ್ ತಾಕಾ. "ಮ್ಹಾಕಾ ಫಾ॥ ಕಯ್ತಾನ್ ರುಡೊಲ್ಫಾನ್ ಪಾಠಯ್ಲಾ."

ಫಾ॥ ಕಯ್ತಾನ್ ರುಡೊಲ್ಫಾಚೆಂ ನಾಂವ್ ಕಾಡ್‌ಲ್ಲೆಂ ಪಳೆವ್ನ್, ತೊ ತರುಣ್ ಯಾಜಕ್ ಮಾತ್ಸೊ ಮೋವ್ ಜಾಲೊ.

"ಕಿತೆಂ ಜಾಯ್ ಆಸ್ಲೆಂ ತುಕಾ?" ಪರತ್ ತೆಂಚ್ ಸವಾಲ್ ವಿಚಾರ್ಲೆಂ ತಾಣೆಂ.

"ಮ್ಹಾಕಾ ಹಾಂಗಾಚೊ ಪಾದ್ರ್ ವಿಗಾರ್, ಮಾನಾದಿಕ್ ಜಾಸಿಂತೊ ತಿಮೊತಿಯೊ ಕಾಜೆತಾನ್ ಜಾಯ್ ಆಸ್ಲೊ."

ತ್ಯಾ ಯಾಜಕಾಚ್ಯಾ ಕಪಲಾಕ್ ಪರತ್ ವಿರಿಯೊ ಪಡ್ಲ್ಯೊ. ಪಾದ್ರ್-ವಿಗಾರ್ ಪೂನಾ ಥಾವ್ನ್ ಯೆಂವ್ಕ್ ಆಸ್ಚ್ಯಾ ಎಕ್ಯಾ ವ್ಯಕ್ತಿಚಿ ವಾಟ್ ರಾಕ್ತಾಲೊ. ಹಿಚ್ ಜಾವ್ಯೆತ್‌ಗಾಯ್ ತಿ ವ್ಯಕ್ತಿ? ತರ್‌ಯಿ ಅಪರಿಚಿತಾಕ್ ಹ್ಯಾ ವೆಳಾರ್ ಸಳ್ಗಿ ದಿಂವ್ಕ್ ಫಾವೊ ನಾ—ಅಶೆಂ ಚಿಂತುನ್ ತಾಣೆಂ ಮ್ಹಳೆಂ:

"ಪಾದ್ರ್—ಜಾಸಿಂತೊ ಆಜ್ ಹಾಂಗಾಸರ್ ನಾ. ತೊ ಸಕಾಳಿಂ ಫುಡೆಂಚ್ ಭಾಯ್ರ್ ಸರೊನ್ ಗರ್ಜೆಚ್ಯಾ ವಾವ್ರಾನ್ ವೆಲಾ-ಗೊಂಯಾಂ (ವ್ಹಡ್ಲ್ಯಾ ಗೊಂಯಾಂ) ಗೆಲಾ. ಕೆದ್ನಾ ಯೆವ್ನ್ ಪಾವತ್ ತೊ ಸಾಂಗುಂಕ್ ಜಾಯ್ನಾ. ತುಂ ಅಸೊ ಕರ್ ಫಾಲ್ಯಾಂ ಸಕಾಳಿಂಚ್ಯಾ ಅರ್ಧಾಂತ್ (ಮೊರ್ನಿಂಗ್ ಟೈಮ್) ಯೊ. ತೊ ತುಕಾ ಭೆಟೊಂಕ್ ಪುರೊ."

ಆಯಿಲ್ಲ್ಯಾ ವಾಟೆಕ್ ಗುಂಕ್ ದಿಂವ್ಕ್ ನಾ ಮ್ಹಳ್ಳ್ಯಾಬರಿ ರೊಯ್ ಪಾಟಿಂ ಪರ್ತಾಲೊ.

ರಾಜ್-ರಸ್ತ್ಯಾ ಥಾವ್ನ್ ಮಾತ್ಸಿ ಭಿತರ್ ಆಸ್‌ಲ್ಲಿ ಇಗರ್ಜ್ ತಿ. ಚಡ್ತಾವ್ ಮಟ್ಟ್ಯಾಕ್ ತೊ ರಸ್ತೊ ನಿರ್ಜನ್‌ಂಚ್ ಜಾವ್ನಾಸ್ತಾಲೊ. ರಸ್ತ್ಯಾಚ್ಯಾ ದೋನ್‌ಯಿ ಕುಶಿಂನಿ ಸಾವ್ಳೆಕ್ ಮ್ಹಣೊನ್ ಲಾಯಿಲ್ಲೆ ರೂಕ್ ವ್ಹಡ್

ಜಾವ್ನ್, ರಸ್ತ್ಯಾಕ್ ಮಾಟೊವ್ ಘಾಲ್ಲ್ಯೆ ಪರಿಂ ದಿಸ್ತಾಲೆಂ. ಉಜ್ವ್ಯೆ ಕುಶಿಕ್ ಏಕ್ ಧಾಕ್ಟ್ಲೊ—ಸಿಮೆಂಟಿನ್ ಬಾಂಧ್‌ಲ್ಲೊ ಗಟಾರ್ (ಚರಂಡಿ) ಜಾಲ್ಯಾರ್, ದಾವ್ಯೆ ಕುಶಿಕ್ ಬಯ್ಲ್-ಗಾದೆ.

ಸುರ್ಯೊ ಬುಡೊಂಕ್ ಲಾಗಿಂ ಜಾಲ್ಲೊ ತರ್‌ಯೀ. ತಾಚಿಂ ಕಿರ್ಣಾಂ ರುಕಾಂ-ಪಾನಾಂ ಇಡ್ಯಾಂತ್ಲ್ಯಾನ್ ರಸ್ತ್ಯಾಕ್ ಫಾಂಕ್ತಾಲಿಂ.

ತ್ರಿ ರಾತ್ ಖೆಂಯ್ಸರ್ ಪಾಶಾರ್ ಕರ್ಚಿ ಮ್ಹಳ್ಳಿಂ ಚಿಂತ್ನಾಂ ಮನಿಂ ಆಟೊವ್ನ್, ಚಿಕ್ಕೆ ಸವ್ಕಾಸ್ ಚಾಲಿನ್ ರೊಯ್ ಹಿ ವಾಟ್ ಚಮ್ಕತಾಲೊ.

ಸರಿ-ಸುಮಾರ್ ಕಾಲ್ವ್ಯಾ ಫರ್ಲಾಂಗಾಚಿ ವಾಟ್ ತಾಣೆಂ ಸಂಪಯ್ಲ್ಯಾ ಜಾವ್ಯೆತ್, ಫುಡ್ಲ್ಯಾನ್ ಅಚಾನಕ್ ಮ್ಹಳ್ಳ್ಯೆಬರಿ ಮೋಟರ್ ಸಾಯ್ಕಲಾಚೊ ಆವಾಜ್ ಆಯ್ಕ್ಯಾಲೊ. ಪಳಯ್ತಾಂ-ಪಳಯ್ತಾಂ ಮ್ಹಣ್ತಾನಾಂಚ್ ತಾಚ್ಯೆ ಸಾಮ್ಕ್ಯಾರ್ ಏಕ್ ಘಟನ್ ಘಡ್ಲೆಂ. ಮೋಟರ್ ಸಾಯ್ಕಲಾಕ್ ಕಿತೆಂಗಿ ಘಡ್ಲೆಂ. ತಾಚೆರ್ ಆಸ್‌ಲ್ಲೊ ಸವಾರ್ ಉಸ್ಕೊನ್ ಚರಂಡೆಕ್ ಪಡ್ಲೊ. ಮೋಟರ್ ಸಾಯ್ಕಲ್ ಚಾಲೂ ಆಸ್‌ಲ್ಲ್ಯೆಬರಿಚ್ ಆಡ್ ಪಡ್ಲೆಂ.

ದೊಳೆ ಫುಸ್ಟುನ್ ಮ್ಹಳ್ಳ್ಯೆಬರಿ ರೊಯ್ನ್ ಮುಖ್ಲೆಂ ದೃಶ್ಯ ಗಿಳ್ಳೆಂ. ಚರಂಡೆಕ್ ಉಸಾಳ್‌ಲ್ಲೊ ಸವಾರ್ ಪುರ್ತೊ ತಾಂತುಂ ಪಡೊಂಕ್ ನಾಸ್ಲೊ. ಚರಂಡೆಚ್ಯೆ ದೆಗೆಕ್‌ಚ್ ಉಬೊ ಆಸ್‌ಲ್ಲ್ಯಾ ರುಕಾಕ್ ತಾಣೆಂ ವೇಂಗ್ ಮಾರುನ್ ಧರ್ನ್ ಆಪ್ಣಾಕ್‌ಚ್ ಸಾಲ್ವಾರ್ ಕೆಲ್ಲೊ. ಪುಣ್ ಥಂಯ್ಸರ್ ಥಾವ್ನ್ ಪಯ್ಸ್ ಸರೊಂಕ್ ತಾಚ್ಯಾನ್ ಜಾಯ್ನಾಸ್ಲೆಂ. ತಾಣೆಂ ಘಾಲ್ಲೊ ತೊ ಥವೊ ದಗ್ಲೊ, ಮೋಟರ್ ಸಾಯ್ಕಲಾಚ್ಯಾ ರೊದಾಂ ಪಯ್ಕಿ ಎಕಾಕ್ ಶಿರ್ಕಾಲ್ಲೊ. ತೊ ಆಸ್‌ಲ್ಲ್ಯೆ ಥಂಯ್ ಥಾವ್ನ್ ಬಾಗ್ವೊನ್ ತೆಂ ವಸ್ತುರ್ ಸೊಡೊಂವ್ಕ್ ತಾಚ್ಯಾನ್ ಜಾಯ್ನಾಸ್ಲೆಂ.

ರೊಯ್ಚಿ ಸೆವಕ್ ಪ್ರಜ್ಞಾ ಆತಾಂ ಜಾಗಿ ಜಾಲಿ. ತುರ್ತಾನ್ ತೊ ತ್ಯಾ ಸ್ಥಳಾಕ್ ಪಾವ್ಲೊ. ಅಪ್ಘಡಾಕ್ ಸಾಂಪಡ್‌ಲ್ಲೊ ಸವಾರ್ ಹಳ್ತ್ ಪ್ರಾಯೆಚೊ ಏಕ್ ಪಾದ್ರಿ ಮ್ಹಳ್ಳೆಂ ತಾಕಾ ಸುಸ್ತಾಲೆಂ. ಜಾವ್ಯೆತ್‌ಗಾಯ್ ತೊ ಮಾಯ್-ದೆ ದೇವುಸ್ ಇಗರ್ಜೆಕ್ ವೆಚೊ?

ಫುಡ್ಲ್ಯೆ ವಾಟೆ ಥಾವ್ನ್ ಏಕ್ ವ್ಯಕ್ತಿ ತುರ್ತಾನ್, ಆಪ್ಣಾ ಹೆವ್ಯಿಂ ಯೆಂವ್ಚಿ ಪಳೆವ್ನ್ ತ್ಯಾ ಸವಾರಾನ್ ಹಾಕ್ ಮಾರ್ಲಿ. "ಇರ್ಮಾಂವ್ ವೆಗ್ಗಿಂ ಯೊ ಆನಿ ಮ್ಹಾಕಾ ಹ್ಯಾ ಬಾಂಧ್ಪಾಸಾಂತ್ಲೊ ಸೊಡಯ್."

ರೊಯ್ ಏಕ್ ಘಡಿ ಮೊನೊ ಜಾವ್ನ್ ತ್ಯಾ ಸವಾರಾ ಹೆವ್ಯಾಂಚ್

ಪಳೆಂವ್ಕ್ ಪಡ್ಲೊ. ಕಶೆಂ ತ್ಯೆ ವ್ಯಕ್ತಿಕ್ ಸೊಡೊಂವ್ಚೆಂ ಮ್ಹಳ್ಳೆಂ ಯೋಜನ್ ತಾಚ್ಯಾ ಮತಿಂತ್ಲ್ಯಾನ್ ಪಾಶಾರ್ ಜಾತಾಲೆಂ.

ಸವಾರಾನ್ ದುಸ್ರೆಂಚ್ ಚಿಂತ್ಲೆಂ ಆಸ್ತಲೆಂ. ರೊಯ್ಚೊ ಭಾರೊ ಪಳೆವ್ನ್ ತೊ ಕಾಂಯ್ ಹೆರಾಂಚ್ಯಾ ಸಂಕಷ್ಟಾಂತ್ ಆಪ್ಲೊ ಫಾಯ್ದೊ ಜೊಡ್ಚಿ ವ್ಯಕ್ತಿ ಮ್ಹಳ್ಳ್ಯಬರಿ ತಾಕಾ ಭೊಗ್ಲೆಂ ಆಸ್ತಲೆಂ. ತ್ಯಾ ದೆಕುನ್, "ಇಮಾರ್ಣಂವ್" ಬೊಬ್ ಮಾರ್ಲಿ ತಾಣೆಂ, "ಏಕ್ ಪಾವ್ಟ್ ಮ್ಹಾಕಾ ಹ್ಯಾ ಅನ್ವ್ಹಾರಾಂತ್ಲೊ ಸುಟಯ್ ಆನಿ ಆಕಾಂತಾಂತ್ಲೊ ವಾಟಾಯ್. ಮಾಗಿರ್ ಜಾಯ್ ತರ್ ಸಗ್ಳೊಚ್ ಲುಟಾಸುನ್ ವ್ಹರ್."

ರೊಯ್ಕ್ ಹೆಂ ಉತರ್ ಮಾರ್ಮಿಕ್ ಜಾಂವ್ಕ್ ಪಾವ್ಲೆಂ.

"ತಿ ವೃತ್ತಿ ಮ್ಹಜಿ ನ್ಹಯ್ ಪಾದ್ರಿ" ಮ್ಹಣ್ ಮ್ಹಣಾತ್ತ್ ಆಪ್ಲ್ಯಾ ಸರ್ವ್ ಸಕ್ತಿನ್ ತೆಂ ಮೋಟರ್ ಸಾಯ್ಕಲ್ ತಾಣೆಂ ಉಬೆಂ ಕೆಲೆಂ. ಪುಣ್ ತ್ಯಾ ವೆಳಾರ್ ಆಪ್ಲಿ ಪಾಟ್ಲಿ ವೃತ್ತಿ ಚಿಂತುನ್ ತಾಣೆಂ ಜೀಬ್ ಚಾಬ್ಲಿ.

"ಆಮ್ಕಾಂ ಸರ್ವಾಂಕ್ ರಚ್ಲ್ಲೊ ದೇವ್ ಎಕ್ಲೊಚ್ ಪಾದ್ರಿ." ಉಲಯ್ಲೊ ತೊ, ಪಾದ್ರಿಚೊ ತೊ ದಗ್ಲೊ, ಮೋಟರ್-ಸಾಯ್ಕಲಾಚಾ ರೊದ್ವಾಂತ್ಲೊ ಸೊಡಯ್ತಾನಾ. "ತಶೆಂ ಜಾಲ್ಲ್ಯಾನ್, ಆಪ್ಲ್ಯಾ-ಪೆಲ್ಯಾಚ್ಯಾ ಗರ್ಜೆ-ಆಕಾಂತಾಕ್ ಪಾಂವ್ಚೆಂ ಕರ್ತವ್ಯ್ ಜಾವ್ನಾಸಾ ಆನಿ ತೆಂ ಭೋವ್ ವಾಜ್ಬಿ. ತೆಂ ಜಾವ್ನಾಸಾ ಆಮ್ಚೆಂ ಮೂಳ್-ಧರ್ಮ್. ತೆಂ ಜಾವ್ನಾಸಾ ಆಮ್ಚೆಂ ಹಕ್ಕ್."

ಅಶೆಂ ಮ್ಹಣ್ತಾನಾ ದಗ್ಲೊ ಸುಟೊನ್ , ಮೆಕ್ಳೊ ಜಾಲೊ. ತ್ಯಾ ಯಾಜಕಾಕ್ ತೊ ಗಟಾರ್ ಉತ್ರೊನ್ ಹೆವ್ಮಿನ್ ಯೆಂವ್ಚ್ಯಾ ಪಾಸುನ್ ತಾಣೆಂ ಹಾತ್ ದಿಲೊ.

"ಭಾವಾ, ತುಕಾ ದೇವ್ ಬರೆಂ ಕರುಂ." ಉಪ್ಕಾರ್ ಆಠಯ್ಲೊ ಪಾದ್ರಿನ್, ಝುಂಜಾರ್ಲ್ಲಿಂ ಕೊಂಪ್ರಾಂ ಆನಿ ಧಾಡಾಲ್ಲಿಂ ಧೊಂಪ್ರಾಂ ಪುಸುನ್. "ವಿಚಾರ್ಯೆತ್ಗಿ ಹಾಂವೆಂ ಭಾವಾ, ತುಂ ಕೊಣ್ ಮ್ಹಣೊನ್ ?"

"ಹಾಂವ್ ಜಾವ್ನಾಸಾಂ ವ್ಯಕ್ತಿ ರೊಯ್ ಮ್ಹಳ್ಳ್ಯಾ ನಾಂವಾಚಿ. ಪೂನಾ ಥಾವ್ನ್ ಹಾಂವ್ ಆಯಿಲ್ಲೊಂ."

"ಕಿತ್ಯಾ ಪಾಸುನ್ ?"

"ಫಾ॥ ಜಾಸಿಂತೊ–ತಿಮೊತಿಯೊ ಕಾಜಿತಾನಾಕ್ ಭೆಟ್ಚ್ಯೆ ಪಾಸುನ್. ಫಾ॥ ಕಯ್ತಾನ್ ರುಡೊಲ್ಫಾನ್ ಮ್ಹಾಕಾ ಪಾಠಯ್‌ಲ್ಲೊ."

"ತರ್ ಅಬೈ" ಜಾಪ್ ದಿಲಿ ತಾಕಾ ತ್ಯಾ ಯಾಜಕಾನ್. "ಹಾಂವ್‌ಚ್ ಜಾವ್ನಾಸಾಂ ತೊ ತುವೆಂ ಸೊಧುನ್ ಆಯಿಲ್ಲೊ ಗ್ರಾಯ್ಸ್ತ್."

ರೊಯ್ಕ್ ಹಿತ್ಲಾಂತ್ ಸೊಧುಂಕ್ ಪೆಟಿ ಒಕ್ತಾಚಿ ವಾಲ್ ಪಾಂಯಾಂ ಲಾಗಿಂಚ್ ಆದಾಳ್‌ಲ್ಲಿ.

ನೊವೊ ಅವಸ್ವರ್

ಅಶೆಂ—ತ್ಯಾ ಮಾಯ್-ದೇ ದೇವುಸ್ ದೆವ್ಹಾಳಾಂತ್, ಆಪ್ಲ್ಯಾ ನವ್ಯಾ ಹುದ್ದ್ಯಾರ್ ಸ್ಥಾಪಿತ್ ಜಾಲೊ ರೊಯ್. ಸದ್ಯಾಕ್ ಜಾವ್ನ್ ಸಹಾಯಕ್ ಥಂಯ್ಚ್ಯಾ ಮ್ಹಾತಾರ್ಯಾ ಮಿರ್ನಿಚೊ.

ಥಂಯ್ಚೊ ತೊ ಸಾಕ್ರಿಸ್ತಾಂವ್ ಸಿಂಜೊರ್. ಆಂದ್ರೆ ಫೆಲಿಸಿಯೊ. ಪ್ರಾಯ್ಸ್ವಂತ್ ಜಾವ್ನ್ ಆತಾಂ ನಿವೃತ್ತಿ ಜಾಂವ್ಕ್ ತಯಾರ್ ಜಾಲ್ಲೊ. ಆನಿಕ್ ತೀನ್ ಮಹಿನೆ ಮಾತ್ರ್ ಉರ್‌ಲ್ಲೆ.

ಎಕೀನ್—ಆಪ್ಸ್ವಂತ್ ಮನಿಸ್ ತೊ. ತಸ್ಲಿ ವ್ಯಕ್ತಿ ದುಸ್ರಿ ಮೆಳ್ಚ್ಯಾರ್ ಕಷ್ಟ್ ಆಸ್ಲೆ.

ಏಕ್ ಪಾವ್ಟ್ ಮಿತ್ರ್ ಆನಿ ಸಮಾಜ್-ಸೇವಕ್ ಜಾವ್ನಾಸ್ಚೊ ಫಾದರ್ ರುಡೊಲ್ಫ್ ತಾಕಾ ಪೂನಾಂತ್ ಭೆಟ್‌ಲ್ಲ್ಯೆ ವೆಳಿಂ ಹಿ ಗರ್ಜ್ ಫಾ॥ ಕಾಜಿತಾನಾನ್ ಉಚಾರ್‌ಲ್ಲಿ.

ಹ್ಯಾ ವೆಳಿಂ ಫಾ॥ ರುಡೊಲ್ಫಾಕ್ ರೊಯ್ಚೊ ಉಗ್ಡಾಸ್ ಆಯ್‌ಲ್ಲೊ. ಪುಣ್ ಕಸ್ಲೆಂಚ್ ಲಿಪಯ್ನಾಸ್ತಾಂ ಆಪ್ಲ್ಯಾ ಮಿತ್ರಾಕ್ ರೊಯ್ಚಿ ಚರಿತ್ರಾ ತಾಣೆಂ ಕಳಯ್‌ಲ್ಲಿ. ತ್ಯೆ ವ್ಯಕ್ತಿಕ್ ಪಾಟಿ ಬರ್ಯಾಕ್ ಹಾಡುಂಕ್, ಮಿತ್ರಾಚೊ ಸಹಕಾರ್ ತಾಣೆಂ ಮಾಗ್‌ಲ್ಲೊ.

ಫಾ॥ ಕಾಜಿತಾನ್ ಚಡುಣೆಂ ತಸ್ಲ್ಯೆಚ್ ಚಿಂತ್ಪಾಚಿ ವ್ಯಕ್ತಿ. ಫಾ॥ ರುಡೊಲ್ಫಾಚ್ಯೆ ವಿನಂತೆಕ್ ತಾಣೆಂ ಸಯ್ ಘಾಲ್ಲಿ. ಪುಣ್ ರೊಯ್ಕ್ ಕಾಮಾಕ್

ಘೆತ್ಲ್ಯಾರ್‌ಯೀ ತಾಚೆರ್ ಏಕ್ ಚತ್ರಾಯೆಚೊ ಬಾರೀಕ್ ದೊಳೊ ದವ್ರುಂಕ್ ತಾಣೆಂ ಮತಿಂತ್‌ಚ್ ಠರಾಯ್‌ಲ್ಲೆಂ.

ನವ್ಯೆ ದಿಶೆನ್ ರೊಯ್ಚೆಂ ಜಿವಿತ್ ಆತಾಂ ಆರಂಭ್ ಜಾಲೆಂ.

ಸಾಕ್ರಿಸ್ತಾನಾಚ್ಯಾ ವಾವ್ರಾಕ್ ಸೆರ್ವಾಲ್ಲ್ಯಾ ತ್ಯಾ ಸುರ್ವಿಲ್ಯಾ ದಿಸಾ, ರೊಯ್ನ್ ಇಗರ್ಜೆಚೆಂ ವೀಕ್ಷಣ್ ಸೂಕ್ಷ್ಮಾಯೆನ್ ಕೆಲ್ಲೆಂ.

ವಿಸ್ತಾರ್-ವಿಶಾಲ್-ಭವ್ಯ್ ಇಗರ್ಜ್ ತಿ. ಚಡುಣೆಂ—ಗಡ್ದೆಚ್ಯಾ ವೆಳಾರ್—800–1000 ಲೋಕ್ ತರ್‌ಯೀ ತಾಂತುಂ ಜಮೊವ್ಯೆತೊ.

ಮಜ್ಬೂತ್ ಬಾಂಧಪ್ ತೆಂ. ಭಿತರ್ಲ್ಯಾನ್ ನಿತಳಾಯೆನ್ ಆನಿ ಸೊಭಾಯೆನ್ ಭರ್‌ಲ್ಲೆಂ. ದೆವಾಚಿ ಮಾಯ್ ಜಾವ್ನಾಸ್ಲಿ ಪಾತ್ರೊನ್ ಥಂಯ್ಚಿ.

ಹಾತಾಂತ್ ಜೆಜು ಬಾಳ್ಕ್ಯಾಕ್ ಘೆವ್ನ್ ಉಬಿ ಆಸ್ಚಿ ಭಾಂಗಾರಾಚಿ ಏಕ್ ಇಮಾಜ್ ಆದಿಂ ಆಲ್ತಾರಿ ವಯ್ರ್ ಸೊಭೊನ್ ಆತಾಂ ನವೀಕರಣಾ ಉಪ್ರಾಂತ್ ಸಾಂಕ್ತುವಾರಿಚ್ಯೆ ಕುಶಿಕ್ ಜಾಲ್ಯಾರ್‌ಯೀ ಏಕಾ ಭವ್ಯ್ ಮಾನಾಚ್ಯಾ ಜಾಗ್ಯಾರ್ ಹೆರಾಂಕ್ ಹಾತಾಕ್ ಮೆಳನಾಸಿ, ಆಸ್ಯಾಂನಿ ಫಿಬಿರುನ್ ಬಂಧ್-ಬಸ್ ಕೆಲ್ಲ್ಯಾ ಆಲ್ಮಾರಿಂತ್ ಉಬಿ ಆಸ್ಲಿ, ಪರಿಸರಾಚ್ಯೆ ಸೊಭಾಯೆ ಸಂಗಿಂ, ಭಾವಾರ್ಥ್ಯಾಂಚ್ಯಾ ಭಕ್ತಿಪಣಾ ಪಾಸುನ್.

ತೀನ್ ಫುಟಿಂಚಿ ಇಮಾಜ್ ತಿ. ತಿಚ್ಯೆ ಅಪ್ರತಿಮ್ ಸೊಭಾಯೆ ಪಾಸುನ್ ದೇಶ್-ವಿದೇಶಾಂತ್ ತಿ ಫಾಮಾದ್ ಜಾಲ್ಲಿ. ಗೊಂಯಾಂ ಆಯ್‌ಲ್ಲೊ ಜಾಯ್ತೊ ಲೋಕ್, ಹಿ ಇಮಾಜ್ ಚೊಂವ್ಚ್ಯಾ ಪಾಸುನ್, ತ್ಯಾ ಇಗರ್ಜೆಕ್‌ಯೀ ಯೆತಾಲೊ. ಹ್ಯಾ ಇಮಾಜಿಚೆರ್ ನದರ್ ಮಾರ್ತಾನಾ ಕಸ್ಲೊಯ್ ಧಾರುಣ್ ಕಾಳ್ಜಾಚೊ— ವಾಸ್ತವ್‌ವಾದಿ—ನಾಸ್ತಿಕ್ ವ್ಯಕ್ತಿ ತರ್‌ಯೀ ಏಕ್ ಪಾವ್ಟಿಂ ಚ್ಯಾಕ್ ಪಿಗಳ್ತಾಲಿ ಆನಿ ಮರಿಯೆ ಮಾಯೆಕ್ ಮಾನ್ ಭಾಗಾಯ್ತಾಲಿ.

ತ್ಯೆ ಇಮಾಜಿಚ್ಯಾ ಮಾತ್ಯಾರ್ ಆಸ್‌ಲ್ಲೊ ವಜ್ರಾಂನಿ ನೆಟಯಿಲ್ಲೊ ಏಕ್ ಭಾಂಗ್ರಾಳೊ ಮುಕುಟ್. ತ್ಯಾ ಮುಕುಟಾ ಥಾವ್ನ್ ದೆಂವ್‌ಲ್ಲೆಂ ಏಕ್ ಮಜ್ಬೂತ್ ಭಾಂಗ್ರಾಳೆಂ ಸುತ್, ಜೆಂ ಆಪ್ಣಾಚೆರ್ ಭಾಂಗ್ರಾಳಿಂ ಕಿರ್ಣಾಂ ಆಟಾಪ್ತಾಲೆಂ. ಹೆಂ ಸುತ್ ಇಮಾಜಿಚ್ಯೆ ತಕ್ಲೆಂತ್ ಪಾಟ್ಲ್ಯಾ ವಾಟೆನ್ ಖಂಚ್‌ಲ್ಲೆಂ. ಹ್ಯೆ ವರ್ವಿಂ, ತ್ಯಾ ಮುಕುಟಾ ಸಂಗಿಂ, ತಿಂ ಕಿರ್ಣಾಂ ತ್ಯೆ ಇಮಾಜಿಕ್ ಏಕ್ ವಿಶಿಷ್ಟ್ ಸೊಭಾಯ್ ದಿತಾಲಿಂ.

ಸಹಜ್ ಜಾವ್ನ್ ರೊಯ್ಚೆಂ ಮನ್ ತ್ಯೆ ಸೊಭಾಯೆ ಥಂಯ್ ಪಿಸ್ವಾಲೆಂ. ತಾಚಿಂ ಚಿಂತ್ನಾಂ ಮಾತ್ಶಿಂ ಥಾಂವ್ತಿಂ ಜಾಲಿಂ. ಪುಣ್ ದುಸ್ರೆ,

ಘಡ್ಯೆ ಆಪ್ಲ್ಯಾ ಸಹಜ್ ಶಿಂತಿದಾಕ್ ತೊ ಆಯ್ಲೊ. ತಕ್ಲಿ ತಾಣೆಂ ಘಾಪುಡ್ಲಿ. ಆನಿ ಆಪ್ಲ್ಯಾ ವಾವ್ರಾಂತ್ ತೊ ಮಗ್ನ್ ಜಾಲೊ......

ದೀಸ್ ಪಾಶಾರ್ ಜಾವ್ನ್ ವೆತಾಲೆ. ರೊಯ್ ಮಾಯ್-ದೆ-ದೇವುಸ್ ಇಗರ್ಜೆಂತ್ ವಾವ್ರಾಕ್ ಲಾಗೊನ್ ಏಕ್ ವರ್ಸ್ ಉತರ್ಲ್ಲೆಂ. ಪರ್ನೊ ಸಾಕ್ರಿಸ್ತಾನ್ ನಿವೃತ್ತಿ ಜಾಲ್ಲೊ. ಆನಿ ತಾಚ್ಯಾ ಜಾಗ್ಯಾರ್ ಪರಿಪೂರ್ಣ್ ಜಾವ್ನ್ ರೊಯ್ ಸ್ಥಾಪಿತ್ ಜಾಲ್ಲೊ.

ಎಕ್ಲೊ—ಎಕ್ಸುರೊ ತರ್ಯಿ ತಾಚ್ಯಾ ಮಟ್ವಾಕ್ ಬರೊಚ್ ಮ್ಹಣ್ಯೆತ್ ಪಾಗ್ ತಾಕಾ ಮೆಳ್ತಾಲೊ. ರಾವೊಂಕ್ ಸದ್ಯಾಕ್ ಸಾಕ್ರಿಸ್ತಾನಾಚೆಂ ಕವ್ರ್ಯಿ ತಾಕಾ ದಿಲ್ಲೆಂ.

ಹ್ಯಾ ಎಕಾ ವರ್ಸಾ ಮಧೆಂ ತೀನ್-ಚ್ಯಾರ್ ಪಾವ್ಟಿಂ ತಾಚಿ ಭೆಟ್ ಕರುಂಕ್, ಫಾ॥ ರುಡೊಲ್ಫ್ ಬಾರ್ದೆಜಾಕ್ ಆಯ್ಲ್ಲೊ. ನಿಮಾಣ್ಯೆ ಪಾವ್ಟಿಂ ತೊ ಭೆಟ್ಲ್ಲ್ಯಾ ವೆಳಿಂ ರೊಯ್ಕ್ ಕಾಜಾರಿ ಕರ್ನ್ ಗೃಹಸ್ತ್ ಜಾವ್ನ್ ಸ್ಥಾಪಿತ್ ಕರ್ಚ್ಯಾ ವಿಶಿಂ ಫಾ॥ ಕಾಜಿತಾನಾಲಾಗಿಂ ತಾಣೆಂ ವಿಚಾರ್-ವಿನಿಮಯ್ ಕೆಲ್ಲೊ. ಫಾದರ್ ಕಾಜಿತಾನ್ಯಿ ಒಪ್ಲ್ಲೊ, ಆಪ್ಲ್ಯಾ ನದ್ರೆಂತ್ ಆಸ್ಚ್ಯಾ ಎಕ್ಯೆ ಚಲಿಯೆಕ್ ಹ್ಯೆ ವಿಶಿಂ ಮತಿಂತ್ ಧರುನ್.

ಗೊಂಯಾಂತ್ಚ್ ಆಸ್ಲೊ ತರ್ಯಿ, ಸಗ್ಳೆಂ ಗೊಂಯ್ ರೊಯ್ನ್ ಎದೊಳ್ಯಿ ಪಳೆಂವ್ಕ್ ನಾಸ್ಲೆಂ. ತಸ್ಲೊ ಅವ್ಕಾಸ್ ತಾಕಾ ಎದೊಳ್ ಲಾಭೊಂಕ್ ನಾಸ್ಲೊ.

ನತಾಲಾಂಚೆಂ ಫೆಸ್ತ್ ಆಯ್ಲ್ಲೆಂ. ಥೊಡ್ಯಾ ದಿಸಾಂಚ್ಯೆ ರಜೆರ್ ಗೊಂಯ್ಚಿ ಸೆಮಿನರಿ ಧಾಂಪ್ಲ್ಲಿ. ತಾಂತುಂ ಶಿಕ್ಚೊ ವಿದ್ಯಾರ್ಥಿ ಎಕ್ಲೊ ರೋಜರ್ ಮ್ಹಳ್ಳಲೊ ಆಪ್ಲೊ ಬಾಪ್ಲ್ಯಾ ಜಾವ್ನಾಸ್ಚ್ಯಾ, ಫಾ॥ ಕಾಜಿತಾನ್ ಸರ್ಶಿಂ ಆಯ್ಲ್ಲೊ.

ನತಾಲಾಂಚೆಂ ಫೆಸ್ತ್ ಸಂಪ್ಲ್ಲೆಂ. ರೊಯ್ಚೊ ಗೊಂಯಾಂ ಪಳೆಂವ್ಚೊ ಅತ್ರೆಗ್ ಸಮ್ಜುತಚ್, ಥೊಡ್ಯಾ ದಿಸಾಂಚ್ಯಾ ವಾಯ್ಟ್ಯಾಕ್ ರೊಯ್ಚೆಂ ಕಾಮ್ ಬ್ರುದರ್ ರೋಜರಾನ್ ವಹಿಸುನ್ ಘೆತ್ಲ್ಲೆಂ.

ತ್ಯಾ ದಿಸಾ—

ಇಗರ್ಜೆಂತ್ಲಿಂ ಸಕಾಳಿಂಚೆಂ ಸರ್ವ್ ಕಾಮಾಂ ಸಂಪ್ತಚ್ ರೊಯ್ ಭಾಯ್ರ್ ಸರ್ಲೊ. ಪಣ್ಜೆ ಶಹರ್ ಕೇಂದ್ರ್ ಕರುನ್ ಉತ್ತರ್ ಆನಿ ದಕ್ಷಿಣ್ ಗೊಂಯ್ ಭೊಂವುಂಕ್ ತಾಣೆಂ ಚಿಂತ್ಲ್ಲೆಂ;

ಪಣ್ಜೆಕ್ ಪಾವ್ತಚ್ ಬಂದ್ರಾಕ್ ಲಾಗಿಂಚ್ ಆಸ್ಚ್ಯಾ ರಾಜೇಶ್ ಲೊಜಾಂತ್ ತಾಣೆಂ ಏಕ್ ಖಟ್ಲೆಂ ಭಾಡ್ಯಾಕ್ ಘೆತ್ಲೆಂ. ಲಾಗ್ತಿಲ್ಯಾ 'ಹೊಟ್ ಲಿಪ್ಸ್' ಹೊಟೆಲಾಂತ್ ಜೆವಣ್ ಕರುಂಕ್ ತಾಣೆಂ ಆರಂಭ್ ಕೆಲೆಂ. ಯೋಗಿತಾ ಟ್ರಾವೆಲ್ಸಾಂಚ್ಯಾ ಬಸ್ಸೆಚೆರ್ ಪಯ್ಲ್ಯಾ ದಿಸಾ ಉತ್ತರ್ ಗೊಂಯಾಂ ತೊ ಭೊಂವ್ಲೊ.

ದುಸ್ರ್ಯಾ ದಿಸಾ ದಕ್ಷಿಣ್ ಗೊಂಯ್ಚಿ ಭೊಂವ್ಲಿ. ವಾಸ್ಕೊ, ಮಾರ್ಮಾಗೋವಾ ಭೊಂವ್ತಾನಾಂಚ್ ಸಾಂಜ್ ಜಾವ್ನಾಯ್ಲ್ಲಿ. ಉಪ್ರಾಂತ್ ವಾಸ್ಕೊ ಥಾವ್ನ್ ತಾಂಚೆಂ ಬಸ್ಸ್ಬೃಹತ್ ಎಕಾ ಫೇರಿ-ಲೊಂಚಾಚೆರ್ ಜುವಾರಿ ನ್ಹಂಯ್ ಉತರ್ಲೆಂ ಆನಿ ಪಣ್ಜೆಚ್ಯೆ ವಾಟೆರ್ ಲಾಗ್ಲೆಂ.

ಬಸ್ಸ್ ಧಾಂವ್ತಾನಾ ರೊಯ್ಕ್ ಕಿತೆಂಗಿ ಚಿಕ್ಕಶೆ ಚಡುಣೆಂ ಜಾಲ್ಲ್ಯಾಬರಿ ಭೊಗ್ತಾಲೆಂ. ಕೊಣ್ಗೀ ಆಪ್ಣಾಚೊ ಪಾಟ್ಲಾವ್ ಕರ್ತಾತ್ಶೆಂ ತಾಕಾ ದಿಸ್ತಾಲೆಂ. ತ್ಯಾ ತೆಕಿದ್ ಏಕ್ ದೋನ್ ಪಾವ್ಟಿಂ ತಾಣೆಂ ಪಾಟಿಂ ತೀಳ್ನ್ ಪಳೆಲೆಂ. ಏಕ್ ಕಾರ್ ತಾಂಚ್ಯಾ ಬಸ್ಸಾಚ್ಯಾ ಪಾಟಾಪಾಟ್ಶೆಂ ಪುಣ್ ಮಾತ್ಸೊ ಅಂತರ್ ಸೊಡುನ್ ಯೆತಾಲೆಂ.

ಪರ್ನ್ಯಾ ತ್ಯಾ ಕಾರಾಕ್ ಆಪುಣ್ ಒಳ್ಕತಾಂ. ಖಂಯ್ಸರ್ಗೀ ಆಪ್ಣೆಂ ತಾಕಾ ಪಳೆಲಾಂ ಮ್ಹುಣ್ಚೆಬರಿ ರೊಯ್ಕ್ ದಿಸ್ತಾಲೆಂ.

ಬಸ್ಸ್ ಪಣ್ಜೆ ಪಾವ್ಲೆಂ. ಆಪ್ಲ್ಯಾ ಕುಡಾಕ್ ಪಾವ್ತಚ್, ನ್ಹಾವ್ನ್ ಆಯ್ಲೊ ರೊಯ್. ಉಪ್ರಾಂತ್ ಜೆವಣ್ ಕರ್ಚ್ಯಾಕ್ ಲೊಜಾಚ್ಯಾ ಸಾಮ್ಕಾರ್ಚ್ ಆಸ್ಚ್ಯಾ ಉಡ್ಪಿ ಹೊಟೆಲಾಕ್ ಜೆವ್ಣಾಕ್ ಗೆಲೊ. ಆಜ್ ತಾಕಾ ಗಾಂವ್ಚ್ಯಾ ಜೆವ್ಣಾಚಿ ರೂಚ್ ಆನಿ ಉಗ್ಡಾಸ್ ಆಯ್ಲ್ಲೊ.

ಹೊಟೆಲಾಂನಿ ಕೆದಾಳಾಯ್ ನಿಮಾಣ್ಯಾ ಕೊನ್ಯಾಚ್ಯಾ ಬಸ್ಕೆಂಚೆರ್ ಬಸ್ಚಿ ಸವಯ್ ರೊಯ್ಚಿ. ಆಜ್ಯೀ ತಸೊಚ್ ತೊ ಬಸೊನ್ ಆಸ್ಲೊ,

ವಿಶಾಲ್ ಹೊಟೆಲ್ ತೆಂ. ರೊಯ್ಚೆಂ ಅರ್ಧೆಂ ಜೆವ್ಣ್ ಜಾತಾನಾ, ತೆಗ್-ಚೊವ್ಗ್ ಅಪರಿಚಿತ್ಶೆ ದಿಸ್ಚೆ ಮನಿಸ್ ಯೆವ್ನ್ ತಾಚ್ಯಾ ಸಾಮ್ಕಾವೆಲ್ಯಾ ಬಸ್ಕೆಂಚೆರ್ ಆನಿ ಕುಶಿಲ್ಯಾ ಬಸ್ಕೆಂಚೆರ್ ಬಸ್ಲೆ.

ಜೆವಣ್ ಸಂಪೊನ್ ಹಾತ್ ಧುಂವ್ಕ್ ಉಟೊನ್ ಗೆಲ್ಲೊ ರೊಯ್ ಪರತ್ ಆಪ್ಲ್ಯಾ ಬಸ್ಕೆಲಾಗಿಂ ಆಯ್ಲೊ. ವೈಟರಾನ್ ಪಿರಿಂತ್ ಬಿಲ್ಲ್ ಹಾಡ್ನ್ ದವರ್ಲೆಂ.

ರೊಯ್ನ್ ಬಿಲ್ಲಾಕ್ ಹಾತ್ ವ್ಹೆಲಾ ತಿತ್ಲೊಚ್.

"ತುಂ ರೊಯ್ ನ್ಹಯ್ವೇ?" ಮ್ಹಳ್ಯಾ ಸ್ವರ್ ಆಯ್ಕುನ್

ತಾಣೆಂ ತಕ್ಲಿ ಉಕಲ್ಲಿ. ತಾಚ್ಯಾ ಸಾಮ್ಕಾವೆಲ್ಯಾ ಬಸ್ಕೆ ವಯ್ಲೊ ಮಧ್ಯಮ್ ಪ್ರಾಯೆಚೊ ಎಕ್ಲೊ ದಾದ್ಲೊ ಉಲೊಂವ್ಕ್ ಲಾಗ್ಲೊ.

ರೊಯ್ನ್ ತಾಂಕಾಂ ಜಾಪ್ ದಿಲಿನಾ. ಒದ್ಲೆಕ್ ಕೊಣ್ ಮ್ಹಣ್ ಸಮ್ಜುನ್ ಘೆಂವ್ಚ್ಯಾ, ಇರಾದ್ಯಾನ್ ಸವಾಲ್ ಕೆಲ್ಲ್ಯಾಕ್‌ಚ್ ಪಳೆಂವ್ಕ್ ಪಡ್ಲೊ.

"ತುಂ ಆಮ್ಕಾಂ ಒಳ್ಕನಾಂಯ್. ಪುಣ್ ಆಮಿ ತುಕಾ ಒಳ್ಕತಾಂವ್. ನಿಸ್ಸಾರ್ ಅಹಮ್ಮದಾಚ್ಯೆ ಟೊಲಿಯೆಂತ್ ತುಂ ಏಕ್ ಪ್ರಮುಖ್ ಸಾಂದೊ ಜಾವ್ನಾಸ್ಲೊಯ್."

"ಸೊಡ್ಯಾಂ ತಿ ಖಬರ್." ಉಲಯ್ಲೊ ಆತಾಂ ರೊಯ್ ವಚೊಂಕ್ ಆಯ್ತೊ ಜಾವ್ನ್. "ತ್ಯೆ ಜಿಣಿಯೆಕ್ ಹಾಂವೆಂ ಪರಿಪೂರ್ಣ್ ಪಾಟ್ ಕೆಲ್ಯಾ."

"ಆನಿ ಆತಾಂಚ್ಯೆ ಜಿಣಿಯೆಂತ್ ತುಂ ಸಂತುಷ್ಟ್ ಆಸಾಯ್‌ಪೆ?" ವಿಚಾರಿ ಲಾಗ್ಲೊ ತಾಂಚಿ ಪಯ್ಕಿಲೊ ದುಸ್ರೊ ಎಕ್ಲೊ. "ತುಜ್ಯೆ ವಿಶಿಂ ಸರ್ವ್ ಆಮಿ ಜಾಣಾಂವ್" ಮುಂದರಿಲೆಂ ತಾಣೆಂ. "ಜಯ್ಲಾಚಿ ಶಿಕ್ಷಾ ಸಂಪ್ತಾಚ್ ತ್ಯಾ ದಗ್ಲ್ಯಾಗಾರಾ ಸಂಗಿಂ ತುಂ ಗೆಲ್ಲೊಯ್. ತಾಚ್ಯೆ ಥಾವ್ನ್ ಆತಾಂ ಹ್ಯಾ ದಗ್ಲ್ಯಾಂಗಾರಾಂಚ್ಯಾ ಗೊಪಾಂತ್ ತುಂ ಪಾವ್ಲಾಯ್. ತಾಣಿಂ ಪೊಡ್ಡಾಂವ್ಚ್ಯಾ ಭಿಕೆಕ್ ತುಂ ಹಾತ್ ಉದಾರ ಧರ್ತಾಯ್. ರಾಯ್-ಕುಂವರಾಬರಿ ದೀಸ್ ಸಾರ್ಲ್ಲೊ ತುಂ ಆತಾಂ ಭಿಕ್ಷಾಪತಿ ಪರಿಂ ಜಿಯೆತಾಯ್."

"ತೆದಾಳಾ ಮ್ಹಾಕಾ ತೆಂಚ್ ವರ್ತೆಂ ಸುಖ್ ಮ್ಹಣೊನ್ ದಿಸ್ತಾಲೆಂ. ಪುಣ್ ಆತಾಂ ಹ್ಯಾಚ್ ಜೀವನಾಂತ್ ಮ್ಹಾಕಾ ಶಾಂತಿ ಆನಿ ತೃಪ್ತಿ ಆಸಾ."

"ಬಿಂಡ್ಡಿಸೊಲಾಂ." ಉಲಯ್ಲೊ ಆತಾಂ ತೊ ದುಸ್ರೊ ಜಣ್. "ಅಶೆಂ ಮ್ಹಣುನ್ ಇಷ್ಟ್ ತುಕಾಚ್ ತುಂ ಘಟಯ್ತಾಯ್."

"ಆಮಿ ತುಕಾ ನಶೀಬ್ ಹಾಡುನ್ ಆಯ್ಲ್ಯಾಂವ್." ಉಲಯ್ಲೊ ಆತಾಂ ಪಯ್ಲಂಚೊ ದಾದ್ಲೊ.

ಇತ್ಲ್ಯಾರ್ ಸಬಾರ್ ಜಣ್ ತಾಂಚ್ಯೆ ಹೆಮ್ಮಿಂಚ್ ಚೊಂವ್ಟ್ ಪಳೆವ್ನ್, ತಾಣೆಂ ಉಲೊವ್ಣೆಂ ತಗ್ಸಿಲೆಂ ಆನಿ ಬದ್ಲಿಲೆಂ. "ಮಾತ್ಸೊ ರಾವ್" ಮ್ಹಣಾಲೆ ತೆ ತಾಕಾ. "ಆಮಿ ಎಕಾ ಮಿಸಾಂವಾಂಚೆರ್ ಆಯ್ಲ್ಯಾಂವ್. ಪುಣ್ ತ್ಯೆ ವಿಶಿಂ ಹಾಂಗಾಸರ್ ಉಲೊಂವ್ಚೆಂ ನಾಕಾ. ಬಂದ್ರಾಲಾಗಿಂ ಯಾ ಆನಿ ಮಾಂಡೊವಿ ನ್ಹಂಯ್ಕ್ ಫುಡ್ ಕರ್ನ್ ಬಸುನ್ ಉಲೊವ್ಯಾಂ—ಇತ್ಯರ್ಥ್ ಕರ್ಯಾಂ."

ತಶೆಂ ತೆ—ಜೆವ್ಣಾಚೆಂ ಬಿಲ್ಲ್ ಫಾರಿಕ್ ಕರ್ನ್, ಬಂದ್ರಾ ಕುಶಿಕ್ ಭಾಯ್ರ್ ಸರ್ಲೆ.

ವೊರಾಂ ರಾತಿಚಿಂ ನೋವ್ ವ್ಹಾಜುಂಕ್ ಲಾಗ್ಲ್ಲಿಂ. ಕಾಪ್ಸಾ ಸಾರ್ಕೆ ಮೊವಾಳ್ ಚಾಂದ್ಣೆ ಪೃಥ್ವೆರ್ ಫಾಂಕಾರ್ಲ್ಲೆಂ.

ಬಂದ್ರಾಕ್ ಪಾವ್ತಚ್ ಉದ್ಕಾಕ್ ಫುಡ್ ಕರ್ನ್ ಬಾಂಧ್ಲ್ಲ್ಯಾ ರಸ್ತ್ಯಾಚ್ಯಾ ದಾಂಡ್ಯಾಚೆರ್ ತೆ ಬಸ್ಲೆ. ಸಹಜ್ ಜಾವ್ನ್ ಬಸೊನ್ ನ್ಹಂಯ್ ವಯ್ಲ್ಯಾನ್ ವ್ಹಾಳ್ಚಿಂ ವಾರೆಂ ಸೆಂವ್ಚ್ಯಾಬರಿ. ರೊಯ್ಕ್ ತಾಣೆಂ ತಾಂಚೆ ಮುಧೆಂ ಘೆತ್ಲೊ. ಪಂಗ್ಡಾಂತ್ಲೆ ದೊಗ್ ತರ್ನಾಟೆ ಹೆವ್ಯಿಂ-ತೆವ್ಯಿಂ ಬಸ್ಲೆ ಚತುರ್ ಜಾವ್ನ್. ಕಾನ್ ಚುರುಕ್ ದವರ್ನ್.

“ಹೆವ್ಯಿನ್ ತುಂ ಪಾವ್ಲಾಯ್ ಮ್ಹಣೊನ್ ವರ್ಸಾ'ದಿಂ ಆಮ್ಕಾಂ ಕಳಿತ್ ಜಾಲ್ಲೆಂ ತರ್ಯಿ ಮುಧೆಂ ದುಸ್ರ್ಯಾ ಎಕ್ಯೆ ಸಂಗ್ತಿ ವರ್ವಿಂ ತುಕಾ ಭೆಟ್ಚ್ಯಾಕ್ ತುಜೆಂ ಸೊಧ್ನಾಂ ಕರ್ಚ್ಯಾಕ್ ಆಮ್ಕಾಂ ಆಸ್ಪದ್ ಮೆಳ್ಳೊ ನಾ. ಆಮ್ಚ್ಯಾಚ್ ಅಸ್ತಿತ್ವಾಚೆರ್ ಕುದೊಳ್ ಆಯ್ಲ್ಲಿ.”

“ಉಪ್ರಾಂತ್ ಸರ್ವ್ ಸಾರ್ಕೆಂ ಜಾವ್ನ್ ಮೆಲ್ಲೆಲ್ಯಾಂ ಪರಿಂ ಜಾಲೆಲ್ಯಾಂವ್ ಆಮಿ ಪರತ್ ಸನಿನ್ ಜಾತಾನಾ, ಹೆಂ ಏಕ್ ಮಿಸಾಂವ್ ಆಮ್ಕಾಂ ಸೊಧುನ್ ಆಯ್ಲ್ಲೆಂ. ತವಳ್ ತುಜೆಂ ಆಮಿ ಸೊಧ್ನಾಂ ಕೆಲಿಂ. ಹ್ಯೆ ದಿಶೆನ್ ಆಯ್ಲ್ಲೊ ತುಂ ಖಂಯ್ಸರ್ ಪಾವ್ಲಾಯ್ ಮ್ಹಳ್ಳೆಂ ಆಮಿ ನೆಣಾ ಜಾಲ್ಲ್ಯಾಂವ್. ತ್ಯಾ ಪಾಸುನ್ ದಾಮುನ್, ದಿವು ಥಾವ್ನ್ ಸೊಧ್ನಾಂ ಆಮಿ ಆರಂಭ್ ಕೆಲಿಂ......

“ಶೆಕಿಂ ಹಾಂಗಾಸರ್—ಹಾಕಾ ಹಾಂಗಾಸರ್ ‘ಭಾಂಗ್ರಾಳೆಂ-ಗೊಂಯ್’ ಮ್ಹಣುನ್ ಆಪಯ್ತಾತ್. ಹಾಂಗಾಸರ್ ಪಾವ್ಲ್ಯಾಂವ್. ನೀಜ್ ಜಾವ್ನ್ ಸಬಾರ್ ಥರಾಂನಿ ಹ್ಯಾ ಪ್ರದೇಶಾಕ್ ಹೆಂ ವಯ್ಲೆಂ ನಾಂವ್ ಸಾರ್ಥಕ್ ಜಾವ್ನಾಸಾ. ತೆಂ ತಶೆಂ ಆಸುಂ......

“ಆನಿ ಹಾಂಗಾಸರ್ ಪಾವ್ತಚ್ ತುಜೆಂ ಸೊಧ್ನಾಂ ಭರಾನ್ ಆಮಿ ಫುಡೆಂ ವ್ಹೆಲಿಂ. ಆನಿ ಆಮ್ಚೆಂ ನಶೀಬ್ ಬರೆಂ. ಆಮ್ಚ್ಯಾ ಹ್ಯಾ ಪ್ರಯತ್ನಾಚೆರ್ ಆಮ್ಚ್ಯಾ ಪಾತ್ರೊನಾಚೊ ಆಶೀರ್ವಾದ್ ಜರೂರ್ ಆಸಾ. ಅಬೈ......”

“ತುಮ್ಚೊ ಪಾತ್ರೊನ್?” ರೊಯ್ನ್ ಸವಾಲ್ ಕೆಲೆಂ ಮುಧೆಂಚ್.

“ನೆಣಾಂಯ್ವೆ ತುಂ?” ಜಾಪ್ ಆಯ್ಲಿ ತಾಕಾ ಸಟ್ಟ್ ಕರುನ್.

"ಸಯ್ಯಾನ್ ಮ್ಹಣೊನ್." ......ಹ್ಯಾ ಉತ್ರಾಂಕ್ ಉರ್ಲಲಿ ಸರ್ವ್ ಹಾಸೊಂಕ್ ಲಾಗ್ಲೆ.

"ಆಜ್ ಸಾಂಜೆರ್" ಮುಂದರಿಲೆಂ ತ್ಯಾ ಪಯ್ಲ್ಯಾ ದಾದ್ಲ್ಯಾನ್, "ವಾಸ್ಕ್ಯಾ ಥಾವ್ನ್ ತುಜೆಂ ಬಸ್ಸ್ ಘೆತ್ಲ್ಲೆಂ ತೆಂ ಲೊಂಚ್ ಸುಟ್ತಾಂ ಮ್ಹಣ್ ಮ್ಹಣ್ತಾನಾ. ಆಮಿಂಯ್ ತಿ ಫೇರಿ ಉತರ್ಚ್ಯಾಕ್ ಥಂಯ್ಸರ್ ಪಾವ್ಲ್ಯಾಂವ್. ಬಸ್ಸಾರ್ ಥಾವ್ನ್—ಕುಡಿಚಿ ಗರ್ಜ್ ಸಂಪೊಂವ್ಕ್ ದೆಂವ್ಲ್ಲ್ಯಾಂ ಸಬಾರಾಂ ಪಯ್ಕಿ ತುಂಯೀ ಎಕ್ಲೊ ಜಾವ್ನಾಸ್ಲ್ಲೊಯ್ ಮ್ಹಣ್ ದಿಸ್ತಾ. ಲೊಂಚ್ ಸುಟೊಂಕ್ ಜಾಲೆಂ ಕೀ ಮ್ಹಣ್ ಮ್ಹಣ್ತಾನಾ, ಬಸ್ಸಾರ್ ಚಡೊನ್ ಬಸ್ಲ್ಲ್ಯಾಂ ಪಯ್ಕಿ ತುಂಚ್ ಜಾವ್ನಾಸ್ಲ್ಲೊಯ್ ನಿಮಾಣೊ."

"ಇತ್ಲ್ಯಾರ್ ಆಮ್ಕಾಂ ಜೀವ್ ಭರ್ಲೊ" ಮುಂದರಿಲೆಂ ಆತಾಂ ತ್ಯಾ ದುಸ್ರ್ಯಾ ವ್ಯಕ್ತಿನ್. "ಪಾಟಾಪಟ್ ಸುಟ್ಲ್ಲ್ಯಾ ದುಸ್ರ್ಯಾ ಲೊಂಚಾಚೆರ್ ಆಮ್ಚ್ಯಾ ಕಾರಾಕ್ಯೀ ಜಾಗೊ ಮೆಳ್ಳೊ. ಅಶೆಂ ತುಜೊ ಪಾಟ್ಲಾವ್ ಕರುನ್ ಆಮಿ ಹಾಂಗಾಸರ್ ಪಾವ್ಲ್ಯಾಂವ್."

"ಮಿಸಾಂವ್ ತುಮ್ಕಾಂ ಸೊಧುನ್ ಆಯ್ಲ್ಲೆಂ ಮ್ಹಣ್ ತುಮಿ ಮ್ಹಣಲ್ಯಾತ್. ಕಾಂತುಂ ಮ್ಹಾಕಾ ಕಿತೆಂ ಆಸಾ? ತುಮ್ಚೆಂ ಮಿಸಾಂವ್ ತುಮಿ ಜ್ಯಾರಿ ಕರ್ನ್ ವಚಾತ್."

"ತುಜ್ಯೆ ಮಜತೆ ಶಿವಾಯ್ ತೆಂ ಸಾಧ್ಯ್ ನಾ. ಹ್ಯಾ ಮಿಸಾಂವಾಂತ್ ಏಕ್ ಪ್ರಮುಖ್ ಗಾಂಚ್ ತುಂಚ್. ತ್ಯಾಚ್ ಪಾಸುನ್ ತುಕಾ ಆಮಿ ಸೊಧ್ತಾಲ್ಯಾಂವ್."

ರೊಯ್ಚಿ ಆತುರಾಯ್ ಆತಾಂ ಮಾತ್ಶಿ ಜಿವಿ ಜಾಲಿ. ತಾಚ್ಯಾ ಪ್ರಭಾವಾನ್ ತಾಣೆಂ ವಿಚಾರ್ಲೆಂ:

"ತರ್ ಉಲೊವ್ಯಾಂ. ಕಸ್ಲೆಂ ಮಿಸಾಂವ್ ತುಮ್ಚೆಂ?"

"ಮಿಸಾಂವ್ ಮಾಯ್-ದೇ-ದೆವುಸ್!"

"ಕಿತೆಂ?!" ಚಕಿತ್ ಜಾಲೊ ರೊಯ್. "ಮ್ಹಣ್ಜೆ?!"

"ಆಯ್ಕ್ ಭಾವಾ." ತಾಚೆರ್ ತಾಂಕಾಂ ಪುರ್ತೊ ವಿಶ್ವಾಸ್ ಆಸ್ಲ್ಲ್ಯೆಬರಿ ಉಲಯ್ಲೊ ತೊ ದಾದ್ಲೊ. "ತುಮೆಂ ವಾವ್ರ್ ಕರ್ಚ್ಯಾ ಇಗರ್ಜೆಂತ್ಲಿ, ತಿ—ಭಾಂಗ್ರಾಳ್ಯಾ ತಗ್ಡಾಚಿ ಇಮಾಜ್—ಸಗ್ಳ್ಯಾ ಸಂಸಾರಾರ್ ವಿವಿಧ್ ಕಾರಣಾಂ ಪಾಸುನ್ ತಿ ಫಾಮಾದ್ ಜಾಲ್ಯಾ."

"ವ್ಹಯ್."

“ಜಾಣಾರ್ಯಾಂನಿ ತ್ಯೆ ಇಮಾಜಿಕ್ ಮೊಲ್ ಬಾಂಧುನ್ ಜಾಲಾಂ ಲಾಖ್-ಲಾಖಾಂನಿ.”

“ಸಹಜ್ ತೆಂ.”—ಜಾಪ್ ರೊಯ್ಚಿ. “ಪೋರ್ತುಗೊಲಾ ಥಾವ್ನ್ ಹ್ಯೆ ಇಗರ್ಜೆಕ್ ಲಾಭ್‌ಲ್ಲೆಂ ದಾನ್ ತೆಂ—ಇನಾಮ್ ತೆಂ. ರಾಯಾಳ್ ಕುಟ್ಮಾಚ್ಯಾ ಏಕಾ ಸಾಂಬ್ಯಾಕ್ ಸಾಯ್ಬಿಣಿನ್ ಕೆಲ್ಲ್ಯಾ ಮಜತೆ ಪಾಸುನ್ ಸಂತುಷ್ಟ್ ಜಾವ್ನ್, ತಿಚಿ ಭಕ್ತ್ ವಿಸ್ತಾರಾಂವ್ಚ್ಯಾ ಇರಾದ್ಯಾನ್ ತಾಣೆಂ ತಿ ಇಮಾಜ್ ದಿಲ್ಲಿ. ತವಳ್ ಗೊಂಯ್ ಪೋರ್ತುಗೊಲಾಖಾಲ್ ಆಸ್ಲೆಂ. ಹ್ಯೆ ಇಗರ್ಜೆಚೊ ವಿಗಾರ್ ಪೋರ್ತುಗೀಸ್ ಜಾವ್ನಾಸ್ಲೊ.”

“ಆಸೊಂ ತಿ ಚರಿತ್ರಾ” ಉಲಯ್ಲೊ ತೊ ದಾದ್ಲೊ. “ತ್ಯೆ ಚರಿತ್ರೆ ವರ್ವಿಂ ಆಮ್ಕಾಂ ಜಾಂವ್ಚೆಂ ಕಾಂಯ್ ನಾ. ಆಮ್ಕಾಂ ಜಾಯ್ತ್ ಫಕತ್ ತಿ ಇಮಾಜ್. ತಿ ಆಮ್ಕಾಂ ತುವೆಂ ಒದಗ್ಸುನ್ ದೀಜಾಯ್.”

“ಕಿತೆಂ !! ಹಾಂವೆಂ ತಿ ಇಮಾಜ್ ಚೊರಿ ಕರಿಜಾಯ್ ? !” ಆಕಾಂತೊನ್‌ಸೊ ಉಲಯ್ಲೊ ರೊಯ್. “ಹಾಂವೆಂ ತಸ್ಲ್ಯಾ ಜಿಣೆಯೆಕ್ ಪಾಟ್ ಕೆಲ್ಯಾ ತಿ, ತುಮಿ ನೆಣಾಂತ್ ? !”

“ಜಾಣಾಂವ್. ಪುಣ್ ಖರ್ಯಾ ಮನಾನ್ ನ್ಹಯ್. ಬಗರ್ ಪೂನಾಂತ್ಲ್ಯಾ ತ್ಯಾ ದಗ್ಲ್ಯಾಗಾರಾಚ್ಯಾ ಪ್ರಭಾವಾನ್. ತಾಣೆಂ ಮಾಟ್-ಮಂತ್ರಾಂ ಕರುನ್ ತುಜೆಂ ಮನ್ ಘುಂವ್ಡಾಯ್ಲಾಂ.”

“ಕ್ರಿಸ್ತಾಂವ್ ಪಾದ್ರಿ ಮಾಟ್-ಮಂತ್ರಾಂ ಕರಿನಾಂತ್.”

“ಆಮ್ಕಾಂ ತುಂ ಶಿಕಯ್ನಾಕಾ, ತ್ಯಾ ಶಿವಾಯ್ ಹಾಂಗಾಸರ್ ತುಕಾ ಮೆಳ್ಚೊ ಪಾಗ್ ಆಮಿ ಜಾಣಾಂವ್. ಆದಿಂ ಏಕಾ ದಿಸಾನ್ ತುವೆಂ ಮೊಡ್‌ಲ್ಲೊ ದುಡು ತೊ. ಆಜ್ ತುಜೊ ಮಹಿನ್ಯಾಚೊ ಪಾಗ್.”

“ಮರ್ಶಿಚಿ ಜಿಣಿ ಕೊಣಾಕ್ ಸಾಕಾ ಭಾವಾ ?” ಆತಾಂ ಉಲಯ್ಲೊ ಜೊ ಎದೊಳ್ ಚೂಪ್ ಆಸ್ಲಲ್ಯಾ ತರ್ನಾಟ್ಯಾಂ ಪಯ್ಕಿ ಎಕ್ಲೊ. “ಪುಣ್ ತಸ್ಲಿ ಜಿಣಿ ಜಿಯೆಂವ್ಕಯಿ ದುಡು ಜಾಯ್.”

ರೊಯ್ಚ್ಯಾಂ ಮನ್ ಆತಾಂ ಹಾಲೊಂಕ್-ಧಲೊಂಕ್ ಲಾಗ್ಲೆಂ. ಹೆಮ್ಯಾಂ-ತಮ್ಯಾಂ ಮಾಲ್ಬೊಂಕ್ ಲಾಗ್ಲೆಂ. ಚಡುಣೆಂ ನೋವ್ ವರ್ಸಾಂ ಆದಿಂ, ಆಪ್ಣೆಂ ಜಿಯೆಲ್ಲಿ ಮರ್ಶುಚಿ ಜಿಣಿ ತಾಕಾ ಆತಾಂ ಆಪ್ಲ್ಯಾ ದೊಳ್ಯಾಂ ಸಾಮ್ಕಾರ್ ನಾಚೊಂಕ್ ಲಾಗ್ಲಿ. ಮನ್ ತಾಚೆಂ ಚಂಚಲ್ ಜಾಲೆಂ. ಸಯ್ತಾನ್ ಥಂಯ್ಸರ್ ಬಿಡಾರ್ ಸೊಧುಂಕ್ ಲಾಗ್ಲೊ.

"ಹ್ಯಾ ಮಿಸಾಂವಾಂತ್ ತುಮ್ಕಾಂ ಮೆಳ್ಚೊ ದುಡು ಕಿತ್ಲೊ?" ವಿಚಾರಿ ರೊಯ್.

"ಏಕ್ ಲಾಖ್ ರುಪಯ್. ಉಗ್ಡ್ಯಾಸ್ ದವರ್ ಘಾವಾ, ಆಮಿ ಸಾಂಗ್‌ಲ್ಲೆಂ ಕರ್ಚೆ ಗ್ರಾಯ್ಕ್. ಹಾಂತುಂ ಧನಿ ದುಸ್ರೆಚ್ ಆಸಾತ್."

"ಆಸೊಂದಿತ್. ಪುಣ್ ತುಮಿ ಮ್ಹಾಕಾ ಕಿತ್ಲೊ ದುಡು ದಿತಾತ್?"

"ಧಾ ಹಜಾರ್ ರುಪಯ್."

"ಧಾ ಹಜಾರ್ ರುಪಯ್!" ಹಾಕ್ರೆಲೊ ರೊಯ್. "ಘೊತ್ತ್ ತುಜ್ಯಾ—ಫಕತ್ ಧಾ ಹಜಾರ್ ರುಪಯ್! ಉಗ್ಡ್ಯಾಸ್ ಪಡ್ರಾ ತುಮಿ ಸರ್ವ್, ಹ್ಯಾ ಮಿಸಾಂವಾಂತ್ ಪ್ರಮುಖ್ ಖೆಳ್ ಆತಾಂ ಹಾಂವ್ ಜಾವ್ನಾಸಾಂ. ತ್ರಿ ಇಮಾಜ್ ಚೊರ್ತಾಚ್, ಫುಡೆಂ ಹಾಂವೆಂ ಹಾಂಗಾಸರ್ ರಾಂವ್ಚೆಬರಿ ನಾ. ತವಳ್ ಹೆ ಕೇವಲ್ ಧಾ ಹಜಾರ್ ರುಪಯ್ ಘೆವ್ನ್ ಹಾಂವ್ ಕಿತೆಂ ಕರುಂ? ಮ್ಹಜೆ ತಸ್ಲ್ಯಾಕ್ ತೆ ಖಂಯ್ಸರ್ ಪುರೊ?"

"ಹ್ಯೆ ಸಂಗ್ತಿಂತ್. ಹಾಚ್ಯೆ ವರ್ನಿ ಚಡ್ ದಿಂವ್ಕ್ ಆಮ್ಕಾಂ ಸಾಧ್ಯ್ ನಾ. ಆಮಿ ಅಸಹಾಯಕ್."

"ಬರೆಂ ತರ್, ತ್ಯೆ ಇಮಾಜೆಚಿ ಆಶಾ ಸೊಡಾ. ತಶೆಂ ಮ್ಹಣೊನ್, ತ್ಯಾ ತುಮ್ಚ್ಯಾ ಧನಿಯಾಂಕ್ ಸಾಂಗಾ. ನಾ ತರ್, ತುಮಿಂಚ್ ಜಾವ್ನ್ ತ್ರಿ ಇಮಾಜ್ ನಿಕ್ಳಾಂವ್ಚೆಂ ಕಾಮ್ ಕರಾ."

"ಆಮಿಂಚ್ ಜಾವ್ನ್ ತೆಂ ಕಾಮ್ ಕರ್ಚೆಂ?! ಹ್ಯಾ ಕಾಮಾಂತ್ ಹೇಲ್ಲೊ—ಹಾಂಗಾಸರ್ಚಿ ಭಾಯ್ಲಿ ಭಿತರ್ಲಿ ಪೂರ್ತಿ ಮಾಹೆತ್ ಆಸ್ಚೊ ಗ್ರಾಯ್ಕ್ ತುಂ ಆಸ್ತಾನಾ!"

"ಮ್ಹಾಕಾ ತುಮ್ಚೊ ವ್ಯವಹಾರ್‌ಚ್ ನಾಕಾ. ತುಮ್ಚ್ಯೆ ಘೊಡೆ ಶೆಂಬ್ಯಾಂ ತಸ್ಲ್ಯಾನ್ ಧಾಂವ್ಡಾಯಾ." ಇತ್ಲೆಂ ಮ್ಹಣಾತ್ತ ತೊ ಬಸ್‌ಲ್ಲ್ಯೆ ಥಂಯ್ಚೊ ಉಟ್ಲೊ.

'ಕಾಮ್ ಪಾಡ್ ಜಾಲೆಂ.' ಚಿಂತ್ಲೆಂ ತಾಣೆಂ. 'ಹಾತಾಲಾಗಿಂ ಆಯಿಲ್ಲಿ ಉಂಡಿ ಆತಾಂ—ತೊಂಡಾಕ್ ಪಾವನಾ ಜಾಯ್ತ್ ಜಾಲ್ಯಾರ್!'

"ರಾವ್ ಸಾಯ್ಬಾ." ತಾಣೆಂ ತಾಚ್ಯಾ ಹಾತಾಕ್ ಧರ್ನ್ ತಾಕಾ ವೊಡ್ಲೊ ಬಸೊಂವ್ಚ್ಯಾಕ್. "ಆಮಿ ಸಾಂಗ್ತೆಂ ಪುರ್ತೆಂ ಆಯ್ಕುನ್ ತರ್‌ಯಿ ಘೆ, ಸಮಾಧಾನ್ ಕಾಡ್ಜೆ."

“ಆನಿ ಕಿತೆಂ ಆಸಾ ಆಯ್ಕುಂಕ್? ಕಿತೆಂ ಆಸಾ ಸಮಾಧಾನ್ ಪಾವೊಂಕ್? ಕಾಸ್ ಸೊಡ್ಚೆ ಗ್ರಾಯ್ಕ್ ನ್ಹಯ್ ತುಮಿ. ಮ್ಹಜಿ ರಿಸ್ಕ್ ತುಮಿ ಒಳ್ಕನಾಂತ್.”

“ಪಂದ್ರಾ ಹಜಾರ್ ಪುರೊವೆ?”

“ಹಾಂವ್ ಭಿಕ್ ಮಾಗನಾ. ತೆ ಪಂದ್ರಾ ಹಜಾರ್ ತುಮ್ಚ್ಯಾ ಉಶ್ಯಾ ಪಂದಾಕ್ ದವರಾ. ನೀದ್ ಪಡ್ತಲಿ ತುಮ್ಕಾಂ.” ಆನಿ ತೊ ಪತ್ರ್ಯಾನ್ ಹಾತ್ ಫಾಪುಡ್ನ್ ಉಟ್ಲೊಚ್, ತಾಂಚ್ಯೆ ಮೆಳಿಂತ್ಲೊ.

ಪತ್ರ್ಯಾನ್ ತಾಕಾ ತೆ ವೆಡೊ ಪಡ್ಲೆ.

“ತರ್ ಸಾರ್ಕೆಂ ಸಾಂಗ್ ಸಾಯ್ಬಾ.” ಉಲಯ್ಲೊ ಆತಾಂ ತೊ ದುಸ್ರೊ ದಾದ್ಲೊ. ಸಾಂಗ್ ಕಿತ್ಲೆ ಕಾಣ್ಘೆತಾಯ್ ತುಂ?”

“ಪಂಚ್ವೀಸ್ ಹಜಾರ್!”

ಏಕ್ ಘಡಿ ತೆ ಸರ್ವ್ ಮೊನೆ ಜಾಲೆ. ಉಪ್ರಾಂತ್ ಸನಿನ್ ಜಾಲೆಲ್ಯಾಂ ಪಯ್ಕಿ ತೊ ಪಯ್ಲೊಂಚೊ ದಾದ್ಲೊಚ್ ಉಲಯ್ಲೊ.

“ಬರೆಂ. ತಿತ್ಲೆಂ ತುಂ ಕಾಣ್ಘೆ. ಪುಣ್ ಕಾಮ್ ಸಾರ್ಕೆಂ ಜಾಂವ್ಕ ಜಾಯ್.”

“ತ್ಯೆ ವಿಶಿಂ ಕುಸ್ಕುಟ್ ಫಿಕಿರ್ ನಾಕಾ. ಪುಣ್ ಪಯ್ಸೆ ಪಯ್ಲೆ ಮುಂಗಣ್ ಮೆಳೊಂಕ್ ಜಾಯ್.”

“ಕಿತ್ಲೆ?”

“ವೀಸ್ ಹಜಾರ್. ಉರ್ಲ್ಲೆ ಪಾಂಚ್ ಹಜಾರ್ ಇಮಾಜ್ ಹಾತಾಕ್ ಮೆಳ್ತಾನಾ ದಿಂವ್ಕ ಜಾಯ್.”

ನಿರ್ವಗ್ ನಾಸ್ತಾಂ—ಪತ್ರ್ಯೆನ್ ನಾ-ಖುಶೆನ್ ಮ್ಹಳ್ಳ್ಯೆ ಪರಿಂ ತಾಣೆಂ ತಾಚ್ಯಾ ಹಾತಾರ್ ತೊ ದುಡು ಮೆಜ್ಲೊ.

“ಕೆದಾಳಾ ಆಮ್ಚೆಂ ಕಾಮ್ ಜಾತಲೆಂ?” ತಾಣೆಂ ವಿಚಾರ್ಲೆಂ.

“ದಸೆಂಬರ್ ಮಹಿನೊ ಆತಾಂ ಸಂಪ್ತಾ ತಿತ್ಲೊಚ್” ತಾಣೆಂ ಜಾಪ್ ದಿಲಿ. “ಚಡುಣೆಂ ಏಕಾ ಮಹಿನ್ಯಾಚೊ ವಾಯ್ದೊ ಜಾಯ್ ಮ್ಹಾಕಾ. ತುಮ್ಕಾಂ ಹಾಂವ್ ಏಕ್ ಸಾಂಕೇತಿಕ್ ಸ್ಥಳ್ ಸಾಂಗ್ತಾಂ. ಜನೆರ್ ಮಹಿನ್ಯಾಚ್ಯೆ 15ವೆರ್ ರಾತಿಚ್ಯಾ ಧಾ ವೊರಾಂ ಸಂತರ್ ಘಂಯ್ಸರ್ ಮ್ಹಾಕಾ ಭೆಟ್ ದಿಯಾ. ಪುಡ್ಲಿ ಸರ್ವ್ ಮಾಂಡಾವಳ್ ಘಂಯ್ಸರ್ ತುಮ್ಕಾಂ ಕಳಯ್ತಾಂ.”

“ಮೋಸ್ ಕರುಂಕ್ ನಜೊ ಆನಿ ಮೋಸ್ ಕರ್ಶಿ ತರ್, ಸಾತಾಂ-

ಪಾತಾಳಾಂತ್ ತುಂ ರಿಗ್ಲ್ಯಾರ್ಯೀ ತುಕಾ ಆಮಿ ಸೊಡ್ಚೆಂರಿ ನಾಂವ್." ಹಗುರಾಯೆನ್ ಧಮ್ಕಿ ದಿಲಿ ತಾಣೆಂ ಹಾಸೊನ್‌ಶೆಂ ಮ್ಹಳ್ಳೆಂರಿ.

"ಹ್ಯಾ ರೊಯ್ಕ ಆಸ್ಚಿ ಜೀಬ್ ಪರ್‌ಚ್" ಜಾಪ್ ತಾಚಿ. "ಮ್ಹುಜಿ ಶಾತಿ ವೆಗಿಂಚ್ ತುಮಿ ಚೊಯ್ತಲ್ಯಾತ್."

"ಆಮಿ ಜಾಣಾಂವ್." ಶಾಭಾಸ್ಕಿ ಉಚಾರ್ಲಿ ತಾಣೆಂ ತಾಚೊ ಹಾತ್ ಪಾಲೊವ್ನ್, "ಆಜ್ ಥಾವ್ನ್ ಸಯ್ತಾನ್ ತುಕಾ ರಾಕೊಂದಿ."

ತಶೆಂ ತೆ ಥಂಯ್ಸುರ್ ಮೆಕ್ಳೆ ಜಾಲೆ ಆನಿ ಆಪಾಪ್ಲ್ಯಾ ವಾಟೆಕ್ ಲಾಗ್ಲೆ.

ಬಂದ್ರಾರ್ ಥಾವ್ನ್ ರೊಯ್ನ್ ಆಪ್ರುಣ್ ತಾತ್ಕಾಲಿಕ್ ರಿಕಾಣೆಂ ಕರ್ನ್ ಆಸ್ಲಲ್ಯಾ ರಾಜೇಶ್ ಲೊಡ್ಜಾಲಾಗಿಂ ಪಾವಜಾಯ್ ಜಾಲ್ಯಾರ್, ಪತ್ಯಾನ್ ತೆ ಮಿಸಿಸ್ (ನಾರಾಯಣ್ ರಾವುತಾಚ್ಯಾ ಗೆಂಗಾಂತ್ಲ್ಯಾ ವ್ಯಕ್ತಿ) ಥಂಯ್ಸರ್ ತಾಕಾ ಸೊಧುನ್ ಆಯ್ಲ್ಯೊ. ಅಜಾಪ್ ತಾಕಾ ಜಾಲೆಂ. ಸಾಂಗಾತಾಚ್ ತಾಚಿ ಮತ್ ಚುರುಕ್ ಜಾಲಿ. ಸರಿಸುಮಾರ್ ನೋವ್ ವರ್ಸಾಂ ಆದ್ಲ್ಯಾ ತಾಚೊ ಜಿನೊಸ್ ಥಂಯ್ಸರ್ ಆಸಾ ಪತ್ಯಾನ್ ಜವಾಳ್ಯೊ. ಭಿತರ್ಲ್ಯಾ ಬೊಲ್ಸಾಂತ್ ಆಸ್ಲಲೊ ದುಡು ಭದ್ರ್ ಆಸಾ ಮ್ಹುಳ್ಳಿ ಖಾತ್ರಿ ಕರ್ನುಚ್, ತಾಕಾ ಶಾಂತಿ ಜಾಲಿ.

ಪರತ್ ತೆ ಕಿತ್ಯಾಕ್ ಆಯ್ಲ್ಯಾತ್ ಮ್ಹುಳ್ಳೆಂ ಸವಾಲ್ ತಾಂಚ್ಯಾ ಮುಖ ಮಳಾರ್‌ಚ್ ವಾಚುನ್ಂಚ್ ತಾಣೆಂ ಸಾಂಗ್ಲೆಂ.

ತಾಣೆಂ ತಾಂಕಾಂ ಸಾಂಕೇತಿಕ್ ಸ್ಥಳಾಚೆಂ ನಾಂವ್ ಎದೊಳ್‌ಯೀ ದಿಂವ್ಕ ನಾಸ್ಲೆಂ.

ತೆಂ ನಾಂವ್ ಸಮ್ಜಾತಚ್, ತೆ ಥಂಯ್ಚ್ ನಿಕಳ್ಳೆ ಆನಿ ಕ್ಷಣಾ ಭಿತರ್ ಮಾಯಾಗ್ ಜಾಲೆ.

ಧಾವೊ ಅವಸ್ವರ್

ಜನೆರಾಚಿ 15ವಿ ತಾರಿಕ್ ಉದೆಲ್ಲಿ. ರೊಯ್ನ್ ಗೇಂಗ್‌ವಾಲ್ಯಾಂಕ್ ಕಲಾಂ-ಗೂಟ್ ದರ್ಯಾ ಕಿನಾರ್ ಸಾಂಕೇತಿಕ್ ಸ್ಥಳ್ ಜಾವ್ನ್ ದಿಲ್ಲೊ.

ಥಂಯ್ಸುರ್ ರಾತ್ಚಿಂ ಧಾ ವೊರಾಂ ವ್ಹಾಜ್ತಾ, ಫುಡೆಂಚ್ ಯೆವ್ನ್ ತೆ ಜಮ್ಲ್ಲೆ. ಪುಣ್ ಭದ್ರತೆ ಖಾತಿರ್, ಲಾಗ್ಸಾರ್‌ಚ್ ತರ್‌ಯೀ ವಿಸ್ಕಾಳೊನ್ ರಾವ್ಲ್ಲೆ.

15ವಿ ತಿ ತಾರಿಕ್. ದೀಸ್ ಬುದ್ವಾರ್ ಜಾವ್ನಾಸ್ಲೊ. ಮಾಯ್-ದೇ-ದೆವುಸ್ ಇಗರ್ಜೆಂತ್ ನಿತ್ಯಾಧಾರ್ ಮಾಯೆಚೆಂ ನೊವೆನ್ ಆಸ್ಲೆಂ. ಫಾದರ್ ಕಾಜಿತಾನ್‌ಂಚ್ ಹೆಂ ನೊವೆನ್ ಸಾಂಬಾಳ್ತಾಲೊ.

ಫಾ। ಕಾಜಿತಾನ್ ಇಗರ್ಜೆಕ್ ಪಚ್ಚೆ ಆದಿಂಚ್ ತಾಕಾ ಭೆಟೊನ್ ರೊಯ್ಸ್ ಪಿಕ್ ಪರ್ವಣ್ಗಿ ತಾಚೆಲಾಗಿಂ ಮಾಗ್ಲಿ. ಮಾಪ್ಸ್ಯಾಂತ್ ತ್ಯೆ ರಾತಿಂ ಜಾಂವ್ಕ್ ಅಸ್ಚ್ಯಾ ತಿಯಾತ್ರಾಕ್ ಪೆಚ್ಯಾಕ್ ಒಪ್ಪಿಗಿ ತಾಣೇಂ ಮಾಗ್ಲಿ. ಫಾ। ಕಾಜಿತಾನ್ ಖುಶೆನ್ ಒಪ್ಲೊ.

ಆನಿ ತ್ಯೆ ರಾತಿಂ—

ಖರ್ಶೆವ್ನ್ ಖರ್ಶೆವ್ನ್‌ಂಚ್ ಕಲಾಂ-ಗೂಚ್ ಪಾವ್ಲೊ ರೊಯ್ಸ್. ಸಾಂಕೇತಿಕ್ ಆವಾಜ್ ದಿತಚ್ ಲಾಗಿಂ ಯೆವ್ನ್ ಜಮ್‌ಲ್ಲ್ಯಾ ಗೇಂಗ್‌ವಾಲ್ಯಾಂಕ್ ಮಿಸಾಂವ್ ಮಾಯ್-ದೇ-ದೆವುಸಾಚಿ ಫುಡ್ಲಿ ರೂಪಾರೇಶಾ ತಾಣೆಂ ದಿಲ್ಲಿ......

ಫುಡ್ಲ್ಯಾ ಥೊಡ್ಯಾಚ್ ದಿಸಾಂ ಭಿತರ್ ಮ್ಹಣ್ಜೆ ಫೆಬ್ರುವರಿಚಾ ಪಯ್ಲ್ಯಾ ಹಪ್ತ್ಯಾಂತ್ ಪಾಪ್‌ಸಾಯ್ಬ್ ಭಾರತಾಕ್ ಯೆಂವ್ಚೊ ಆಸ್ಲೊ. ತಾಚಾ ತ್ಯೆ ಭೆಟಿ ಸರಣಿಂತ್ ಗೊಂಯಾಂಕ್ ತೋ ಯೆವ್ಯಾಚೊ ಆಸ್ಲೊ.

ಗೊಂಯಾಂತ್ ಹೆರ್ ಕಾರ್ಯಕ್ರಮಾಂ ಸಂಗಿಂ. ದಿಯೆಸೆಜಿಂತ್ಲ್ಯಾ ಸರ್ವ್ ಯಾಜಕಾಂಚಿ ಮಿಲಾಕತ್‌ಯಿ ತೊ ಕರುಂಕ್ ಆಸ್ಲೊ.

ಹ್ಯಾ ಕಾರ್ಯಕ್ರಮಾಕ್ ದಿಯೆಸೆಜಿಂತ್ಲೆ ಸರ್ವ್ ಯಾಜಕ್, ಜೆ ವಿವಿಧ್ ಕ್ಷೇತ್ರಾಂನಿ ವಾವುರ್ತಾತ್ ಹಾಜರ್ ಜಾಂವ್ಚ್ಯಾರ್ ಆಸ್ಲೆ. ಮಾಯ್-ದೇ-ದೆವುಸಾ ಫಿರ್ಗಜೆಂತ್ಲೆ ಸರ್ವ್ ಯಾಜಕ್‌ಯಿ ವೆತಲೆ ಮ್ಹಣೊನ್ ರೊಯ್ಸ್ ಜಾಣಾಸ್ಲೊ.

ತಿಚ್ ರಾತ್. ಮಾಯ್-ದೇ-ದೆವುಸ್ ಮಿಸಾಂವ್ ಸಂಪ್ರೆಂವ್ಕ್ ತಾಣೆಂ ನಿಶ್ಚಯಿಲ್ಲೆಂ. ತ್ಯೆ ರಾತಿಂ—ಮಧ್ಯಾನೆ ಥಾವ್ನ್ ಫಾಂತ್ಯಾ ಭಿತರ್ ತಿ ಇಮಾಜ್ ಉಸ್ಲ್ಯಾವ್ನ್ ರಾಮುಕ್ ಗೇಂಗ್‌ವಾಲ್ಯಾಂಕ್ ದಿಂವ್ಕ್ ತಾಣೆಂ ನಿರ್ಣಯಿಲ್ಲೆಂ.

ತ್ಯಾಂ ಜಾಂವ್ ಇಗರ್ಜೆ ವಠಾರಾಂತ್ —ಜಾಂವ್ ತಿಚ್ಯಾ ಆಸ್-ಪಾಸಾಂತ್ ರಖ್ವಾಳ್ಕನಾಸ್ತಾಂ. ರಾಜ್-ಮಾರ್ಗಾ ಪಯ್ಲ್ಯಾ ನಾಖ್ಯಾರ್—ಘುಂವ್ಸ್ನಾರ್ ಆಸ್ಚ್ಯಾ—ಸಾವ್ಳೆಚೆ ಖಾತಿರ್ ಲಾಯಿಲ್ಲ್ಯಾ ರುಕಾಂಚ್ಯೆ ಸಾವ್ಳೆಂತ್ ರಾವ್ಪೊಂಕ್ ಜಾಯ್. ಘುಂವ್ಸ್ನಾರ್ ಥಾಣೆಂ ತಾಂಕಾಂ ತಿ ಇಮಾಜ್ ಹಾಡ್ನ್ ಪಾವಿತ್ ಕರ್ಚಿ ಆನಿ ರುಸುಮಾಂತ್ಲೆ ಉರ್ಲ್ಲೆ ಪಯ್ಶೆ ಘೊವ್ಚೆ ಮ್ಹಣೊನ್ ತಾಣೆಂ ತಾಂಕಾಂ ದಿಗ್ದರ್ಶನ್ ದಿಲೆಂ.

ಇತ್ಲೆಂ ಮ್ಹಣೊನ್ ಘೆವ್ನ್ ತಿ ಘಾಯ್ಸ್ವರ್ದಿ ಪಾಶಾರ್ ಜಾವ್ನ್ ಗೆಲ್ಲಿ. ರೊಯ್ ಪಣ್ಜೆಚ್ಯಾ ವಾಟೆಕ್ ಏಕ್ ಟ್ಯಾಕ್ಸಿ ಘೆವ್ನ್ ಪಯ್ಣಾಕ್ ಲಾಗ್ಲೊ.

ಪಣ್ಜೆ ಪಾವ್ತಚ್, ಆಜ್ ಹೊಟೆಲ್ ಫಿದಾಲ್ಗೊಂತ್ ತಾಣೆಂ ಏಕ್ ಕೂಡ್ ಭಾಡ್ಯಾಕ್ ಕೆಲೆಂ. ಆಪ್ಣಾಕ್ ದಿಲ್ಲ್ಯಾ 13 ನಂಬ್ರಾಂಚ್ಯಾ ಕುಡಾಕ್ ವಚ್ಚೆ ಆದಿಂ ಜೆವ್ಣಾಚ್ಯಾ ಸಾಲಾಕ್ ರಿಗೊನ್ ಬೊಂಕೆತಿಚೆಂ ಜೆವಣ್ ತಾಣೆಂ ಹಾಡಯ್ಲೆಂ. ನೋಪ್ ವರ್ಸಾಂನಿ ಪಯ್ಲೆ ಪಾವ್ಟಿಂ ವಿದೇಶಿ ಸೊರೊ ತೊ ಪಿಯೆಲೊ. ತಾಕಾ ಮುಂಗಣ್ ಜಾವ್ನ್ ಮೆಳ್ಲ್ಯಾ 20.000 ರುಪ್ಯಾಂನಿ ತಾಕಾ ಧಯ್ರ್ ದಿಲ್ಲೆಂ.

ದುಸ್ರ್ಯಾ ದಿಸಾ ಉಟ್ತಚ್. ನಾಷ್ಟೊ ಸಂಪೊವ್ನ್ ಪಣ್ಜೆ ಬಜಾರಾಂತ್ ತೊ ಭೊಂವ್ಲೊ ಆನಿ ಆಪ್ಣಾಕ್ ಜಾಯ್ ಜಾಲ್ಲ್ಯೊ ವಸ್ತು ತಾಣೆಂ ಘೆತ್ಲ್ಯೊ. ಉಪ್ರಾಂತ್ ಬಾರ್ದೆಜಾಕ್ ವೆಚೆಂ ಬಸ್ಸ್ ತಾಣೆಂ ಧರ್ಲೆಂ......

ಫೆಬ್ರೆರ್ ಮಹಿನೊ ಚಾಲು ಜಾಲ್ಲೊ. ಸಗ್ಳ್ಯಾ ಭಾರತಾಂತ್ ಪಾಪಾ ಭೊಂವ್ಚೆಕ್ ಲಾಗ್ಲೊ. ಪಾಪಾಕ್ ಹಾರ್ದಿಕ್ ತಸೊ ವೈಭವಿಕ್ ಸ್ವಾಗತ್ ದಿಂವ್ಕ್ ಆಯ್ಚೆಂ ಗೊಂಯ್ ಏಕಾ ಪಾಂಯಾನ್ ಉಬೆಂ ರಾವ್ಲ್ಲೆಂ.

ಮಾಯ್-ದೆ-ದೆವ್ಸ್ ಇಗರ್ಜೆಂತ್ಲೆ ಸರ್ವ್ ಯಾಜಕ್ ಪಾಪಾಚ್ಯೆ ಭೆಟಿಕ್ ವೆಚೆ ಆಸ್ಲೆ. ಹೆಂ ಪಯ್ಲೆಂಚ್ ಕಳಿತ್ ಜಾಲೆಲ್ಯಾನ್ ರೊಯ್ನ್ ತಶೆಂ ಅಪಹರಣಾಚೆಂ ಯೋಜನ್ ಮಾಂಡ್ಲ್ಲೆಂ.

ಸರ್ವ್ ಯಾಜಕಾಂನಿ ಏಕಾ ಜೂಸ್ತ್ ವೆಳಾರ್ ಸಹಭೆಟವ್ಣಚೆಂ ಮಿಸ್ ಭೆಟಯ್ಲೆಂ. ಪಾಪಾಕ್ ಪಳೆಂವ್ಕ್ ವೆಚೆ ಫಾಸುನ್ ಜಡುಣೆಂ ಸಗ್ಳ್ಯಾ ಫಿರ್ಗಜೆಚೊ ಲೋಕ್ ತ್ಯಾ ಮಿಸಾಕ್ ಹಾಜರ್ ಜಾಲ್ಲೊ.

ಉಪ್ರಾಂತ್ ಸರ್ವ್ ಶಾಂತ್-ಸಮಾಧಾನ್.

ಮಿಸ್ ಸಂಪ್ತಚ್ ಆಪ್ರಣ್‌ಚೊ ಭಾಯ್ರ್ ವೆತಾಂ ಮ್ಹಣುನ್ ಸಾಂಗುನ್ ರೊಯ್ ಚಲ್ತಚ್ ರಾವ್ಲೊ. ಸರ್ವ್ ಯಾಜಕ್ ಭಾಯ್ರ್ ಸರ್ತ್ಯಾ ಘಡ್ಬಡೆಂತ್ ಆಸ್ಲಲ್ಯೆ ನಿಮಿತ್ತಿಂ, ಕೊಣೆಂಯ್ ರೊಯ್ನ್ ಲಿಪೊವ್ನ್ ವ್ಹಲ್ಲಿ ಧಾಕ್ಟ್ಲಿ ತಾಚಿ ಸೂಟ್-ಕೇಜ್ ಪಳೆಂವ್ಕ್ ನಾ.

ತಸೊ ಗೆಲ್ಲೊ ತೊ ಸಾಂಜೆರ್‌ಸೊ ಪ
ಯೋಜನ್ ಕಾರ್ಯಗತ್ ಕರ್ಚಿ ಮಾಂಡ್ಣಿ
ಯೆವ್ನ್ ಪಾವ್ತಾನಾ ಧರ್ಣಿಕ್ ಕಾಳೊಕ್
ತಾಚಿ ನವರ್ ಪಾದ್ರಿಂಚ್ಯಾ ಘರಾ ಹೆವಿಂ

WORLD KONKANI LIBRARY
Accn No: 000978

ಏಕ್ ಘಡಿ ಸ್ತಬ್ಧ್ ಜಾಲಿ ವಿಗಾರ್ ಘಾ। ಕಾಜಿತಾನಾಚ್ಯಾ ಕಮ್ರಾಂತ್ ದಿವ್ಯೊ ಜಳ್ತಾಲೊ ತರ್ ತೊ ಪಾಪಾಕ್ ಭೆಟ್ಟ್ಯಾಕ್ ವಚೊಂಕ್ ನಾಗಾಯ್?!

ತ್ಯಾ ಏಕಾ ದಿಸಾ ಪಾಸುನ್ ತ್ಯೆ ಫಿರ್ಗಜೆಂತ್ ಕಿತೆಂಯ್ ಆಶ್ಚಿರ್ ಗಜ್ಜೊ ಉಟ್ಲ್ಯಾರ್ ಜಾಗ್ತಿಲ್ಯೆ ಸೆಜಾರಿ ಫಿರ್ಗಜೆ ಥಾವ್ನ್ ತ್ಯೊ ಪರಿಹಾರ್ ಕರ್ಚಿ ವಿಲೆವಾರಿ ತಾಣೆಂ ಕೆಲ್ಲಿ. ತ್ಯೆ ಫಿರ್ಗಜೆಂತ್ ನಿವೃತ್ತ್ ದೋಗ್ ಜಣ್ ಪಾದ್ರಿ ಸಯ್ರೆ ಜಾವ್ನ್ ರಾವ್ತಾಲಿ......

ಭಾಯ್ಲ್ಯಾ-ಭಾಯ್ರ್ ಪಾರ್ಕೊ-ಪರ್ಕಿಸೊ ಜಾವ್ನ್ ತಾಣೆಂ ವೇಳ್ ಪಾಶಾರ್ ಕೆಲೊ.

ವೇಳ್ ಪಾಶಾರ್ ಜಾವ್ನ್ ಗೆಲೊ. ಇಗರ್ಜ್ ಆನಿ ಪಾದ್ರಿಂಚ್ಯಾ ಘರಾಚೆರ್ ನದರ್ ದವರ್ನ್ ಆಸ್ಲ್ಲ್ಯಾ ಡೊಯ್ಕ್ ಆತಾಂ ಘಾ। ವಿಗಾರಾಚ್ಯಾ ಕಮ್ರಾಂತ್ ದಿವ್ಯೊ ದಿಸ್ಲ್ಯೊನಾ. ಬರಾಬರ್ ತರ್ ಕೆವ್ಲೊ ವಿಶ್ರಾಂತೆಕ್ ಗೆಲೊ

ಮಧ್ಯಾನ್ ರಾತ್ ಲಾಗಿಂ ಜಾತಾಲಿ. ಅಶಾಂ ಪಾಳು ರೊಯ್ ಆಪ್ಲಾಚ್ಯಾ ಬಿಡಾರಾಕ್ ಗೆಲೊ. ಅವಾಜಾವಿಣ್ ದಾರ್ ತಾಣೆಂ ಉಘಡ್ಲೆಂ. ಕುಡಾಂತ್ಲ್ಯೊ ದಿವ್ಯೊ ತಾಣೆಂ ಪೆಟೊಂವ್ಕ್ ನಾ. ಬದ್ಲಾಕ್ ಏಕ್ ವಾತ್ ಜಳಯ್ಲಿ.

ಆತಾಂ ತ್ಯೆ ವಾತಿಚ್ಯಾ ಉಜ್ವಾಡಾಂತ್ ತೊ ನ್ಹೆಸುಂಕ್ ಲಾಗ್ಲೊ. ಪಯ್ಲೆಂಚ್ ಕಾಡ್ನ್, ಖಿಳ್ಯಾಕ್ ಶಿಕಾರ್ವ್ನ್ ದವರ್ಲ್ಲೆಂ ಪರ್ನೆಶೆಂ ಏಕ್ ಚೌಕುಳಿ ಶರ್ಟ್ ತಾಣೆಂ ಘಾಲೆಂ. ಉಪ್ರಾಂತ್ ಪಳ್ಯಾಚ್ಯಾ ಬೆಲ್ಲ್-ಬೊಟಿ ಮಾಚೆಂ ಪರ್ನೆಂ ಪ್ಯಾಂಟ್, ಮಾತ್ಯಾಕ್ ನಕ್ಲಿ ಕೆಸ್ (ವಿಗ್) ಬಸಯ್ಲೆಂ. ತಶೆಂಚ್ ಕೃತಕ್ ಖಾಡ್ ಮುಖಮಳಾಕ್ ಚಿಡ್ಕಾಯ್ಲೆಂ. ಪಾಂಯಾಂಕ್ ಕೆನ್ವಾಸಾಚೆ ಮೊಚೆ—ಹೆ ಮೊಚೆ ಆವಾಜ್ ದಿನಾಸ್ಲೆ.

ಉಪ್ರಾಂತ್ ತೊ ಇಗರ್ಜೆ ಬಾಗ್ಲಾಚ್ಯೊ ಆನಿ ಇಮಾಜ್ ಫಿಚಾರ್ ಕೆಲ್ಲ್ಯಾ ಆಲ್ತಾರಿಚ್ಯೊ ಚಾವಿಯೊ ಸೊಧುಂಕ್ ಲಾಗ್ಲೊ. ಥೊಡ್ಯಾ ದಿಸಾಂ ಆದಿಂ ಪಣ್ಜೆ ತೊ ಪಾವ್ಲ್ಲೊ, ವೆಳಿಂ ಹೆರ್ ಆಯ್ದಾಂ-ಹಾತೆರಾಂ ಸಂಗಿಂ ಹ್ಯೊ ಚಾವಿಯೊಯಿ ಕರ್ನ್ ಹಾಡ್ಲ್ಯೊ.

ಪುಣ್ ಆತಾಂ ತಾಕಾ ತ್ಯೊ ಚಾವಿಯೊ ಮೆಳ್ಳ್ಯಾನಾಂತ್. ‘ಪ್ಲಡ್ಸ್ಟಯ್’ ಚಿಂತ್ಲೆಂ ತಾಣೆಂ ಚಾವಿಯೊ ಸ್ವಾಧೀನ್ ಕರ್ಚಿ ವಾಟ್ ಶಾಂಪ್ ಜಾಣಾಂ.

ಟಾಪೊರ್ಲಿನಾನ್ ಕೆಲ್ಲೆಂ ಪ್ರೊತೆಂ ಪಾಟಿರ್ ಘಾಲ್ನ್ ತೊ ಆತಾಂ ಆಪ್ಲ್ಯಾ ಕುಡಾಂತ್ಲ್ಯಾ ಭಾಯ್ರ್ ಪಡ್ಲೊ. ಘಾಲಿಂ ಪೂರ್ನ್ ಚಾವಿಯೊ ಕೊನ್ಸ್ಯಾಂತ್ ಆಸ್ಚ್ಯಾ ಕಂತ್ರಾಳಾಂತ್ ತಾಣೆಂ ಗಳಯ್ಲ್ಯೊ. ಉಪ್ರಾಂತ್ ಶೀದಾ ಫಾದರ್ ಕಾಜಿತಾನಾಚ್ಯಾ ಕಮ್ರ್ಯಾಲಾಗಿಂ ತೊ ಆಯ್ಲೊ.

ಇಗರ್ಜೆಚ್ಯೊ ಚಾವಿಯೊ ಆಸ್ಚ್ಯೊ, ಫಾ। ಕಾಜಿತಾನಾಲಾಗಿಂ ಮ್ಹಣೊನ್ ತೊ ಜಾಣಾಸ್ಲೊ.

ಫಾ। ಕಾಜಿತಾನ್ ತ್ಯಾ ದಿಸಾ ಅಚಾನಕ್ ಘರಾ ಉರ್‍ಲ್ಲೊ. ಪಾಪಾಕ್ ಮೆಳೊಂಕ್ ಗೊಂಯಾಂ ವೆಚ್ಯಾಕ್ ಭಾಂಯ್ರ್ ಸರ್ಲ್ಲೊ ತೊ. ಪುಣ್ ವರ್ಸಡ್ಯಾನ್ ಕಿತೆಂಗಿ ಕರ್ತಾನಾ, ತಾಚೊ ಪಾಂಯ್ ಆಡ್ ಪಡೊನ್ ಕುಸ್ಕಾಲ್ಲೊ. ಪೆರಾಂಕ್ ಧಾಡ್ನ್ ನಿರಾಶೆನ್ ಮ್ಹಳ್ಳ್ಯಾಬರಿ ಘರಾಚ್ ತೊ ಉರ್ಲೊ.

ಫಾ। ಕಾಜಿತಾನಾಚ್ಯಾ ಕಮ್ರ್ಯಾಚೆಂ ದಾರ್ ಧಾಂಪ್ಲ್ಲೆಂ. ಏಕ್ ಪಾವ್ಟ್ ಭಿತರ್ಲ್ಯಾನ್ ತೆಂ ದಾರ್ ಧಾಂಪ್ಲ್ಯಾರ್ ಪರತ್ ಭಾಯ್ಲ್ಯಾಂಕ್ ತೆಂ ಉಗ್ತೆಂ ಕರುಂಕ್ ಜಾಯ್ನಾಸ್ಲೆಂ. ಏಕ್‌ಚ್ ಭಿತರ್ ಆಸ್ಲ್ಲ್ಯಾ ವ್ಯಕ್ತಿನ್ ತೆಂ ಉಘಡಿ ಜಾಯ್ಸ್ ನಾ ತರ್ ಭಾಯ್ಲ್ಯಾ ವ್ಯಕ್ತಿಲಾಗಿಂ ತಾಚಿ ಚಾವಿ ಆಸುಂಕ್ ಜಾಯ್,

ಆಪ್ಣಾಲಾಗಿಂ ತ್ಯಾ ದಾರಾಚಿ ಚಾವಿ ನಾ ತರ್‌ಯಿ ರೊಯ್ ಪಾಟಿಂ ಸರೊಂಕ್ ನಾ. ಅಸಲ್ಯಾ ಸಾಹಸಾಂನಿ ಹೆಳ್‌ಟ್ಲ್ಯಾ ಗ್ರ್ಯಾಯ್ಸ್ಕ ತೊ. ಆಪ್ಣಾಲಾಗಿಂ ಆಸ್ಲಲ್ಯಾ ಹಾತೆರಾನ್ ಆವಾಜ್ ಜಾಯ್ನಾಸ್ತಾಂ ತಾಣೆಂ ತೆಂ ದಾರ್ ಉಘಡ್ಲೆಂ. ಆನಿ ತೊ ಭಿತರ್ ಸರ್ಲೊ. ಫಾ। ಕಾಜಿತಾನ್ ಇಗರ್ಜೆಚ್ಯೊ ಚಾವಿಯೊ ಆಪ್ಲ್ಯಾ ಉಶ್ಯಾ ಪಂದಾಕ-ಚ್ ದವರ್ತಾ ಮ್ಹಣೊನ್ ತೊ ಜಾಣಾಸ್ಲೊ.

ಫಾ। ಕಾಜಿತಾನಾಚ್ಯಾ ಖಟ್ಲ್ಯಾಲಾಗಿಂ ತೊ ಆತಾಂ ಪಾವ್ಲ್ಲೊ. ಪಾದ್ರಿ ಬಾಪ್ಪ್ಯಾ ತೆಪ್ಸ್ಲ್ಯೆ ಕುಶಿಕ್ ಪರ್ತೋನ್ ನಿದೊನ್ ಆಸ್ಲೊ. ದುಖಿಚ್ಯಾ ಪಾಂಯಾಕ್ ತಾಣೆಂ ರಗಡ್ಲ್ಲಿ ಮುಲಾಮ್ ಪುರ್ಸುಳ್ಳ್ಯಾಲಿ.

ರೊಯ್ನ್ ಆತಾಂ ಉಶ್ಯಾ ಪಂದಾಕ್ ಹಾತ್ ಘಾಲ್ನ್ ಚಾವಿಯೊ ವೊಡ್ಲ್ಯೊ. ನಶೀಬಾನ್ ತ್ಯೊ ಧರ್ಣಿರ್ ಪಡೊನ್ ಆವಾಜ್ ಜಾಲೊ.

ಕ್ಷಣಾನ್ ಜಾಗ್ ಜಾಂವ್ಚೆಂ ಸಂವಯ್ ಫಾ। ಕಾಜಿತಾನಾಚೆಂ. ತ್ಯಾಚ್ ಪದಿಂ ಜಾಗ್ಲಲೊ ತೊ. ಕೊಣ್ ಮ್ಹಣ್ ಮ್ಹಣಾತ್ತ್ ಉಟೊನ್ ಬಸ್ಲೊ. ತಾಚೊ ಹಾತ್ ಖಟ್ಲ್ಯಾರ್‌ಚ್ ಆಸ್ಚ್ಯಾ ವೀಜ್ ಬಟಾಂವಾ ಸರ್ಶಿಂ ಗೆಲೊ.

ಉಚ್ವಾಸ್ಲ್ಯಾ ಕಷ್ಟಾಂತ್ ಅಪ್ಚಿತ್ ಪರ್ಕಿ ವ್ಯಕ್ತಿಕ್ ಪಳೆವ್ನ್ ತೊ ಘಾಬರ್ಲೊ. ಬೋಬ್ ಮಾರುಂಕ್ ಮ್ಹಣೊನ್ ತಾಣೆಂ ತೊಂಡ್ ಉಗ್ತೆಂ ಕರ್ಶೆ ಭಿತರ್ ರೊಯ್ತೊ ಏಕ್ ಕರಾಟೆ ಮಾರ್ ತಾಚ್ಯೆ ಗೊಮ್ಟ್ಯಾರ್ ಬಸೊನ್ ತಾಚಿ ಮಾತ್ ಚುಕ್ಲಿ ಬಿಟ್ಯ್ಯಾರ್ಚ್ ತೊ ಪತರ್ಲೊ.

ಪಾದ್ರಿಂ ಭಿತರ್ ಘಾ। ಕಾಜಿತಾನ್ ರೊಯ್ಸ್ ಮೊಗಾಚೊ. ಫಾದರ್ ಕಾಜಿತಾನಾಕ್ಯಿ ರೊಯ್ಸ್ಚೆರ್ ಅಭಿಮಾನ್ ಆನಿ ಮೋಗ್ ಆಸ್ಲೊ. ಪುಣ್ ಅಜ್ ರೊಯ್ಸ್ಚ್ಯಾ ಕಾಳ್ಜಾಂತ್ ಪಯ್ಲ್ಯಾ ಶೆಗುಣಾಕ್ ಜಾಗೊ ನಾಸ್ಲೊ. ಥ್ಯಾ ಜಾಗ್ಯಾರ್ ಲುಸಿಫೆರ್ ಬಸೊನ್ ಆಸ್ಲೊ.

ತಸೊ ಶೆಪ್ಟಾಲ್ಲೊ ತೊ ಪಾದ್ರಿ ಫುಡ್ಲೆ ದೋನ್-ತೀನ್ ಘಂಟೆ ಉಟ್ಟ್ಯೊ ನಾ ಮ್ಹಣ್ ರೊಯ್ಸ್ ಜಾಣಾ ಆಸ್ಲೊ. ಆಪ್ಲಿ ವಾಟ್ ಆತಾಂ ಸುಗಮ್ ಜಾಲಿ ಮ್ಹಣ್ ತಾಕಾ ಭೊಗ್ಲ್ಯಾಂತ್ ದುಭಾವ್ ನಾಸ್ಲೊ.

ಪರತ್ ಪ್ರೆತಂ ಪಾಟಿರ್ ಚಡೊನ್ ತಾಣೆಂ ಇಗರ್ಜೆ ದೆಮ್ಮಿಂ ಸುರಾಂಟಿ ಮಾರ್ಲಿ. ಆಪ್ಣಾಲಾಗಿಂ ಆಸ್ಲ್ಯಾ ಚಾವಿಯಾಂನಿ ಸಂಪೆಪಣಂ ತಾಣೆಂ ತೆಂ ದಾರ್ ಉಗ್ತೆಂ ಕೆಲಂ.

ತಸೆಂ ತೆಂ ಧಾಂಪ್ರುನ್ ತೊ ತಿ ಇಮಾಜ್ ದವರ್ಲ್ಯಾ ಅಲ್ತಾರಾ ಲಾಗಿಂ ಆಯ್ಲೊ. ಅಲ್ತಾರಾಚ್ಯಾ ಅಲ್ಮಾರಿಂತ್ ತಿ ಇಮಾಜ್ ಫಿಚಾರ್ ಕೆಲ್ಲಿ ತರ್ಯಿ, ತಿ ಕಾಡುಂಕ್ ಆತಾಂ ಅಪ್ಣಾಕ್ ಸಂಪೆಂ ಮ್ಹಣೊನ್ ತಾಕಾ ಭೊಗ್ಲೆಂ. ಏಕಾ ಸ್ಟೂಲಾರ್ ಚಡೊನ್ ತೆಂ ಅಲ್ಮಾರಿಚೆಂ ದಾರ್ ತಾಣೆಂ ಉಘಡ್ಲೆಂ. ಪುಣ್ ಇಮಾಜ್ ಸಂಪೆಪಣಂ ತಾಚ್ಯಾ ಹಾತಾಕ್ ಮೆಳ್ಚಿಬರಿ ನಾಸ್ಲಿ. ತಿಚೆಂ ಪ್ಯಾಡ್ ತಿಕಾ ಉಬಾರ್ಲ್ಯಾ ಶಿಮೆಂಟಿಚ್ಯಾ ಕುಂಡ್ಯಾಕ್ ನಟ್-ಬೋಲ್ಟ್ ಘಾಲ್ನ್ ಬಸಯಿಲ್ಲೆಂ.

ರೊಯ್ಸ್ ಆತಾಂ ಆಪ್ಲೆಂ ಪ್ರೆತಂ ಉಗ್ತೆಂ ಕರ್ನ್, ತಾಂತ್ಲಿಂ ಹಾತೆರಾಂ ಭಾಯ್ರ್ ಕಾಡ್ಲಿಂ, ಆನಿ ತಿ ಇಮಾಜ್ ಕುಂಡ್ಯಾ ಥಾವ್ನ್ ವಿಂಗಡ್ ಕರುಂಕ್ ಆರಂಭ್ ಕೆಲೆಂ.

ವೇಳ್ ಧಾಂವ್ತಾಲೊ. ಸಗ್ಳ್ಯಾನ್ ಸಿಳ್ಕಬ್ಟ್. ಕಿತ್ಲೊ ಧಯ್ರಾಧಿಕ್ ತೊ ಜಾಲ್ಯಾರ್ಯಿ ತಾಕಾಯಿ ಬಾರೀಕ್ ಕಾಪ್ಣಿ ಭೊಗ್ತಾಲಿ. ಫುಡ್ಯೆನ್ ಘಡಿ ಚೊಲ್ಪಾಂತ್ಲ್ಯಾ ಚಿಸ್ಮಿಲಿಕ್ ತೊ ಸಾಸ್ಪುಂಕ್ ಲಾಗ್ಲೊ.

ಆರ್ಧ್ಯಾ ಘಂಟ್ಯಾ ಭಿತರ್ ತಾಚೆಂ ಕಾಮ್ ಸಂಪ್ಲೆಂ. ತಿ ಇಮಾಜ್ ಆತಾಂ ತಾಚ್ಯಾ ಹಾತಾಂತ್ ಆಸ್ಲಿ. ಜಡ್ ಇಮಾಜ್ ತಿ ಆರ್ತೀ ಕಷ್ಟಾಂನಿ ತಾಣೆಂ ತಿ ಸಕಯ್ಲ್ ಹಾಡ್ನ್ ದವರ್ಲಿ. ಉಪ್ರಾಂತ್ ಪರತ್ ವಯ್ರ್ ಚಡೊನ್ ಆಪ್ಲಿಂ ಹಾತೆರಾಂ ಪೆಟ್ಯಾಂತ್ ಘಾಲ್ನ್ ತೆಂ ಪೆಟೆಂ ಸಕಯ್ಲ್ ತೊ ಹಾಡ್ನ್ ಆಯ್ಲೊ.

ಇಗರ್ಜೆಂತ್ ಭೊಂವ್ತಿಂ ತಾಚಿ ನದರ್ ಚರ್ಲಿ. ಪವಿತ್ರ್ ಸಾಕ್ರಾಮೆಂತಾ ಮುಜ್ರಿಲೊ ಏಕ್ ದಿವೊ ಮಾತ್ರ್ ಜಳ್ತಾಲೊ. ತರ್ಯೀ ತಾಚೊ ಮಂದ್ ಪ್ರಕಾಸ್ ಸಗ್ಳ್ಯಾ ಇಗರ್ಜೆಂತ್ ಚರ್ತಾಲೊ.

ತ್ಯಾ ಪ್ರಕಾಸಾಂತ್ ತಾಚಿ ನದರ್ ಖಂಯ್ಸರ್ ಪಾವ್ತಾ ಥಂಯ್ಸರ್ ಇಮಾಜಿ ತಾಕಾ ದಿಸೊಂಕ್ ಲಾಗ್ಲ್ಯೊ. ತ್ಯೊ ಇಮಾಜಿ ಆಪ್ಣಾಲಾಗಿಂ ಉಲಯ್ತಾತ್ ತಸೆಂ ತಾಕಾ ಭೊಗೊಂಕ್ ಲಾಗ್ಲೆಂ. ತಾಚಿ ನದರ್ ಆತಾಂ ಪರತ್ ಸಾಯ್ಬಿಣಿಚ್ಯೆ ಇಮಾಜಿಚೆರ್ ಖಂಚ್ಲಿ.

ತಿ ಇಮಾಜ್ ಸಿಕ್ಕಾಯಿಲ್ಲ್ಯಾ ಘಡ್ಯೆ ಥಾವ್ನ್ ತಾಚೆ ಹಾತ್ ಬಾರೀಕ್ ಕಾಂಬ್ತಾಲೆ. ತಾಚ್ಯಾ ಅಂತರಂಗಿಂ ಅಶಾಂತಿ ಚರೊಂಕ್ ಲಾಗ್ಲಿ.

ವೇಳ್ ಧಾಂವ್ತಾಲೊ

ತಿ ಇಮಾಜ್ ಉಕಲ್ಚಿ ಪಾಸುನ್ ತಾಣೆಂ ಆತಾಂ ಹಾತ್ ಕಾಡ್ಲೊ. ಹ್ಯೆಚ್ ವೆಳಿಂ ತ್ಯೆ ಇಮಾಜೆ ಥಾವ್ನ್ ಸುಟ್ಲಲೊ ಏಕ್ ತಾಳೊ "ಮ್ಹಾಕಾ ಹಾತ್ ಲಾಯ್ನಾಕಾ" ಮ್ಹಳ್ಳಲೊ ತಾಚ್ಯಾ ಅಂತಸ್ಕರ್ಣಾಂತ್ ಆಯ್ಕೊಂಕ್ ಲಾಗ್ಲೊ.

ಹೊಚ್ ತಾಳೊ ಹಾಚ್ಯೆ ಆದಿಂ ಏಕ್ ಪಾವ್ಟಿಂ ಖಂಯ್ಸರ್‌ಗಿ ಆಯ್ಕಲ್ಲೊ ಉಗ್ಡಾಸ್ ತಾಕಾ ಆಯ್ಲೊ. ಪ್ರಾಯ್, ನೋವ್ ವರ್ಸಾಂ ಆದಿಂ ಶೀಲಾಚೊ ಮಾನ್‌ಭಂಗ್ ಕರ್ತಾನಾ, ತಾಣೆಂ ತಿಂ ಉತ್ರಾಂ ಉಚಾರ್‌ಲ್ಲಿಂ. "ಭಾವಾಂನೊ" ಮ್ಹಳ್ಳೆಂ ತಾಣೆಂ, "ಮ್ಹಾಕಾ ಹಾತ್ ಲಾಯ್ನಾಕಾತ್. ಉಪ್ಕಾರ್ ತುಮ್ಚ್ಯಾಲಾಗಿಂ ಮಾಗ್ತಾಂ. ಮ್ಹಜೆಂ ಭಾಂಗಾರ್ ಜಾಂಯ್ ತರ್ ಘೆಯಾತ್, ಪುಣ್ ಮ್ಹಾಕಾ ವಚೊಂಕ್ ಸೊಡಾತ್."

ತಾಣೆಂ ತಿಚೆರ್ ಚಲಯ್‌ಲ್ಲ್ಯಾ ಅತ್ಯಾಚಾರಾಂತ್ ತಿಕಾ ಹಿಂ ಉತ್ರಾಂ ತೊಂಡಾನ್ ಉಚಾರುಂಕ್ ಆಸ್ಪದ್ ಮೆಳೊಂಕ್ ನಾಸ್‌ಲ್ಲೊ. ಪುಣ್ ತಿಚ್ಯಾ ಅಂತರಂಗಾನ್ ಧಾಡ್‌ಲ್ಲೊ ಹೊ ಸಂದೇಶ್ ರೊಯ್ತಾ, ಅಂತಸ್ಕರ್ಣಾಂತ್

ರಿಗೊನ್ ಗಾಜೊಂಕ್ ಲಾಗ್‌ಲ್ಲೊ ಪುಣ್ ಹ್ಯಾ ತಾಳ್ಯಾಕ್ ತಾಣೆಂ ಆಪ್ಲೆಂ ಕೊಶೆಡ್ಬಚ್ ಧಾಂಪ್‌ಲ್ಲೆಂ.

ಆನಿ ಆತಾಂ ದುಸ್ರ್ಯೆ ಪಾಪ್ಟಿಂ ಮುಸ್ರಿ ಹಿ ಸ್ತ್ರೀ!

ಛೆ! ಮುಖಾಮಳ್ ಏಕ್ ಪಾಪ್ಪಿಂ ಘಾಪುಡ್ಲೆಂ ತಾಣೆಂ. ಹ್ಯಾ ಸಿಂತಿ ಮೆಂತಾಂಕ್ ಹೊ ವೇಳ್ ಸ್ಟಯ್.

ಆತಾಂ ತೊ ಪರತ್ ಕಾರ್ಯಾಳ್ ಜಾಲೊ. ಪೊತೆಂ ತಾಣೆಂ ಪಾಟಿರ್ ಚಡಯ್ಲೆಂ. ತಾಂತ್ಲೆಂ ಭಾಯ್ರ್ ಕಾಡುನ್ ದವರ್‌ಲ್ಲೆಂ ಏಕ್ ಧವೆಂಚ್ ಲುಗಾಟ್ ತಾಣೆಂ ಆತಾಂ ಇಮಾಜಿಕ್ ಪಾಂಗ್ರುಯ್ಲೆಂ. ಆನಿ ಜಬರ್‌ದಸ್ತೆನ್ ವ್ಹೆಳ್ಯಿ ಪರಿಂ ತಿ ಇಮಾಜ್ ಉಕ್ಲುನ್ ತಾಣೆಂ ಆಪ್ಲ್ಯಾ ಗೊಪಾಂತ್ ಘೆತ್ಲಿ. ಉಪ್ರಾಂತ್ ತುರ್ತಾನ್ ತೊ ಭಾಯ್ರ್ ಆಯ್ಲೊ. ಇಗರ್ಜೆಚೆಂ ದಾರ್ ಧಾಂಪುನ್ ಬೀಗಾತಾಂತ್ ಚಾವಿ ತಾಣಾಂ ಘುಂವ್ಡಾಯ್ಲಿ . ತಿ ಭಾಯ್ರ್ ಯೆತಚ್ ಇಗರ್ಜೆಚ್ಯಾ ಬೊಲ್ಯಾಂವಾ ಕುಶಿನ್ ತಾಣೆಂ ತಿ ಉಡಯ್ಲಿ.

ಆಪ್ಲೊ ಕಸಲೊಯ್ ಘುರ್ತ್ ಮೆಳಾತ್ ಮ್ಹಳ್ಳೆಂ ಭ್ಯೆಂ ತಾಕಾ ನಾಸ್ಲೆಂ, ತ್ಯಾ ಪಾಸುನ್ ಸರ್ವ್ ಪಾಟಾಂನಿ ಘಾಪ್ಸೊ ತಿ ಮುಂಜಾಗ್ರತ್ ತಾಣೆಂ ಘೆತ್‌ಲ್ಲಿ ಉಪಾಯ್ ಗಳ್ಸಿಲ್ಲಿ.

ಅತಾಂ ತಿ ಇಮಾಜ್ ತಾಣೆಂ ಸಾಂಬಾಳ್ನ್ ಆಪ್ಲ್ಯಾ ಬಗ್ಲೆಕ್ ಘೆತ್ಲಿ. ಆನಿ ತಶೆಂಚ್ ವಾಟೆಕ್ ತುರ್ತಾಚಿಂ ಮೆಟಾಂ ಲಾಯ್ಲಿಂ.

ಪುಣ್ ಆಜ್ ತಾಣೆಂ, ರಾಜ್-ರಸ್ತ್ಯಾಕ್ ಪಾವೊಂಕ್ ಇಗರ್ಜೆ ಫುಡ್ಲಿ ಗಲ್ಲಿ (ಲೇನ್) ಧರ್ಲಿ ನಾ. ಬದ್ಲಾಕ್ ಘಾಂಟೆಂಚ್ಯಾ ತೋರಿ ಮುಳಾಂತ್ ಥಾವ್ನ್ ಆರಂಭ್ ಜಾಂವ್ಚ್ಯಾ ಹಿತ್ಲಾಚಿ ವಾಟ್ ಧರ್ಲಿ.

ಚಡುಣೆಂ ಏಕ್ ಫರ್ಲಾಂಗ್‌ಭರ್ ಆಸ್‌ಲ್ಲೆಂ ಹೆಂ ಇಗರ್ಜೆ-ಭಾಟ್ (ಹಿತಾಲ್) ತಾಚೆ ಉಪ್ರಾಂತ್ ದುಸ್ರೆಂ ಏಕ್ ಹಿತಾಲ್ ಮೆಳ್ತಾಲೆಂ. ತೆಂ ಹಿತಾಲ್ ಆಖೆರ್ ಜಾಂವ್ಚೆ ಥಂಯ್, ರಾಜ್-ರಸ್ತೊ ಆರಂಭ್ ಜಾತಾಲೊ.

ಇಗರ್ಜೆ-ಭಾಟಾಂತ್ಲ್ಯಾನ್ ತೊ ಆತಾಂ ಚಲೊಂಕ್ ಲಾಗ್ಲೊ. ಪುಣ್ ತ್ಯಾ ಘಾತ್ರ್ಯಾಳ್-ರೆಂವಾಳ್ ಘುಂಯ್ಚ್ಯೆರ್ ತಾಚಿಂ ಮೆಟಾಂ ತ್ವರಿತಾನ್ ಚಲ್ಲಿಂ ನಾಂತ್. ತಶೆಂಚ್ ಥಂಯ್ ಥಂಯ್ ಮೆಳ್ಚ್ಯಾ ದಾಟ್-ಗಣ್ಯ್ ರೂಕ್-ರುಖಾಡಾಂ ಇಡ್ಯಾಂತ್ಲ್ಯಾನ್ ಪಾಶಾರ್ ಜಾಂವ್ಕ್ ತಾಕಾ ಕಷ್ಟ್ ಪಾರುಂಕ್ ಲಾಗ್ಲೆ.

ತರ್ಯೀ ಜೆತಾನ್ ತೊ ಫುಡೆಂ ಸರೊಂಕ್ ಲಾಗ್ಲೊ. ಅಮಾಸೆಕ್ ಲಾಗಿಂ ಜಾಲ್ಲೊ ಕ್ಷೀಣ್ ಚಂದ್ರ್ ಆತಾಂ ಆಪ್ಲೊ ಮುಸ್ಕ್ಯ ಉಜ್ವಾಡ್ ಫಾಂಕೊಂವ್ಕ್ ಲಾಗ್‌ಲ್ಲೊ.

ಅಶೆಂ ತೊ ಚಲ್ತಾಂ, ಸಟ್ಟ್ ಕರ್ನ್ ತಾಚ್ಯಾ ಪಾಂಯಾಂಕ್ ಕಿತೆಂಗಿ ಆದಾಳ್‌ಲ್ಲ್ಯಾ ಪರಿಂ ಜಾಲೆಂ. ದುಸ್ರ್ಯಾ ಘಡ್ಯೆ ಏಕ್ ರುಕಾಚಿ ಕುತಿ ತಾಚ್ಯಾ ದಾವ್ಯಾ ಪಾಂಯಾಚ್ಯಾ ಬೆಳ್ಲ್ಯಾ-ಬೊಟಮಾಕ್ ಶಿರ್ಕಾಲಿ.

ಫುರಾಸಣ್ ತಾಕಾ ಜಾಲ್ಲಿ. ಘಡ್ಯೆನ್ ಘಡಿ ತಿ ಇಮಾಜ್ ತಾಕಾ ಆಪ್ಲಿ ಜಡಾಂಯ್ ಚಡಯ್ತ್ ವೆತಾ ಕಶಿ ದಿಸ್ತಾಲಿ.

ಆನಿ ಆತಾಂ ಸಟ್ಟ್ ಕರ್ನ್ ತಿ ಕುತಿ ಶಿರ್ಕಾಲ್ಲ್ಯಾ ವರ್ವಿಂ ತೊ ಫುಡೆಂ ಮಾಲ್ಬ್ವಾಲೊ. ಆಪ್ಲೆಂಚ್ ಸಮತೋಲನ್ ಆನಿ ತಿ ಇಮಾಜ್ ಸಾಂಬಾಳುಂಕ್ ತಾಕಾ ಜಾಲೆಂ ನಾ. ದುಸ್ರ್ಯಾ ಘಡ್ಯೆ ತಾಚ್ಯಾ ಹಾತಾಂತ್ಲಿ ತಿ ಇಮಾಜ್ ನೀಟ್ ಸಕ್ಲಾ ಗಳ್ಳಿ ಆನಿ ತ್ಯೆಚ್ ಘಡ್ಯೆ ತೊ ತ್ಯೆ ಇಮಾಜಿ ವಯ್ರ್ ಲಕ್ಲೊ.

ತ್ಯೆ ಘಡ್ಯೆ ತಾಣೆಂ ಏಕ್ ಪ್ರಾಣಾಂತಿಕ್ ಕಿಂಕ್ರಾಟ್ ದಿಲಿ ಆನಿ ನಿಶ್ಚೇಷ್ಟಿತ್ ಜಾವ್ನ್ ತೊ ಗಳ್ಳೊ. ದುಸ್ರ್ಯಾ ಘಡ್ಯೆ ತಾಚೊ ಪ್ರಾಣ್ ಉಬ್ಲೊ...... ಜಾಲ್ಲೆಂ ಇತ್ಲೆಂ—ನೀಟ್ ಉಬಿ ಜಾಲ್ಲ್ಯಾ ತ್ಯೆ ಇಮಾಜೆಚಿಂ ತಕ್ಲೆ-ಪಾಟ್ಲೆಂ ತಿಂ ಚೂಪ್ ಧೊಮೊಸ್ ಆಸ್‌ಲ್ಲಿಂ ಭಾಂಗ್ರಾಳಿಂ ಕಿರ್ಣಾಂ, ತೊ ಲಕೊನ್ ತ್ಯೆ ಇಮಾಜೆಚೆರ್ ಪಡ್ತಾನಾ, ತಾಚೆಂ ಹರ್ದೆಂ ಚೀರ್ನ್ ಶೀದಾ ತಾಚ್ಯಾ ಕಾಳ್ಜಾಕ್ ತೊಪ್‌ಲ್ಲಿಂ. ತ್ಯೆಚ್ ಘಡ್ಯೆ—

ಏದೊಳ್ ಮತ್ ಚುಕೊನ್ ಪಡ್‌ಲ್ಲ್ಯೊ ಘಾ। ಕಾಜಿತಾನ್ ಮತಿರ್ ಯೆವ್ನ್ ಸಸಿನ್ ಜಾಲೊ. ತ್ಯೆಚ್ ಘಡ್ಯೆ—

ಪ್ರಾನಾಂತ್, ಆಪ್ಲ್ಯಾ ಫಿರ್ಗಜ್-ಘರಾಂತ್ ನಿದೊನ್ ಆಸ್‌ಲ್ಲೊ ಫಾದರ್ ಕಯ್ತಾನ್ ರುಡೊಲ್ಫ್ ಪಾಡ್ ಸೊಪಣ್ ದೆಖ್‌ಲ್ಲ್ಯಾ ಪರಿಂ ಜಾವ್ನ್ ನಿದೆಂತ್ಲೊ ಮಾರ್ನ್ ಉಟಯ್‌ಲ್ಲ್ಯಾ ಪರಿಂ ಉಟೊನ್ ಬಸ್ಲೊ. ಸಗ್ಳೊಚ್ ತೊ ಘಾಬರ್‌ಲ್ಲೊ.

PST.

ಉಟೊನ್ ದೋನ್ ಘೊಟ್ ಆಗ್ಮೆಂತ್ ತೊ ಪಿಯೆಲೊ. ಆಗ್ಮೆಂತ್ಚ್ ಮುಖಮುಳಾಕ್ ತಾಣೆಂ ಮಾರ್ಲೆಂ.

ಉಪ್ರಾಂತ್ ಭ್ಯೆಂ-ಫಾಭರ್ಸ್ಯಣ್ ಪಂಸ್ಸ್ ಕರ್ಚ್ಟ ಪಾಸುನ್ ಪವಿತ ಪ್ರುಸ್ತಕ್ ತಾಣೆಂ ವಾಚುಂಕ್ ಧರ್ಲ್ಲೆಂ. ತೆಂ ಉಗ್ತೆಂ ಕರ್ತಾನಾಂಚ್ ಪಂಸ್ಲೆಂ ಸಾಂಪಡ್ಲೆಂ ತಾಕಾ ಏಕ್ ವಾಕ್ಯೆಂ—

"ಪಾತ್ಕಾಚಿ ಮಜೂರಿ ಜಾವ್ನಾಸಾ ಮರಣ್." ಫುಡೆಂ ತೊ ಸಿದೊಂ ನಾ. ಆಪ್ಲಿ ಬ್ರೆವಿಯರಿ ವಾಚಿತ್ತ್ ತೊ ಬಸ್ಲೊ. ಉಜ್ವಾಡ್ತಚ್ ತಾಣೆಂ ಪಿಂ ಭೆಟಯ್ಲೆಂ. ಆನಿ ಆಪ್ಲ್ಯಾ ಮೊಗಾಚ್ಯಾ ಕುಟ್ಮಾದಾರಾಂಕ್ ಆನಿ ಇಷ್ಟಾ ಪಾಸುನ್ ಮಾಗ್ಲೆಂ. ತಾಂತುಂ ರೊಯ್ಯೀ ಆಸ್ಲೊ.

ದುಸ್ರೊ ದೀಸ್ ಉದೆಲೊ.

ಗೊಂಯಾಂತ್—ಬಾರ್ದೆಜಾಂತ್ಲ್ಯಾ ಮಾಯ್-ದೇ-ದೆವುಸ್ ಫಿಗ ಜೆಂತ್ ಘಡ್ಲ್ಲಿ ಕೌತುಕೆಭರಿತ್ ದುರಂತಾಚಿ ವಾರ್ತಾ ಪತ್ರಾಂಜಿರ್ ಛಾಪ್ರೊ ಆಯ್ಲ್ಲಿ.

ಫಾ। ರುಡೊಲ್ಫಾನ್ ಹಾಡೊಂವ್ಚ್ಯಾ ಪತ್ರಾರ್ಯೀ ತಿ ವಾತ ಪಯ್ಲ್ಯಾ ಪಾನಾರ್ ಮೊಟ್ಯಾ ಅಕ್ಷರಾಂನಿ ಛಾಪುನ್ ಆಯ್ಲ್ಲಿ.

ವಾಚುನ್ ತಾಚಿ ರಿಘಂಟ್ ಉಡ್ಲಿ. ದುರಂತ್ ಘಡ್ಲ್ಲೊ ವೆಳ್ ತಾಣೆಂ ಪಳೆಲ್ಸ್ಲಿ.

ಸಾಕೊರ್ ವೇಳ್ ತೊ. ತ್ಯಾಚ್ ವೆಳಾರ್ ಪಾಡ್ ಸೊಪಣ್ ದೆಖೊನ್ ಭಿಂಯಾನ್ ತೊ ಉಟ್ಲ್ಲೊ.

ಖಂಚೆಂ ಹ್ಯಾ ಫುಡೆಂ ಜಾಂವ್ಕ್ ನಜೊ ಮ್ಹಣೊನ್ ತಾಣೆಂ ಜಂತುನ್ ಪ್ರಯತನ್ ಕೆಲ್ಲೆಂಗಿ, ತ್ಯಾ ವಿರೋಧ್—ಉಲ್ಟೆಂಚ್ ಘಡ್ಲ್ಲೆಂ. ರೊಯ್ ಘಂಯ್ ಸಯ್ಯಾನ್ ಜಿಯ್ಯೆವಂತ್ ಜಾಲ್ಲೊ!

—: ಸಮಾಪ್ತ್ :—

WORLD KONKANI CENTRE LIBRARY
1769

LIBRARY

WORLD KONKANI CENTRE

Shakthinagar, Mangalore.

No: Acc. No:

Issued on	Borrower's No. And Signature	Returned on

978
N→KON
KON

A

WORLD KONKANI CENTRE,
SHAKTHINAGAR, MANGALORE

TITLE : ಮುಲ್ಲಾ ಆತ್ ಬಾಂಯ್ರೆ!

YEAR : —

RLD KONKANI CENTRE
LIBRARY
SHAKTHINAGAR D. K.
✣

No. ______________

Books lost, torn, defaced, marked or damaged in any way shall have to be replaced by the borrower.

Books issued can be recalled at any time, if necessary.

HELP TO KEEP THIS BOOK
FRESH & CLEAN